



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೧ Part - I	ಬೆಂಗಳೂರು, ಸೋಮವಾರ, ೨೪, ಮಾರ್ಚ್, ೨೦೨೫(ಚೈತ್ರ, ೦೩, ಶಕವರ್ಷ, ೧೯೪೬) BENGALURU, MONDAY, 24, MARCH, 2025 (CHAITHRA, 03, SHAKAVARSHA, 1946)	ಸಂ. ೧೮೫ No. 185
---------------------	---	--------------------

ಕರ್ನಾಟಕ ಸರ್ಕಾರದ ನಡವಳಿಗಳು

ವಿಷಯ: "ಮೂಲಸೌಕರ್ಯ ಯೋಜನೆಗಳಿಗಾಗಿ ರಾಜ್ಯ ಪಿಪಿಪಿ ಪರಿಷ್ಕೃತ ಕಾರ್ಯನೀತಿ-2025".

- ಓದಲಾಗಿದೆ:
1. ಸರ್ಕಾರದ ಆದೇಶ ಸಂಖ್ಯೆ: IDD 01 UIP 1997, ದಿನಾಂಕ: 26.12.1997
 2. ಸರ್ಕಾರದ ಆದೇಶ ಸಂಖ್ಯೆ: IDD 32 IDM 1997, ದಿನಾಂಕ: 16.07.2007.
 3. ತಿದ್ದುಪಡಿ ಆದೇಶ ಸಂಖ್ಯೆ: IDD 59 ITS 2009, ದಿನಾಂಕ: 31.05.2010 & 16.08.2010
 4. ಸರ್ಕಾರಿ ಅಧಿಸೂಚನೆ ಸಂಖ್ಯೆ: IDD 59 ITS 2009, ದಿನಾಂಕ: 01.06.2010 & 02.06.2010.
 5. ಸರ್ಕಾರದ ಆದೇಶ ಸಂಖ್ಯೆ: IDD 07 ITS 2010, ದಿನಾಂಕ: 08.08.2011.
 6. ಸರ್ಕಾರದ ಅಧಿಸೂಚನೆ ಸಂಖ್ಯೆ: IDD 59 ITS 2009, ದಿನಾಂಕ: 19.05.2012.
 7. ಸರ್ಕಾರದ ಆದೇಶ ಸಂಖ್ಯೆ: IDD 07 ITS 2013, ದಿನಾಂಕ: 30.10.2015.
 8. ಸರ್ಕಾರದ ಆದೇಶ ಸಂಖ್ಯೆ: IDD 14 ITS 2018, ದಿನಾಂಕ: 17.03.2018.

ಪ್ರಸ್ತಾವನೆ:

1. ರಾಜ್ಯ ಸರ್ಕಾರವು 1997 ರಲ್ಲಿ ಮೂಲಸೌಕರ್ಯ ಅಭಿವೃದ್ಧಿಗಾಗಿ ಪ್ರತ್ಯೇಕ ಮೂಲಸೌಕರ್ಯ ಕಾರ್ಯನೀತಿಯನ್ನು ಕ್ರಮ ಸಂಖ್ಯೆ (1) ರಲ್ಲಿ ಓದಲಾದ ಆದೇಶದಲ್ಲಿ ಪರಿಚಯಿಸಿತು. ಪ್ರಸ್ತುತ ಸನ್ನಿವೇಶದಲ್ಲಿ, ಭಾರತ ಸರ್ಕಾರದ ಆರ್ಥಿಕ ವ್ಯವಹಾರಗಳ ಇಲಾಖೆಯು ನವೀಕರಿಸಿದ ಮಾರ್ಗಸೂಚಿಗಳು ಮತ್ತು ಮಾರುಕಟ್ಟೆಯಲ್ಲಿನ ಅಭಿವೃದ್ಧಿ ಪ್ರವೃತ್ತಿಗಳನ್ನು ಪರಿಗಣಿಸಿ, ಪರಿಷ್ಕೃತ ಸಾಂಸ್ಥಿಕ ಚೌಕಟ್ಟು ಮತ್ತು ಇತರೆ ಸಂಬಂಧಿತ ನವೀಕರಣಗಳೊಂದಿಗೆ ಹೊಸ ಕಾರ್ಯನೀತಿಯನ್ನು ರೂಪಿಸುವ ಅಗತ್ಯವು ಅತ್ಯಗತ್ಯವಾಗಿದೆ ಎಂದು ಮೇಲೆ ಓದಲಾದ ಕ್ರಮ ಸಂಖ್ಯೆ (2), (7) ಮತ್ತು (8) ರಲ್ಲಿ ಆದೇಶಿಸಲಾಗಿತ್ತು.

2. ಕರ್ನಾಟಕ ರಾಜ್ಯ ಸರ್ಕಾರವು ಮೂಲಸೌಕರ್ಯ ಆಧಾರಿತ ಅಭಿವೃದ್ಧಿ ಕಾರ್ಯತಂತ್ರವನ್ನು ಪ್ರಾರಂಭಿಸಿದೆ. ತ್ವರಿತ ಆರ್ಥಿಕ ಬೆಳವಣಿಗೆಯನ್ನು ಸಾಧಿಸಲು ಉತ್ತಮ ಗುಣಮಟ್ಟದ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವ ಅಗತ್ಯವನ್ನು ಗುರುತಿಸಿ ಮತ್ತು ಪ್ರಸ್ತುತ ಆರ್ಥಿಕ ಸನ್ನಿವೇಶವನ್ನು ಪರಿಗಣಿಸಿ, ಕರ್ನಾಟಕ ರಾಜ್ಯ ಸರ್ಕಾರವು (GoK) ಸಮಗ್ರ ಮತ್ತು ಉತ್ತಮವಾಗಿ ವಿನ್ಯಾಸಗೊಳಿಸಲಾದ "ಮೂಲಸೌಕರ್ಯ ಯೋಜನೆಗಳಿಗಾಗಿ ರಾಜ್ಯ ಪಿಪಿಪಿ ಕಾರ್ಯನೀತಿ - 2025" ಅನ್ನು ರೂಪಿಸಿದೆ.
3. ಹಿಂದಿನ ಎಲ್ಲಾ ಪಿಪಿಪಿ ನೀತಿಗಳನ್ನು ಕರ್ನಾಟಕ ರಾಜ್ಯದಲ್ಲಿ ಪ್ರಸ್ತುತ ಪಿಪಿಪಿ ನೀತಿಯಾದ "ಮೂಲಸೌಕರ್ಯ ಯೋಜನೆಗಳಿಗಾಗಿ ರಾಜ್ಯ ಪಿಪಿಪಿ ಕಾರ್ಯನೀತಿ - 2025" ರದ್ದುಗೊಳಿಸುತ್ತದೆ / ಬದಲಾಯಿಸಲಾಗಿದೆ.
4. ಕರ್ನಾಟಕ "ಮೂಲಸೌಕರ್ಯ ಯೋಜನೆಗಳಿಗಾಗಿ ರಾಜ್ಯ ಪಿಪಿಪಿ ನೀತಿ - 2025" ರ ಪ್ರಮುಖ ಉದ್ದೇಶಗಳು ಈ ಕೆಳಗಿನವುಗಳನ್ನು ಒಳಗೊಂಡಿವೆ:
 - 4.1 ಸಮಗ್ರ ಬಹು-ವರ್ಷಗಳ ಮೂಲಸೌಕರ್ಯ ಕಾರ್ಯಸೂಚಿಯನ್ನು ಕಾರ್ಯಗತಗೊಳಿಸುವ ಮೂಲಕ ಮೂಲಸೌಕರ್ಯದ ಗುಣಮಟ್ಟ ಮತ್ತು ಪ್ರಮಾಣವನ್ನು ಸುಧಾರಿಸುವ ಕುರಿತು.
 - 4.2 ಮೂಲಸೌಕರ್ಯ ಅಭಿವೃದ್ಧಿಯನ್ನು ಮುನ್ನಡೆಸುವಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (ಪಿಪಿಪಿ) ಪ್ರಮುಖ ಪಾತ್ರವನ್ನು ಗುರುತಿಸುವ ಮತ್ತು ಅಳವಡಿಸಿಕೊಳ್ಳುವ ಮೂಲಕ ಹೆಚ್ಚಿನ ಬೆಳವಣಿಗೆಯನ್ನು ಮತ್ತು ಸಮಾನತೆಯನ್ನು ಉತ್ತೇಜಿಸುವುದು.
 - 4.3 ಸರ್ಕಾರಿ ಸಂಸ್ಥೆಗಳ ಸುಸ್ಥಿರ ಸಾಮಾಜಿಕ-ಆರ್ಥಿಕ ಪ್ರಗತಿಯನ್ನು ಹೆಚ್ಚಿಸಲು ಪಿಪಿಪಿಗಳ ಪರಿವರ್ತಕ ಶಕ್ತಿಯನ್ನು ವೇಗವಾಗಿ ಬಳಸಿಕೊಳ್ಳಲು ಸುಗಮ ಸಬಲೀಕರಣಗೊಳಿಸುವುದು.
5. ಕರ್ನಾಟಕ " ರಾಜ್ಯದ ಮೂಲಸೌಕರ್ಯ ಯೋಜನೆಗಳಿಗಾಗಿ ಪಿಪಿಪಿ ಕಾರ್ಯ ನೀತಿ - 2025" ರ ಪ್ರಮುಖ ಲಕ್ಷಣಗಳು ಈ ಕೆಳಗಿನಂತಿವೆ:
 - 5.1 ಪಿಪಿಪಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಕಾರ್ಯಾಚರಣೆ ಮಾರ್ಗಸೂಚಿಯಲ್ಲಿ ಪಿಪಿಪಿ ಯೋಜನೆಯ ಲೈಫ್ ಸೈಕಲ್, ಪ್ರೋಸೆಸ್ ಪ್ರೋ ಚಾರ್ಟ್ ಮತ್ತು ಇಡೀ ಯೋಜನೆಯ ಲೈಫ್ ಸೈಕಲ್‌ನಲ್ಲಿ ಕೈಗೊಳ್ಳಬೇಕಾದ ಚಟುವಟಿಕೆಗಳ ಸ್ಪಷ್ಟ ತಿಳುವಳಿಕೆಯನ್ನು ಸೇರಿಸಲಾಗಿದೆ.
 - 5.2 ಪಿಪಿಪಿ ನೀತಿಯು ಎಲ್ಲಾ ವಲಯಗಳು ಮತ್ತು ಉಪ ವಲಯಗಳಿಗೆ ಮೂಲಸೌಕರ್ಯ ಯೋಜನೆಗಳನ್ನು ನಿಯಂತ್ರಿಸುತ್ತದೆ.
 - 5.3 ಇಲಾಖೆಗಳು ತಮ್ಮ ಆಂತರಿಕ ಪಿಪಿಪಿ ಕೋಶದ ಮೂಲಕ
 - 5.3.1 ಪಿಪಿಪಿ ಯೋಜನೆಗಳಿಗೆ ವಾರ್ಷಿಕ ಕ್ರಿಯಾ ಯೋಜನೆಯನ್ನು ಅಭಿವೃದ್ಧಿಪಡಿಸುವುದು.
 - 5.3.2 ರಾಜ್ಯದಲ್ಲಿ ಮೂಲಸೌಕರ್ಯ ಅಭಿವೃದ್ಧಿಗಾಗಿ ಪ್ರತ್ಯೇಕ ವಲಯಗಳಿಗೆ ಒಂದು ಕಾರ್ಯತಂತ್ರವನ್ನು ಅಭಿವೃದ್ಧಿಪಡಿಸುವ ಮತ್ತು ಬಹು-ವರ್ಷಗಳ ಮಾರ್ಗಸೂಚಿಯನ್ನು ಸಿದ್ಧಪಡಿಸುವುದು.
 - 5.3.3 ಪಿಪಿಪಿ ಮಾದರಿಯಲ್ಲಿ ಜಾರಿಗೆ ತರಲಾದ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಮತ್ತು ನಿರ್ವಹಿಸಲು ಆಯಾ ವಲಯಗಳ ಇಲಾಖೆಯ ಅಧಿಕಾರಿಗಳಿಗೆ ತರಬೇತಿ ಮತ್ತು ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳುವುದು.

- 5.3.4 ಆಸ್ತಿ ನಗಧೀಕರಣ ಅಥವಾ ಮರುಬಳಕೆಗಾಗಿ ಪರಿಶೀಲಿಸಬಹುದಾದ ಆಸ್ತಿತ್ವದಲ್ಲಿರುವ ಎಲ್ಲಾ ಸ್ವತ್ತುಗಳನ್ನು ಗುರುತಿಸುವುದು ಮತ್ತು ಸಮಗ್ರ ಪಟ್ಟಿಯನ್ನು ತಯಾರಿಸುವುದು.
- 5.3.5 ಯೋಜನೆಗೆ ಪ್ರಸ್ತಾಪಿಸಬಹುದಾದ ಪ್ರೋತ್ಸಾಹಗಳನ್ನು ಪರಿಶೀಲಿಸಿ, ಕಾರ್ಯನೀತಿಗಳು, ಯೋಜನೆಗಳು ಅಥವಾ ಮಾರ್ಗಸೂಚಿಗಳ ಅಡಿಯಲ್ಲಿ ಅನ್ವಯವಾಗುವ ಎಲ್ಲಾ ಪ್ರೋತ್ಸಾಹಗಳನ್ನು ಆರ್ಥಿಕ ಇಲಾಖೆ ಹಾಗೂ ಸಂಬಂಧಪಟ್ಟ ಇಲಾಖೆಗಳು ಅನುಮೋದಿಸುವುದು.
- 5.4 ಮೂಲಸೌಲಭ್ಯ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ ಸಹಾಯ ಮಾಡಲು, ಪಿಪಿಪಿ ಕೋಶವು ಸಾರ್ವಜನಿಕ ಖಾಸಗಿ ಪಾಲುದಾರಿಕೆ ಮೌಲ್ಯಮಾಪನ ಸಮಿತಿಯನ್ನು (ಪಿಪಿಪಿಎಸಿ) ಸ್ಥಾಪಿಸುತ್ತದೆ. ಹಣದ ಮೌಲ್ಯ ಮತ್ತು ಇತರೆ ಪರಿಗಣನೆಗಳ ಆಧಾರದ ಮೇಲೆ ಯೋಜನಾ ಪ್ರಸ್ತಾವನೆಗಳನ್ನು ಪರಿಶೀಲಿಸಿ ಅನುಮೋದಿಸಲು ಅಥವಾ ನಿರಾಕರಿಸಲು ಶಿಫಾರಸ್ಸುಗಳನ್ನು ಮಾಡುತ್ತದೆ.
- 5.4.1 ನಿರ್ದೇಶಕರು, ಪಿಪಿಪಿ ಕೋಶ ಇವರು ಪಿಪಿಪಿಎಸಿ ಸಮಿತಿಯ ಅಧ್ಯಕ್ಷತೆಯನ್ನು ವಹಿಸುತ್ತಾರೆ ಸದರಿ ಸಮಿತಿಯಲ್ಲಿ ಉದ್ಯಮಕ್ಕೆ (ವಲಯ / ಯೋಜನಾ ಪ್ರಸ್ತಾವನೆ) ಸಂಬಂಧಿಸಿದ ತಾಂತ್ರಿಕ, ಆರ್ಥಿಕ, ಹಣಕಾಸು ಮತ್ತು ಕಾನೂನು ಪರಿಣಿತಿಯನ್ನು ಒಳಗೊಂಡಂತೆ ಸಂಬಂಧಿತ ಪರಿಣಿತಿಯೊಂದಿಗೆ ಬಹು-ಶಿಸಿನ ತಜ್ಞರನ್ನು ಒಳಗೊಂಡಿರುತ್ತಾರೆ.
- 5.4.2 ಪಿಪಿಪಿ ಕೋಶವು ಶೈಕ್ಷಣಿಕ ಮತ್ತು ವಲಯ-ನಿರ್ದಿಷ್ಟ ಕೈಗಾರಿಕೆಗಳಿಂದ ತಜ್ಞರು / ತಜ್ಞರ ಸೇವೆಗಳನ್ನು ಪಿಪಿಪಿಎಸಿ, ಕಾರ್ಯಕ್ಷಮತೆ ಪರಿಶೀಲನಾ ಘಟಕಕ್ಕೆ ಪಡೆಯಬಹುದು.
- 5.5 ಆಡಳಿತ ಇಲಾಖೆಗಳು ಪಿಪಿಪಿ ಪ್ರಸ್ತಾವನೆಗಳಿಗೆ ಕೆವಿಜಿಎಫ್ ಬೆಂಬಲವನ್ನು ಪಡೆಯಲು ಮೂಲಸೌಕರ್ಯಬಂಜೆ ಇಲಾಖೆಯ ಮೂಲಕ ಸರ್ಕಾರದ ಅನುಮೋದನೆ ಪಡೆಯಲು ಆರ್ಥಿಕ ಇಲಾಖೆಗೆ ಕಳುಹಿಸಬೇಕಾಗುತ್ತದೆ.
- 5.6 ಆಡಳಿತ ಇಲಾಖೆಗಳಿಂದ ಸಲ್ಲಿಸಲಾಗುವ ಪಿಪಿಪಿ ಪ್ರಸ್ತಾವನೆಗಳಿಗೆ ಕನಿಷ್ಠ ಪ್ರಮಾಣದ ಭೂಮಿಯು ಯೋಜನಾ ಅನುಷ್ಠಾನ ಪ್ರಾಧಿಕಾರದ ಹೆಸರಿನಲ್ಲಿ ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳುವುದು ಹಾಗೂ ಆರ್ಥಿಕ ಇಲಾಖೆ ಮತ್ತು ಸಚಿವ ಸಂಪುಟದಿಂದ ಅನುಮೋದನೆ ಪಡೆಯುವ ಸೂಕ್ತ ವಿಧಾನವನ್ನು ಅನುಸರಿಸಬೇಕಾಗುತ್ತದೆ.
- 5.7 ಪಿಪಿಪಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ, ಮಾಹಿತಿಯನ್ನು ಪಡೆಯಲು ಮತ್ತು ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಕೆಎಸ್‌ಐಐಡಿಎಸ್ ವತಿಯಿಂದ ವಿನ್ಯಾಸಗೊಳಿಸಿ ಮಾಹಿತಿ ನಿರ್ವಹಣಾ ವ್ಯವಸ್ಥೆಯನ್ನು ಸ್ಥಾಪಿಸುತ್ತದೆ. ಮಾಹಿತಿ ನಿರ್ವಹಣಾ ವ್ಯವಸ್ಥೆಯಲ್ಲಿ ಪಿಪಿಪಿ ಯೋಜನೆಗಳ ಪ್ರಗತಿಯನ್ನು ಇಲಾಖೆಗಳು / ಸರ್ಕಾರಿ ಸಂಸ್ಥೆಗಳು ತ್ರೈಮಾಸಿಕ ಆಧಾರದ ಮೇಲೆ ನವೀಕರಿಸುವುದು ಮತ್ತು ಮೇಲೆ ತಿಳಿಸಿದಂತೆ ತ್ರೈಮಾಸಿಕ ವರದಿಗಳನ್ನು ಸಂಗ್ರಹಿಸುವುದು.
- 5.8 ಸರ್ಕಾರಿ ಸಂಸ್ಥೆ ಅಥವಾ ಅನುಷ್ಠಾನ ಪ್ರಾಧಿಕಾರವು ಟೆಂಡರ್ ಸಮಯದಲ್ಲಿ ಯೋಜನೆಗೆ ಗುರುತಿಸಲಾದ ಭೂಮಿಯು 90% ಋಣಭಾರ ರಹಿತವಾಗಿ ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳುವುದು. ಆದಾಗ್ಯೂ, ಇದನ್ನು SLSWA (ರಾಜ್ಯ ಮಟ್ಟದ ಏಕ ವಿಂಡೋ ಸಂಸ್ಥೆ) / SHLCC (ರಾಜ್ಯ ಉನ್ನತ ಮಟ್ಟದ ಕ್ಲಿಯರೆನ್ಸ್ ಸಮಿತಿ) ಪ್ರಕರಣದಿಂದ ಪ್ರಕರಣಕ್ಕೆ ಸಡಿಲಿಸಬಹುದು.
- 5.9 ರಾಜ್ಯದಲ್ಲಿ ಪಿಪಿಪಿ ಮಾದರಿಯಲ್ಲಿ ಮತ್ತು ಆಸ್ತಿ ನಗಧೀಕರಣದ (Asset Monetization) ಅಡಿಯಲ್ಲಿ ತೆಗೆದುಕೊಳ್ಳಲಾದ ಎಲ್ಲಾ ಮೂಲಸೌಕರ್ಯ ಯೋಜನೆಗಳ ಅಭಿವೃದ್ಧಿಯಲ್ಲಿ

ಮೂಸೌಅಱಿಬಂಜ ಇಲಾಖೆಯು ಸರ್ಕಾರಕ್ಕೆ ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತದೆ.

- 5.10 ರಾಜ್ಯದಲ್ಲಿ ವಿವಿಧ ಇಲಾಖೆಗಳು, ಸರ್ಕಾರಿ ಸಂಸ್ಥೆಗಳು ಮತ್ತು ರಾಜ್ಯ ನಿಗಮಗಳು ಜಾರಿಗೆ ತರುವ ಎಲ್ಲಾ ಪಿಪಿಪಿ ಯೋಜನೆಗಳನ್ನು ಪರಿಶೀಲನೆ ಮತ್ತು ಸಲಹೆಗಾಗಿ ಮೂಸೌಅಱಿಬಂಜ ಇಲಾಖೆಯ ಮೂಲಕ ಪಿಪಿಪಿ ಮೌಲ್ಯಮಾಪನ ಸಮಿತಿಗೆ (PPPAC) ಕಳುಹಿಸಲಾಗುತ್ತದೆ.
- 5.11 ಮೂಲಸೌಕರ್ಯ ಯೋಜನೆಗಳಿಗೆ ಸಂಬಂಧಿತ ವಲಯ ಕಾರ್ಯ ನೀತಿಗಳು ಮತ್ತು ಸೂಕ್ತ ಅನುಮೋದನೆ ಪ್ರಕ್ರಿಯೆಗೆ ಬದ್ಧವಾಗಿರುವ ಇತರೆ ನೀತಿಗಳಿಂದ ಅನ್ವಯವಾಗುವ ಪ್ರೋತ್ಸಾಹಗಳನ್ನು ಪಡೆಯುವುದು.
- 5.12 ಆಡಳಿತ ಇಲಾಖೆಗಳ ಆಂತರಿಕ ಪಿಪಿಪಿ ಕೋಶ, ಕೆಕೆಆರ್‌ಡಿಬಿ ಪಿಪಿಪಿ ಕೋಶ ಮತ್ತು ಜಿಲ್ಲಾ ಪಿಪಿಪಿ ಸಮಿತಿಗಳ ಪಾತ್ರಗಳು ಮತ್ತು ಜವಾಬ್ದಾರಿಗಳನ್ನು ಪರಿಷ್ಕೃತ ಕಾರ್ಯನೀತಿಯಲ್ಲಿ ವ್ಯಾಖ್ಯಾನಿಸಲಾಗಿದೆ. ಕೆಎಸ್‌ಐಐಡಿಸಿ (ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಕರ್ಯ ನಿಗಮ ನಿಯಮಿತ) ನ ಪಾತ್ರಗಳು ಮತ್ತು ಜವಾಬ್ದಾರಿಗಳನ್ನು ಸಹ ಪರಿಷ್ಕರಿಸಲಾಗಿದೆ.

ಕರ್ನಾಟಕ ರಾಜ್ಯಕ್ಕಾಗಿ ಪರಿಷ್ಕೃತ "ಮೂಲಸೌಕರ್ಯ ಯೋಜನೆಗಳಿಗಾಗಿ ರಾಜ್ಯ ಪಿಪಿಪಿ ಕಾರ್ಯನೀತಿ - 2025" ಪ್ರಸ್ತಾವನೆಯನ್ನು ಪರಿಶೀಲಿಸಲಾಗಿದೆ. ಅದರಂತೆ, ಈ ಕೆಳಕಂಡ ಆದೇಶ.

ಸರ್ಕಾರಿ ಆದೇಶ ಸಂಖ್ಯೆ. ಐಡಿಡಿ 30 ಐಟಿಎಸ್ 2021.

ಬೆಂಗಳೂರು ದಿನಾಂಕ: 24.02.2025.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ಸರ್ಕಾರವು ಈ ಆದೇಶದ ಅನುಬಂಧ-I ರಲ್ಲಿ ವಿವರಿಸಿದಂತೆ, ಪರಿಷ್ಕೃತ "ಮೂಲಸೌಕರ್ಯ ಯೋಜನೆಗಳಿಗಾಗಿ ರಾಜ್ಯ ಪಿಪಿಪಿ ನೀತಿ - 2025" ಅನ್ನು ಘೋಷಿಸಲು ಹರ್ಷಿಸುತ್ತದೆ.

ಪಿಪಿಪಿ 2025 ರ ಕಾರ್ಯನೀತಿಯಲ್ಲಿ ಈ ಕೆಳಗಿನ ಅನುಸೂಚಿಗಳನ್ನು ಒಳಗೊಂಡಿರುತ್ತದೆ:-

- I. ಅಪಾಯಗಳು ಮತ್ತು ಅಪಾಯ ತಗ್ಗಿಸುವಿಕೆಯ ಕ್ರಮಗಳ ಮೌಲ್ಯಮಾಪನ
- II. ಸಾಂಸ್ಥಿಕ ಪಾತ್ರಗಳು ಮತ್ತು ಜವಾಬ್ದಾರಿಗಳು
- III. ಯೋಜನಾ ಅಭಿವೃದ್ಧಿಗೆ ಪ್ರೋತ್ಸಾಹಧನ
- IV. ಅನ್ವಯವಾಗುವ ವಲಯಗಳು
- V. ಆಸ್ತಿ ನಗರೀಕರಣ
- VI. ಪಿಪಿಪಿ ಯೋಜನೆಗಳು: ಪರಿಕಲ್ಪನಾ ಟಿಪ್ಪಣಿ ಟೆಂಪ್ಲೇಟ್
- VII. ರಾಜ್ಯದಲ್ಲಿ ಪಿಪಿಪಿ ಯೋಜನೆಗಳನ್ನು ಅಭಿವೃದ್ಧಿಪಡಿಸುವ ಕಾಲಮಿತಿ

1. ರಾಜ್ಯದಲ್ಲಿ ಪಿಪಿಪಿ ಯೋಜನೆಗಳಿಗೆ ನೋಡಲ್ ಇಲಾಖೆಯಾದ ಮೂಸೌಅಱಿಬಂಜ ಇಲಾಖೆಯು ಸೇವೆಗಳ ವಿವರವಾದ ವ್ಯಾಪ್ತಿಯ (Scope of Work) ನ್ನು "ಮೂಲಸೌಕರ್ಯ ಯೋಜನೆಗಳಿಗಾಗಿ ರಾಜ್ಯ ಪಿಪಿಪಿ ಕಾರ್ಯ ನೀತಿ - 2025" ರ ಅನುಬಂಧ II ರಲ್ಲಿ (ಸಾಂಸ್ಥಿಕ ಪಾತ್ರಗಳು ಮತ್ತು ಜವಾಬ್ದಾರಿಗಳು) ತಿಳಿಸಲಾಗಿದೆ.
2. ಆಡಳಿತ ಇಲಾಖೆಯ ಆಂತರಿಕ ಪಿಪಿಪಿ ಕೋಶದ ಸೇವೆಗಳ ವಿವರವಾದ ವ್ಯಾಪ್ತಿಯನ್ನು "ಮೂಲಸೌಕರ್ಯ ಯೋಜನೆಗಳಿಗಾಗಿ ರಾಜ್ಯ ಪಿಪಿಪಿ ನೀತಿ - 2025" ರ ಅನುಬಂಧ-I ಮತ್ತು ಅನುಬಂಧ-II ರಲ್ಲಿ (ಸಾಂಸ್ಥಿಕ ಪಾತ್ರಗಳು ಮತ್ತು ಜವಾಬ್ದಾರಿಗಳು) ತಿಳಿಸಲಾಗಿದೆ.

3. ಪಿಪಿಪಿ ಯೋಜನೆಗಳಿಗೆ ರಿಯಾಯಿತಿ ಅವಧಿಯನ್ನು ಯೋಜನೆಯ ಕಾರ್ಯಸಾಧ್ಯತೆ ಮತ್ತು ಆರ್ಥಿಕ ಕಾರ್ಯಸಾಧ್ಯತೆಯ ಮೌಲ್ಯಮಾಪನದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. (ಹಿಂದೆ, ಕೆಲವು ಪಿಪಿಪಿ ಯೋಜನೆಗಳು 30 ವರ್ಷಗಳ ರಿಯಾಯಿತಿ ಅವಧಿಗೆ ಖಾಸಗಿ ವಲಯದ ಭಾಗವಹಿಸುವವರನ್ನು ಆಕರ್ಷಿಸುತ್ತಿಲ್ಲ ಎಂದು ಗಮನಿಸಲಾಗಿದೆ. ಆದ್ದರಿಂದ ಅಂತಹ ಯೋಜನೆಗಳಿಗೆ, ರಿಯಾಯಿತಿ ಅವಧಿಯನ್ನು ಕಾರ್ಯಸಾಧ್ಯತೆಗೆ ಅನುಗುಣವಾಗಿ 30 ವರ್ಷಗಳಿಂದ 45 ವರ್ಷಗಳಿಗೆ ಹೆಚ್ಚಿಸಬಹುದು.)

ಈ ಆದೇಶವನ್ನು ಆರ್ಥಿಕ ಇಲಾಖೆಯ ಹಿಂಬರಹ ಸಂಖ್ಯೆ: ಆಇ 222 ವೆಚ್ಚ-1/2024, ದಿ.05.07.2024 ಮತ್ತು ಸಚಿವ ಸಂಪುಟದ ವಿಷಯ ಸಂಖ್ಯೆ: ಸಿ-41/2025 ದಿ.30.01.2025 ರ ಅನುಮೋದನೆಯ ಮೇರೆಗೆ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು
ಅವರ ಹೆಸರಿನಲ್ಲಿ

(ಶೈಲಾ ಆರ್. ಗೊರವರ)

ಸರ್ಕಾರದ ಅಧೀನ ಕಾರ್ಯದರ್ಶಿ
ಮೂಲಸೌಕರ್ಯ ಅಭಿವೃದ್ಧಿ ಬಂದರು ಮತ್ತು
ಒಳನಾಡು ಜಲ ಸಾರಿಗೆ ಇಲಾಖೆ.



ಕರ್ನಾಟಕ ಸರ್ಕಾರ

**ಮೂಲಸೌಕರ್ಯ ಯೋಜನೆಗಳಿಗಾಗಿ
ರಾಜ್ಯ ಪಿಪಿಪಿ (ಸಾರ್ವಜನಿಕ ಖಾಸಗಿ ಸಹಭಾಗಿತ್ವ)
ಕಾರ್ಯನೀತಿ - 2025**

ಮೂಲಸೌಲಭ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ

ದೃಷ್ಟಿಕೋನ

ಕರ್ನಾಟಕ ಸರ್ಕಾರವು ಮೂಲಸೌಕರ್ಯದಲ್ಲಿ ಹೆಚ್ಚು ಬೆಳವಣಿಗೆಯ ಚಾಲನೆ ಮತ್ತು ಈಕ್ವಿಟಿ ಉತ್ತೇಜನಕ್ಕಾಗಿ ಸದೃಢವಾದ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಪೋಷಣೆಯನ್ನು ನಿರೀಕ್ಷಿಸುತ್ತದೆ. ಮೂಲಸೌಕರ್ಯದಲ್ಲಿ ಖಾಸಗಿ ಹೂಡಿಕೆಗಳ ಪೋಷಣೆಯ ಮೂಲಕ, ಸುಸ್ಥಿರ ಅಭಿವೃದ್ಧಿಗೆ ಸಹಕರಿಸುವ ಮತ್ತು ಕರ್ನಾಟಕದ ಜನರ ಸಾಮಾಜಿಕ-ಆರ್ಥಿಕ ಪ್ರಗತಿ ಸಾಧಿಸುವುದನ್ನು ನಾವು ಬಯಸುತ್ತೇವೆ. ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಅಂತರಾಷ್ಟ್ರೀಯ ಅತ್ಯುತ್ತಮ ಅಭ್ಯಾಸಗಳ ಅನುಸರಣೆಯೊಂದಿಗೆ, ಅಂತರ್ಗತ ಬೆಳವಣಿಗೆ ಮತ್ತು ವರ್ತಮಾನ ಹಾಗೂ ಭವಿಷ್ಯದ ಪೀಳಿಗೆಗಳ ದೀರ್ಘಾವಧಿ- ಏಳಿಗೆಯ ಜಾಗತಿಕಮಟ್ಟದ ಆದರ್ಶ-ರಾಜ್ಯವಾಗಿ ಕರ್ನಾಟಕವನ್ನು ಸ್ಥಾಪಿಸಲು ನಾವು ಪ್ರಯತ್ನಿಸುತ್ತೇವೆ.

ಪ್ರಮುಖ ಉದ್ದೇಶ

ಮೂಲಸೌಕರ್ಯ ಯೋಜನೆಗಳಿಗೆ ಪಿಪಿಪಿ ಕಾರ್ಯನೀತಿ, 2025, ಸಮಗ್ರ ಬಹು-ವಾರ್ಷಿಕ ಮೂಲಸೌಕರ್ಯ ಕಾರ್ಯಸೂಚಿಯನ್ನು ಕಾರ್ಯಗತಗೊಳಿಸಿ, ಕರ್ನಾಟಕದ ಮೂಲಸೌಕರ್ಯದ ಗುಣಮಟ್ಟ ಮತ್ತು ಪರಿಮಾಣವನ್ನು ಉತ್ತಮಗೊಳಿಸುವ ಗುರಿಯನ್ನು ಹೊಂದಿದೆ. ನಮ್ಮ ದೃಷ್ಟಿಯಲ್ಲಿ ಬೇರೂರಿರುವ ಹೆಚ್ಚಿನ ಬೆಳವಣಿಗೆಯ ವೃದ್ಧಿ ಮತ್ತು ಈಕ್ವಿಟಿಯ ಪೋಷಣೆ, ಮೂಲಸೌಕರ್ಯ ಅಭಿವೃದ್ಧಿಯ ಮುಂದುವರಿಕೆಗೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (ಪಿಪಿಪಿ) ಪ್ರಮುಖ ಪಾತ್ರವನ್ನು ಈ ಕಾರ್ಯನೀತಿಯು ಗುರುತಿಸುತ್ತದೆ ಮತ್ತು ಸ್ವೀಕರಿಸುತ್ತದೆ. ಸರ್ಕಾರದ ಏಜೆನ್ಸಿಗಳನ್ನು ವೇಗವರ್ಧಕ ಮತ್ತು ಅನುಕೂಲಕರ ಆಗಿ ಸಬಲೀಕರಣಗೊಳಿಸುವತ್ತ ಗಮನವೀಯುವುದರೊಂದಿಗೆ, ಕರ್ನಾಟಕದ ಆದ್ಯಂತ ಸುಸ್ಥಿರ ಸಾಮಾಜಿಕ-ಆರ್ಥಿಕ ಪ್ರಗತಿ ಹೆಚ್ಚಿಸುವ ಪರಿವರ್ತಕ ಶಕ್ತಿಯಾಗಿ ಪಿಪಿಪಿಯನ್ನು ಬಳಸಿಕೊಳ್ಳಲು ನಾವು ಬದ್ಧರಾಗಿದ್ದೇವೆ.

ಸೈದ್ಧಾಂತಿಕ ತತ್ವಗಳು

- ಎ. ಸ್ವತ್ತುಗಳ ಸಮರ್ಥ ಬಳಕೆ ಮತ್ತು ಸಂಪನ್ಮೂಲಗಳ ಸಮರ್ಪಕ ಹಂಚಿಕೆ - ಅತ್ಯುತ್ತಮ ಮೂಲಸೌಕರ್ಯ ಫಲಿತಾಂಶಗಳಿಗಾಗಿ ಸಂಪನ್ಮೂಲಗಳ ಪರಿಣಾಮಕಾರಿಯಾಗಿ ಹಂಚಿಕೆ ಂದಿಗೆ ಸ್ವತ್ತುಗಳ ಗರಿಷ್ಠ ಬಳಕೆ
- ಬಿ. ಸೇವೆಗಳಿಗಾಗಿ ನ್ಯಾಯಯುತ ಪಾವತಿ - ಸೇವಾ ವಿತರಣೆ ಮತ್ತು ಯೋಜನಾ ಕಾರ್ಯಕ್ಷಮತೆಯೊಂದಿಗೆ ಪಾಲ್ಗೊಳ್ಳುವುದನ್ನು ಉತ್ತೇಜಿಸುವಂತೆ ಜೋಡಣೆಯಾದ ನ್ಯಾಯೋಚಿತ ಪರಿಹಾರ ವ್ಯವಸ್ಥೆಯ ಖಚಿತತೆ

- ಸಿ. ನ್ಯಾಯಯುತ ಕರಾರಿನ ರಚನೆಗಳು - ಪಿಪಿಪಿ ಯೋಜನೆಗಳಲ್ಲಿ ಭಾಗಿಯಾದ ಪಕ್ಷಗಳ ನಡುವೆ ನ್ಯಾಯಯುಕ್ತ ಮತ್ತು ಸಮತೋಲನವನ್ನು ಸಮರ್ಥಿಸುವ ಕರಾರುಗಳ ಸ್ಥಾಪನೆ
 - ಡಿ. ಪಾರದರ್ಶಕ ಸಂಗ್ರಹಣಾ ಪ್ರಕ್ರಿಯೆ - ಆಸಕ್ತರಲ್ಲಿ ಪರಸ್ಪರ ನಂಬಿಕೆ, ನಿಷ್ಠೆ ಮತ್ತು ಹೊಣೆಗಾರಿಕೆಗೆ ಇಂಬುಕೊಡುವಂತಹ ಬಹಿರಂಗ ಮತ್ತು ಪಾರದರ್ಶಕ ಸಂಗ್ರಹಣೆಯ ನಿರ್ವಹಣೆ
 - ಇ. ಸಮತೋಲಿತ ನಿಯಂತ್ರಣಾ ಚೌಕಟ್ಟುಗಳು - ನಾವೀನ್ಯತೆಯ ಪೋಷಣೆ ಮತ್ತು ಸಾರ್ವಜನಿಕ ಹಿತಾಸಕ್ತಿಯ ರಕ್ಷಣೆ ನಡುವೆ ಸಮತೋಲನ ಸಾಧಿಸುವ ನಿಯಮಗಳ ಅಭಿವೃದ್ಧಿ
 - ಎಫ್. ಸಕ್ರಿಯವಾದ ಸಾಂಸ್ಥಿಕ ಚೌಕಟ್ಟು - ಪಿಪಿಪಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಮತ್ತು ಆಡಳಿತಕ್ಕೆ ಸಹಕರಿಸುವ ಸಾಂಸ್ಥಿಕ ರಚನೆಗಳು ಮತ್ತು ಕಾರ್ಯವ್ಯವಸ್ಥೆಯ ಸ್ಥಾಪನೆ
 - ಜಿ. ಯೋಜನೆಯ ಅಭಿವೃದ್ಧಿ ಪ್ರೋತ್ಸಾಹಕಗಳು - ದೀರ್ಘಾವಧಿ ಮೂಲಸೌಕರ್ಯ ಅಭಿವೃದ್ಧಿ ಗುರಿಗಳೊಂದಿಗೆ ಖಾಸಗಿ ವಲಯ ಸಹಭಾಗಿತ್ವವನ್ನು ಉತ್ತೇಜಿಸುವ ವಿತ್ತೀಯ ಮತ್ತು ವಿತ್ತೀಯ-ಅಲ್ಲದಿರುವ ಪ್ರೋತ್ಸಾಹಕಗಳ ಉತ್ತೇಜನ
-

ಪರಿವಿಡಿ		ಪುಟ ಸಂಖ್ಯೆ
ಭಾಗ I.	ಪೀಠಿಕೆ	07
ಭಾಗ II.	ಉದ್ದೇಶಗಳು ಮತ್ತು ಪ್ರಯೋಜನಗಳು	11
ಭಾಗ III.	ಅನ್ವಯಿಸುವ ವಲಯಗಳು	13
ಭಾಗ IV.	ಸೈದ್ಧಾಂತಿಕ ತತ್ವಗಳು	14
ಎ.	ಸ್ವತ್ತುಗಳ ಸಮರ್ಥ ಬಳಕೆ ಮತ್ತು ಸಂಪನ್ಮೂಲಗಳ ಸಮರ್ಪಕ ಹಂಚಿಕೆ	14
ಬಿ.	ಸೇವೆಗಳಿಗಾಗಿ ನ್ಯಾಯಯುತ ಪಾವತಿ	16
ಸಿ.	ನ್ಯಾಯಯುತ ಕರಾರು ರಚನೆಗಳು	17
ಡಿ.	ಪಾರದರ್ಶಕ ಸಂಗ್ರಹಣಾ ಪ್ರಕ್ರಿಯೆ	19
ಇ.	ಸಮತೋಲಿತ ನಿಯಂತ್ರಣಾ ಚೌಕಟ್ಟುಗಳು	24
ಎಫ್.	ಸಕ್ರಿಯವಾದ ಸಾಂಸ್ಥಿಕ ಚೌಕಟ್ಟು	25
ಜಿ.	ಯೋಜನೆಯ ಅಭಿವೃದ್ಧಿಗೆ ಪ್ರೋತ್ಸಾಹಕಗಳು	31
ಭಾಗ V.	ಕಾರ್ಯನೀತಿಯ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನೆ	32
ಭಾಗ VI.	ಕಾರ್ಯನೀತಿಯ ಅವಧಿ ಮತ್ತು ಪುನರಾವಲೋಕನ	33
ಭಾಗ VII.	ವಲಯವಾರು ಕಾರ್ಯತಂತ್ರಗಳು	34
ಭಾಗ VIII.	ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ, ಕಲಬುರಗಿಯ ಮೂಲಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ	34
ಭಾಗ IX.	ಭಾರತ ಸರ್ಕಾರವು ನಿರೂಪಿಸಿರುವ ಮಾದರಿ ಸಂಗ್ರಹಣಾ (ಬಿಡ್) ದಾಖಲೆಗಳು, ನೀತಿಗಳು ಹಾಗೂ ನಿಯಮಗಳು	35
ಭಾಗ X.	ಅನುಸೂಚಿಗಳು	36
ಎ.	ಅನುಸೂಚಿ I - ತೊಡಕು (ಕಂಟಕ) ಗಳ ಮೌಲ್ಯಮಾಪನೆ ಮತ್ತು ತೊಡಕು ನಿವಾರಣಾ (ಕಂಟಕ ಉಪಶಮನ) ಕ್ರಮಗಳು	36
ಬಿ.	ಅನುಸೂಚಿ II - ಸಾಂಸ್ಥಿಕ ಪಾತ್ರಗಳು ಮತ್ತು ಜವಾಬ್ದಾರಿಗಳು	40
ಸಿ.	ಅನುಸೂಚಿ III - ಯೋಜನೆಯ ಅಭಿವೃದ್ಧಿಗೆ ಪ್ರೋತ್ಸಾಹಕಗಳು	47
ಡಿ.	ಅನುಸೂಚಿ IV - ಅನ್ವಯಿಸುವ ವಲಯಗಳು	50
ಇ.	ಅನುಸೂಚಿ V - ಆಸ್ತಿ /ಸ್ವತ್ತು ನಗದೀಕರಣ	57
ಎಫ್	ಅನುಸೂಚಿ VI - ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಯೋಜನೆಗಳ ಪರಿಕಲ್ಪನೆಯ ಟಿಪ್ಪಣಿಯ ಮಾದರಿ (ಟೆಂಪ್ಲೇಟ್)	60
ಜಿ	ಅನುಸೂಚಿ VII - ರಾಜ್ಯದಲ್ಲಿ ಪಿಪಿಪಿ ಯೋಜನೆಗಳ ಅಭಿವೃದ್ಧಿಗೆ ಕಾಲಮಿತಿಗಳು	64

ಸಂಕ್ಷೇಪಾಕ್ಷರಗಳು	
ಬಿಎಲ್‌ಟಿ	ನಿರ್ಮಿಸು-ಭೋಗ್ಯ-ವರ್ಗಾಯಿಸು
ಬಿಒಎಲ್‌ಟಿ	ನಿರ್ಮಿಸು -ಹೊಂದು - ಭೋಗ್ಯ - ವರ್ಗಾಯಿಸು
ಬಿಒಒ	ನಿರ್ಮಿಸು-ಹೊಂದು- ಕಾರ್ಯಾಚರಿಸು
ಬಿಒಒಎಸ್‌ಟಿ	ನಿರ್ಮಿಸು -ಹೊಂದು- ಕಾರ್ಯಾಚರಿಸು -ಹಂಚಿಕೊ- ವರ್ಗಾಯಿಸು
ಬಿಒಒಟಿ	ನಿರ್ಮಿಸು -ಹೊಂದು- ಕಾರ್ಯಾಚರಿಸು - ವರ್ಗಾಯಿಸು
ಬಿಒಎಸ್‌ಟಿ	ನಿರ್ಮಿಸು - ಕಾರ್ಯಾಚರಿಸು -ಹಂಚಿಕೊ- ವರ್ಗಾಯಿಸು
ಬಿಒಟಿ	ನಿರ್ಮಿಸು - ಕಾರ್ಯಾಚರಿಸು -ವರ್ಗಾಯಿಸು
ಬಿಟಿ	ನಿರ್ಮಿಸು -ವರ್ಗಾಯಿಸು
ಸಿಎ	ರಿಯಾಯತು ಒಪ್ಪಂದ
ಡಿಇಎ	ಆರ್ಥಿಕ ವ್ಯವಹಾರಗಳ ಇಲಾಖೆ, ಆರ್ಥಿಕ ಮಂತ್ರಾಲಯ, ಭಾರತ ಸರ್ಕಾರ
ಇಪಿಸಿ	ಎಂಜಿನಿಯರಿಂಗ್ ಸಂಗ್ರಹಣೆ ನಿರ್ಮಾಣ
ಎಫ್‌ಡಿ	ಆರ್ಥಿಕ ಇಲಾಖೆ, ಕರ್ನಾಟಕ ಸರ್ಕಾರ
ಜಿಡಿಪಿ	ಆಂತರಿಕ ಉತ್ಪನ್ನ ತಲಾದಾಯ
ಜಿಎಸ್ ಡಿಪಿ	ರಾಜ್ಯ ಆಂತರಿಕ ಉತ್ಪನ್ನ ತಲಾದಾಯ
ಜಿಒಐ	ಭಾರತ ಸರ್ಕಾರ
ಜಿಒಕೆ	ಕರ್ನಾಟಕ ಸರ್ಕಾರ
ಐಡಿಪಿ	ಅಂತರ್ ಇಲಾಖಾ ಸಮಿತಿ
ಐಡಿಪಿಅಂಡ್‌ಐಡಬ್ಲ್ಯೂ ಟಿಡಿ	ಮೂಲಸೌಲಭ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ (ಮೂಲಬಂಧಮತ್ತುಒಜಸಾ), ಕರ್ನಾಟಕ ಸರ್ಕಾರ
ಐಐಎಫ್	ಮೂಲಸೌಕರ್ಯ ಉಪಕ್ರಮ ನಿಧಿ (ಇನ್‌ಫ್ರಾಸ್ಟ್ರಕ್ಚರ್ ಇನಿಶಿಯೇಟಿವ್ ಫಂಡ್)
ಐಐಪಿಡಿಎಫ್	ಇಂಡಿಯಾ ಮೂಲಸೌಕರ್ಯ ಯೋಜನಾ ಅಭಿವೃದ್ಧಿ ನಿಧಿ (ಇಂಡಿಯಾ ಇನ್‌ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್ ಡೆವಲಪ್‌ಮೆಂಟ್ ಫಂಡ್)
ಐಟಿ	ಮಾಹಿತಿ ತಂತ್ರಜ್ಞಾನ
ಕೆಐಪಿಡಿಎಫ್	ಕರ್ನಾಟಕ ಮೂಲಸೌಕರ್ಯ ಯೋಜನಾ ಅಭಿವೃದ್ಧಿ ನಿಧಿ (ಕರ್ನಾಟಕ ಇನ್‌ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್ ಡೆವಲಪ್‌ಮೆಂಟ್ ಫಂಡ್)
ಕೆಎಸ್‌ಐಐಡಿಪಿ	ಕರ್ನಾಟಕ ರಾಜ್ಯ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ
ಕೆಟಿಪಿಪಿ ಕಾಯ್ದೆ	ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದೆ, 1999 (ಅದರ ತಿದ್ದುಪಡಿಗಳನ್ನು ಒಳಗೊಂಡಿದೆ)
ಕೆಟಿಪಿಪಿ ನಿಯಮಗಳು	ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ನಿಯಮಗಳು, 2000 (ಅದರ ತಿದ್ದುಪಡಿಗಳನ್ನು ಒಳಗೊಂಡಿದೆ)
ಕೆ-ರೈಡ್	ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ
ಕೆಯುಐಡಿಎಫ್‌ಸಿ	ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ
ಕೆವಿಜಿಎಫ್	ಕರ್ನಾಟಕ ವಯಬಿಲಿಟಿ ಗ್ಯಾಪ್ ಫಂಡ್ / ಕರ್ನಾಟಕ ಕಾರ್ಯಸಾಧ್ಯತಾ ಅಂತರ ನಿಧಿ/ ಕರ್ನಾಟಕ ಸ್ಥಿತ್ಯಂತರ ಬಂಡವಾಳ ನಿಧಿ
ಎಲ್‌ಆರ್‌ಟಿಎಸ್	ಹಗುರ ರೈಲು ಸಂಚಾರ ವ್ಯವಸ್ಥೆ
ಎಂಆರ್‌ಟಿಎಸ್	ಸಮುದಾಯ ತ್ವರಿತ ಸಂಚಾರ ವ್ಯವಸ್ಥೆ
ಎಂಎಸ್‌ಡಬ್ಲ್ಯೂ	ಪೌರ ಘನತ್ಯಾಜ್ಯ
ಎನ್‌ಜಿಒ	ಸರ್ಕಾರೇತರ ಸಂಸ್ಥೆಗಳು
ಜಿಎನ್ ಎನ್ ಯು ಆರ್ ಎಮ್	ಜವಾಹರಲಾಲ್‌ನಹರು ರಾಷ್ಟ್ರೀಯ ನಗರ ಪುನರೋತ್ಥಾನ ಯೋಜನೆ
ಒ ಮತ್ತು ಎಮ್	ಕಾರ್ಯಾಚರಿಸು ಮತ್ತು ನಿರ್ವಹಿಸು

ಪಿಡಿಎಫ್	ಯೋಜನಾ ಅಭಿವೃದ್ಧಿ ನಿಧಿ
ಪಿಐಎಫ್	ಯೋಜನಾ ಹೂಡಿಕೆ ನಿಧಿ
ಪಿಪಿಪಿ	ಸಾರ್ವಜನಿಕ-ಖಾಸಗಿ ಸಹಭಾಗಿತ್ವ
ಪಿಎಸ್‌ಪಿ	ಖಾಸಗಿ ವಲಯ ಭಾಗೀದಾರ
ಆರ್‌ಒಎಂಟಿ	ಪುನರ್‌ನವೀಕರಿಸು-ಕಾರ್ಯಾಚರಿಸು-ನಿರ್ವಹಿಸು-ಹಸ್ತಾಂತರಿಸು
ಎಸ್‌ಹೆಚ್‌ಎಲ್‌ಸಿಸಿ	ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ
ಎಸ್‌ಎಲ್‌ಎಸ್‌ಡಬ್ಲ್ಯೂಎ	ರಾಜ್ಯ ಮಟ್ಟದ ಏಕ ಗವಾಕ್ಷಿ ಸಮಿತಿ
ಎಸ್‌ಪಿವಿ	ವಿಶೇಷ ಉದ್ದೇಶಿತ ವಾಹನ
ವಿಜಿಎಫ್	ವಯಬಿಲಿಟಿ ಗ್ಯಾಪ್ ಫಂಡ್ / ಕಾರ್ಯಸಾಧ್ಯತಾ ಅಂತರ ನಿಧಿ/ಸ್ಥಿತ್ಯಂತರ ಬಂಡವಾಳ ನಿಧಿ

ವ್ಯಾಖ್ಯಾನಗಳು

ಆಸ್ತಿ/ ಸ್ವತ್ತು	ಸಾರ್ವಜನಿಕ ವಲಯ ಮತ್ತು ಸರ್ಕಾರದ ಇಲಾಖೆಗಳ ಆಸ್ತಿ/ಸ್ವತ್ತುಗಳು ವೈವಿಧ್ಯಮಯವಾಗಿದೆ ಮತ್ತು ರಾಜ್ಯದಾದ್ಯಂತ ಹರಡಿಕೊಂಡಿವೆ. ಈ ಸ್ವತ್ತುಗಳನ್ನು ಸಾಮಾನ್ಯವಾಗಿ ಈ ಕೆಳಗಿನಂತೆ ವರ್ಗೀಕರಿಸಬಹುದು: ಏ) ಭೂಮಿ ಮತ್ತು ಕಟ್ಟಡಗಳು; ಬಿ) ಪೈಪ್‌ಲೈನ್‌ಗಳು, ರಸ್ತೆಗಳು, ಮೊಬೈಲ್ ಟವರ್‌ಗಳು ಇತ್ಯಾದಿಗಳಂತಹ ಬ್ರೌನ್-ಫೀಲ್ಡ್ ಕಾರ್ಯಾಚರಣೆಯ ಸ್ವತ್ತುಗಳು.
ಆಸ್ತಿ / ಸ್ವತ್ತು ನಗದೀಕರಣ	ಆಸ್ತಿ/ಸ್ವತ್ತು ನಗದೀಕರಣವು ಇಲಾಖೆ ಅಥವಾ ಸರ್ಕಾರದ ಏಜೆನ್ಸಿಯ ಮಾಲೀಕತ್ವದಲ್ಲಿರುವ ಆಸ್ತಿಯನ್ನು ಖಾಸಗಿ ವಲಯದ ಭಾಗೀದಾರನಿಗೆ ಒಂದು ಮುಂಗಡಕ್ಕೆ ಅಥವಾ ಆವರ್ತಕ ಪರಿಗಣನೆಗೆ ಅಥವಾ ಇವೆರಡೂ ಸಂಯೋಜಿತವಾಗಿರುವಂತಹ ಒಂದು ಸೀಮಿತ ಅವಧಿಯ ಪರವಾನಗಿ / ಭೋಗ್ಯ.
ಬಿಡ್ಡರ್	ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಮೂಲಸೌಕರ್ಯ ಯೋಜನೆಯನ್ನು ಕೈಗೊಳ್ಳಲು ಒಂದು ಪ್ರಸ್ತಾವನೆ ಸಲ್ಲಿಸಿರುವ ಯಾವುದೇ ಘಟಕ
ಸೆಂಟ್ರಲ್ ಗೌರ್ನಮೆಂಟ್ (ಕೇಂದ್ರ ಸರ್ಕಾರ)	ಭಾರತ ಸರ್ಕಾರ
ಸೆಂಟ್ರಲ್ ಗೌರ್ನಮೆಂಟ್ (ಕೇಂದ್ರ ಸರ್ಕಾರದ) ಏಜೆನ್ಸಿ	ಕೇಂದ್ರ ಸರ್ಕಾರದ ಯಾವುದೇ ಇಲಾಖೆ, ಕೇಂದ್ರ ಸರ್ಕಾರದ ಯಾವುದೇ ಶಾಸನಬದ್ಧ ಪ್ರಾಧಿಕಾರ ಅಥವಾ ಕಾರ್ಪೊರೇಟ್ ನಿಕಾಯ, ಕೇಂದ್ರ ಸರ್ಕಾರದ ಮಾಲೀಕತ್ವ ಅಥವಾ ನಿಯಂತ್ರಣದಲ್ಲಿ ಶೇ. 50 ಕ್ಕಿಂತ ಹೆಚ್ಚಿಗೆ ಪಾವತಿಸಿದ ಬಂಡವಾಳ ಪಾಲುದಾರಿಕೆ ಹೊಂದಿರುವಂತಹ ಘಟಕ
ಕಂಪನಿ	ಕಂಪನಿ ಕಾಯ್ದೆ 1956/2013 ರಡಿ ಸೇರಿರುವ ಯಾವುದೇ ಘಟಕ
ಕನ್ಸೆಷನ್ ಪಿರಿಯಡ್ (ರಿಯಾಯತು ಅವಧಿ)	ರಿಯಾಯತು ಅವಧಿ ಅಥವಾ ಯೋಜನೆಯ ವಾಯಿದೆ ಅಂದರೆ, ಕರಾರು ಅಥವಾ ಪಿಪಿಪಿ ಯೋಜನೆಯ ರಿಯಾಯತು ಕರಾರಿನ ಕಾಲಾವಧಿ
ಇಲಾಖೆ	ರಾಜ್ಯ ಸರ್ಕಾರದ ಇಲಾಖೆಗಳು
ಡೆವಲಪರ್ (ಅಭಿವೃದ್ಧಿದಾರ)	ಒಂದು ಮೂಲಸೌಕರ್ಯ ಯೋಜನೆಗಾಗಿ ಸರ್ಕಾರ/ಸರ್ಕಾರದ ಏಜೆನ್ಸಿಯೊಂದಿಗೆ ಒಂದು ಕರಾರಿನಡಿ ದಾಖಲಾದ ಯಾವುದೇ ಖಾಸಗಿ ವಲಯ ಭಾಗಿದಾರ
ಡಿಸ್ಟ್ರಿಕ್ಟ್ (ಜಿಲ್ಲಾ) ಪಿಪಿಪಿ ಕಮಿಟಿ (ಸಮಿತಿ)	ಪಿಪಿಪಿ ಮಾದರಿಯ ಮೂಲಸೌಕರ್ಯ ಯೋಜನೆಗಳ ಸಹಕಾರ ಮತ್ತು ಸಮನ್ವಯಕ್ಕಾಗಿ ಸರ್ಕಾರದಿಂದ ರಚಿಸಲ್ಪಟ್ಟಿರುವ ಜಿಲ್ಲಾ ಮಟ್ಟದ ಸಮಿತಿ
ಸರ್ಕಾರ	ಕರ್ನಾಟಕ ಸರ್ಕಾರ
ಸರ್ಕಾರದ ಏಜೆನ್ಸಿ	ಸರ್ಕಾರದ ಯಾವುದೇ ಇಲಾಖೆ, ಯಾವುದೇ ಶಾಸನಬದ್ಧ ಪ್ರಾಧಿಕಾರ, ನಗರ ಸ್ಥಳೀಯ ನಿಕಾಯ, ಅಥವಾ ನಿಗಮ ನಿಕಾಯ, ಸರ್ಕಾರದ ಮಾಲೀಕತ್ವ ಅಥವಾ ನಿಯಂತ್ರಣದಲ್ಲಿ ಶೇ. 50 ಕ್ಕಿಂತ ಹೆಚ್ಚಿಗೆ ಪಾವತಿಸಿದ ಬಂಡವಾಳ ಪಾಲುದಾರಿಕೆ ಹೊಂದಿರುವಂತಹ ಘಟಕ
ಇಂಡಿಯಾ ಇನ್ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್ ಡೆವಲಪ್‌ಮೆಂಟ್ ಫಂಡ್	ಇಂಡಿಯಾ ಇನ್ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್ ಡೆವಲಪ್‌ಮೆಂಟ್ ಫಂಡ್ (ಐಐಪಿಡಿಎಫ್) ಸ್ಕೀಂ (ಯೋಜನೆ); ಇದು ಬ್ಯಾಂಕು ಮತ್ತು ಬಿಡ್ ಮಾಡಬಹುದಾದ ಪಿಪಿಪಿ ಯೋಜನೆಗಳ ಉತ್ತಮ ರಚನೆಗಾಗಿ ಗುಣಮಟ್ಟದ ಸಲಹಾ ಸೇವೆಯನ್ನು ನೇಮಿಸಿಕೊಳ್ಳುವುದಕ್ಕಾಗಿ ಸರ್ಕಾರದ ಏಜೆನ್ಸಿಗೆ ಹಣಕಾಸು ಬೆಂಬಲವನ್ನು ಒದಗಿಸುವುದಕ್ಕಾಗಿ, ಭಾರತ ಸರ್ಕಾರದ ಆರ್ಥಿಕ ವ್ಯವಹಾರಗಳ ಇಲಾಖೆಯಿಂದ ನಿರ್ವಹಿಸಲಾಗುತ್ತಿದೆ.

	ಪಿಪಿಪಿ ವಹಿವಾಟು ವೆಚ್ಚಗಳನ್ನು ಸರಿದೂಗಿಸಲು ಹಣದ ಆಕರಣ (ಸೋರ್ಸಿಂಗ್) ಮಾಡುವಲ್ಲಿ ಸರ್ಕಾರದ ಏಜೆನ್ಸಿಗಳಿಗೆ ಐಐಡಿಎಫ್‌ಸಹಕಾರವೀಯುತ್ತದೆ, ಇದರಿಂದ ಅವರುಗಳ ಆಯವ್ಯಯದಲ್ಲಿ ಟಿಎ (ವ್ಯವಹರಣಾ ಸಮಲೋಚಕರ) ಗಳ ಸಂಗ್ರಹಣೆ ಸಂಬಂಧಿ ವೆಚ್ಚದ ಪ್ರಭಾವವು ಕಡಿಮೆಯಾಗುತ್ತದೆ.
ಇನ್ಫ್ರಾಸ್ಟ್ರಕ್ಚರ್	ಸಮಾಜ ಅಥವಾ ಉದ್ಯಮದ ಕಾರ್ಯಾಚರಣೆಗೆ ಅಗತ್ಯವಿರುವ ಮೂಲಭೂತವಾದ ಭೌತಿಕ ಕಟ್ಟಡಗಳು ಮತ್ತು ಸೌಲಭ್ಯಗಳು ಅಂದರೆ ಭವನಗಳು, ರಸ್ತೆಗಳು, ವಿದ್ಯುತ್ ಸರಬರಾಜು, ಇತ್ಯಾದಿ ಈ ದಾಖಲೆಯ ಅನುಸೂಚಿ IV - ಅನ್ವಯಿಸುವ ವಲಯಗಳಲ್ಲಿ (ಅಂದರೆ, "ಮೂಲಸೌಕರ್ಯ ಯೋಜನೆಗಳಿಗೆ ರಾಜ್ಯದ ಪಿಪಿಪಿ ಕಾರ್ಯನೀತಿ, 2025") ವ್ಯಾಖ್ಯಾನಿಸಲಾದ ಎಲ್ಲಾ ಮೂಲಸೌಕರ್ಯ ವಲಯಗಳು ಮತ್ತು ಉಪ-ವಲಯಗಳು ಮತ್ತು ಯಾವುದೇ ತಿದ್ದುಪಡಿಗಳು / ಸೇರ್ಪಡೆಗಳನ್ನು ಇದು ಒಳಗೊಂಡಿರುತ್ತದೆ.
ಇನ್ಫ್ರಾಸ್ಟ್ರಕ್ಚರ್ ಯೋಜನೆ	ಈ ಕಾರ್ಯನೀತಿಯಲ್ಲಿ ವಿವರಿಸಿದ ವಲಯಗಳಲ್ಲಿರುವ ಒಂದು ಮೂಲಸೌಕರ್ಯ ಯೋಜನೆ
ಕರ್ನಾಟಕ ಇನ್ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್ ಡೆವಲಪ್‌ಮೆಂಟ್ ಫಂಡ್	ಕರ್ನಾಟಕ ಇನ್ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್ ಡೆವಲಪ್‌ಮೆಂಟ್ ಫಂಡ್ (ಕೆಐಪಿಡಿಎಫ್) (ಸ್ಟೀಂ) ಯೋಜನೆಯನ್ನು ಮೂಲಬಂಧ ಮತ್ತು ಒಜಸಾ ಇಲಾಖೆಯು ನಿರ್ವಹಿಸುತ್ತಿದ್ದು, ಇದು ಬ್ಯಾಂಕುಬಲ್ ಮತ್ತು ಬಿಡ್ ಮಾಡಬಹುದಾದ ಪಿಪಿಪಿ ಯೋಜನೆಗಳ ಉತ್ತಮ ರಚನೆಗಾಗಿ ಗುಣಮಟ್ಟದ ಸಲಹಾ ಸೇವೆಯನ್ನು ನೇಮಿಸಿಕೊಳ್ಳುವುದಕ್ಕಾಗಿ ಸರ್ಕಾರದ ಏಜೆನ್ಸಿಗೆ ಹಣಕಾಸು ಬೆಂಬಲವನ್ನೀಯುತ್ತದೆ. ಪಿಪಿಪಿ ವಹಿವಾಟು ವೆಚ್ಚಗಳನ್ನು ಸರಿದೂಗಿಸಲು ಹಣದ ಆಕರಣ (ಸೋರ್ಸಿಂಗ್) ಮಾಡುವಲ್ಲಿ ಸರ್ಕಾರದ ಏಜೆನ್ಸಿಗಳಿಗೆ ಕೆಐಪಿಡಿಎಫ್‌ಸಹಕಾರವೀಯುತ್ತದೆ, ಇದರಿಂದ ಅವರುಗಳ ಆಯವ್ಯಯದಲ್ಲಿ ಟಿಎ (ವ್ಯವಹರಣಾ ಸಮಲೋಚಕರ) ಗಳ ಸಂಗ್ರಹಣೆ ಸಂಬಂಧಿ ವೆಚ್ಚದ ಪ್ರಭಾವವು ಕಡಿಮೆಯಾಗುತ್ತದೆ.
ಕರ್ನಾಟಕ ವಯಬಿಲಿಟಿ ಗ್ಯಾಪ್ ಫಂಡಿಂಗ್	ಕರ್ನಾಟಕ ವಯಬಿಲಿಟಿ ಗ್ಯಾಪ್ ಫಂಡಿಂಗ್ (ಕೆವಿಜಿಎಫ್) ಅಥವಾ ಅನುದಾನ ಎಂದರೆ, ಯೋಜನೆಯನ್ನು ವಾಣಿಜ್ಯವಾಗಿ ಕಾರ್ಯಸಾಧ್ಯವಾಗಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರದ ವಿಜಿಎಫ್ ಯೋಜನೆ (ಸ್ಟೀಂ) ಅಡಿ ಒದಗಿಸಲಾಗುವ ಒಂದು-ಬಾರಿ ಅಥವಾ ಮುಂದೂಡಲ್ಪಟ್ಟ ಅನುದಾನ
ಖಾಸಗಿ ವಲಯ ಭಾಗೀದಾರ	ಎಂದರೆ, ಕೆಳಗಿನವುಗಳಲ್ಲದ ಯಾವುದೇ ವ್ಯಕ್ತಿ: ಎ) ಕೇಂದ್ರ ಸರ್ಕಾರ ಅಥವಾ ಕೇಂದ್ರ ಸರ್ಕಾರದ ಏಜೆನ್ಸಿ ಬಿ) ರಾಜ್ಯ ಸರ್ಕಾರ ಅಥವಾ ರಾಜ್ಯ ಸರ್ಕಾರದ ಏಜೆನ್ಸಿ ಸಿ) ಖಾಸಗಿ/ಬಿಡಿ ಹೂಡಿಕೆದಾರರ ಷೇರು ಹಿಡುವಳಿ ಇಲ್ಲದೆ, ಕೇಂದ್ರ ಸರ್ಕಾರ ಅಥವಾ ಕೇಂದ್ರ ಸರ್ಕಾರದ ಏಜೆನ್ಸಿ, ಸರ್ಕಾರ ಅಥವಾ ಸರ್ಕಾರದ ಏಜೆನ್ಸಿಗಳ ನಡುವಿನ ಯಾವುದೇ ಜಂಟಿ ಉದ್ಯಮ
ಸಾರ್ವಜನಿಕ ಅವಶ್ಯಕತೆ	ಅನುಕೂಲಕ್ಕಾಗಿ ಮಾತ್ರವೇ ಎನ್ನುವುದನ್ನು ಸಕಲವನ್ನೂ ಒಳಗೊಂಡ ಸನ್ನಿವೇಶ ಎಂಬುದಕ್ಕೆ ಹೋಲಿಸಿದಾಗ, ಪ್ರಸ್ತಾಪಿತ ಯೋಜನೆಯು ಸಮುದಾಯಕ್ಕೆ ಅವಶ್ಯಕ ಎಂಬುದನ್ನು ಗಣನೀಯ ಅಥವಾ ಸ್ಪಷ್ಟವಾಗಿ ತಿಳಿಸುವ ವಿಧಾನ. ಸಂಬಂಧಪಟ್ಟ ಆಡಳಿತ ಇಲಾಖೆಯು ಕೆಳಗಿನವುಗಳನ್ನು ಪರಿಗಣಿಸಿ, "ಸಾರ್ವಜನಿಕ ಅವಶ್ಯಕತೆಯನ್ನು ನಿರ್ಣಯಿಸಬೇಕು; (ಎ) ಸಾಮಾನ್ಯ ಬಳಕೆ ಮತ್ತು ಸಮುದಾಯದ ಅವಶ್ಯಕತೆ (ಬಿ) ಇಲಾಖೆಯ ಅಭಿವೃದ್ಧಿ

	ಕ್ರಿಯಾಯೋಜನೆಯಲ್ಲಿ ಯೋಜನೆಯ ಔಚಿತ್ಯ ಹಾಗೂ (ಸಿ) ಹಾಗಿಲ್ಲದಿದ್ದಲ್ಲಿ, ಯೋಜನೆಯು ಅಭಿವೃದ್ಧಿಯಾಗದಿರುವ ಸಾಧ್ಯತೆ.
ಸಾರ್ವಜನಿಕ ಖಾಸಗಿ ಸಹಭಾಗಿತ್ವ	ಸಾರ್ವಜನಿಕ ಖಾಸಗಿ ಸಹಭಾಗಿತ್ವ ಅಥವಾ " ಪಿಪಿಪಿ " ಯು, ಒಂದೆಡೆ ಸಾರ್ವಜನಿಕ ಘಟಕ ಮತ್ತೊಂದೆಡೆ ಖಾಸಗಿ ಘಟಕಗಳ ನಡುವೆ ನಿರ್ಧಾರಿತ ಕಾಲಾವಧಿ ಮಾದರಿಯ ಒಂದು ಕರಾರು ವ್ಯವಸ್ಥೆಯಾಗಿದ್ದು, ಖಾಸಗಿ ಘಟಕವು ಸಾರ್ವಜನಿಕ ಆಸ್ತಿ(ಸ್ವತ್ತು) ಗಳು ಮತ್ತು/ಅಥವಾ ಸಾರ್ವಜನಿಕ ಸೇವೆಗಳಿಗಾಗಿ ಹೂಡಿಕೆ ಮಾಡುವುದು ಮತ್ತು/ಅಥವಾ ನಿರ್ವಹಿಸುವುದು, ಇದರಲ್ಲಿ ಬಳಕೆದಾರ ಶುಲ್ಕದ ಪಾವತಿಯು ಅಗತ್ಯ ಇರಬಹುದು/ಇಲ್ಲದಿರಬಹುದಾಗಿದ್ದು, ನಿರ್ದಿಷ್ಟ ಕಾಲಾವಧಿಗೆ ಖಾಸಗಿ ಘಟಕ ಮತ್ತು ಸಾರ್ವಜನಿಕ ಘಟಕಗಳ ಮಧ್ಯೆ ಸ್ಪಷ್ಟ ವ್ಯಾಖ್ಯಾನದಿಂದ ಹಂಚಿಕೆಮಾಡಲಾದ ತೊಡಕು(ರಿಸ್ಕು)ಗಳಿರುವ ಮತ್ತು ನಿರ್ದಿಷ್ಟ ಹಾಗೂ ಪೂರ್ವನಿಶ್ಚಿತ ಅನುಷ್ಠಾನ ಮಾನದಂಡಗಳ ಕಾರ್ಯಕ್ಷಮತೆಯ ಪಾಲನೆಗೆ ಖಾಸಗಿ ಘಟಕವು ಕರಾರಿನಡಿ ಹೊಣೆಯಾಗಿರುವುದಾಗಿದೆ.
ಸಾರ್ವಜನಿಕ ಖಾಸಗಿ ಸಹಭಾಗಿತ್ವ ಮೌಲ್ಯಮಾಪನ ಸಮಿತಿ (ಪಿಪಿಪಿಎಸ್)	ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಮೌಲ್ಯಮಾಪನ ಸಮಿತಿಯು, (ಪಿಪಿಪಿಎಸ್) ಪಿಪಿಪಿ ಯೋಜನೆಯ ಪ್ರಸ್ತಾವನೆಗಳನ್ನು ಪರಿಶೀಲಿಸಲು, ಅನುಮೋದಿಸುವ/ ನಿರಾಕರಿಸುವ ಶಿಫಾರಸ್ಸು ಮಾಡಲು, ಕರ್ನಾಟಕ ಸರ್ಕಾರವು ಮೂಲಸೌಲಭ್ಯ ಅಭಿವೃದ್ಧಿ, ಬಂದರುಗಳು ಮತ್ತು ಒಳನಾಡು ಜಲ ಸಾರಿಗೆ ಇಲಾಖೆಯ (ಐಡಿಪಿಮತ್ತುಐಡಬ್ಲ್ಯುಟಿಡಿ) ಪಿಪಿಪಿ ಕೋಶದಲ್ಲಿ ರಚಿಸಿದ ಸಮಿತಿ.
ಪಿಪಿಪಿ ಕೋಶ	ಪಿಪಿಪಿ ಕೋಶವು, ಕರ್ನಾಟಕ ಸರ್ಕಾರದಿಂದ ಮೂಲಸೌಲಭ್ಯ ಅಭಿವೃದ್ಧಿ, ಬಂದರುಗಳು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಲ್ಲಿ (ಐಡಿಪಿಮತ್ತುಐಡಬ್ಲ್ಯುಟಿಡಿ), ಸ್ಥಾಪನೆಯಾದ ಸಾಂಸ್ಥಿಕ ವ್ಯವಸ್ಥೆ, ಇದು ಪಿಪಿಪಿ ಯೋಜನೆಗಳಿಗೆ ಸಂಬಂಧಿಸಿದ ಕಾರ್ಯನೀತಿ, ತಾಂತ್ರಿಕ, ಕಾನೂನು ಮತ್ತಿತರೆ ವಿಷಯಗಳ ಎಲ್ಲಾ ಚಟುವಟಿಕೆಗಳನ್ನು ನಿರ್ವಹಿಸುತ್ತದೆ.
ಪುನಶ್ಚೇತನ/ನವೀಕರಣ	ಪುನಶ್ಚೇತನ/ನವೀಕರಣವು, ಅಸ್ತಿತ್ವದಲ್ಲಿರುವ ಒಂದು ಮೂಲಸೌಕರ್ಯ ಆಸ್ತಿಯ ಪುನಶ್ಚೇತನ, ಅಥವಾ ನವೀಕರಣ ಅಥವಾ ಪೂರ್ವಸ್ಥಿತಿ ಸ್ಥಾಪಿಸುವ ಅಥವಾ ಮೇಲ್ದರ್ಜೆಗೇರಿಸುವ ಅಥವಾ ಸುಧಾರಿಸುವ ಜವಾಬ್ದಾರಿಗಳನ್ನು ಪಿಪಿಪಿಗೆ ನೀಡಲಾಗುವ ಪ್ರಕ್ರಿಯೆಯನ್ನು ಪ್ರಸ್ತಾಪಿಸುತ್ತದೆ. ಪ್ರಸಕ್ತ ಮಾನದಂಡಗಳು ಹಾಗೂ ಬೇಡಿಕೆಗಳು ಮತ್ತು ಅವುಗಳ ಜೀವಿತಾವಧಿ ವಿಸ್ತರಣೆಯೊಂದಿಗೆ ಮೂಲಸೌಕರ್ಯವನ್ನು ಪೂರ್ವಸ್ಥಿತಿಗೆ ಸ್ಥಾಪಿಸುವ ಮತ್ತು ಆಧುನೀಕರಣದಂತಹವುಗಳು ಇದರಲ್ಲಿ ಸೇರಿರುತ್ತದೆ. ಪುನಶ್ಚೇತನ / ನವೀಕರಣದ ನಂತರ, ಪಿ ಎಸ್ ಪಿ ಯು ಸಾಮಾನ್ಯವಾಗಿ ಸ್ವತ್ತುಗಳನ್ನು ಹಿಂದಕ್ಕೆ ಸರ್ಕಾರಕ್ಕೆ ವರ್ಗಾಯಿಸುವ ಪೂರ್ವದಲ್ಲಿ, ನಿರ್ದಿಷ್ಟ ರಿಯಾಯಿತು ಅವಧಿಗೆ ಕಾರ್ಯಾಚರಿಸುತ್ತದೆ. ಪಿಪಿಪಿ ಯಡಿ, ಪುನಶ್ಚೇತನ / ನವೀಕರಣದ ಯೋಜನೆಗಳು ಖಾಸಗಿ ವಲಯ ಹೂಡಿಕೆ ಮತ್ತು ಪರಿಣತಿಯ ಪ್ರಯೋಜನ ಪಡೆಯುತ್ತವೆ, ಆದರೆ ತೊಡಕುಗಳು ಮತ್ತು ಲಾಭಗಳು ಸಾರ್ವಜನಿಕ ಮತ್ತು ಖಾಸಗಿ ಪಾಲುದಾರರ ನಡುವೆ ಹಂಚಿಕೆಯಾಗುತ್ತದೆ.
ಆದಾಯ	ಆದಾಯ ಎಂಬುದರ ಅರ್ಥ ಪರಸ್ಪರ ಒಪ್ಪಿಗೆಯಾದ ಷರತ್ತುಗಳ ಮೇಲೆ ಪಿಎಸ್‌ಪಿಯು ಬಳಕೆದಾರರಿಗೆ ವಿಧಿಸಿದ ಮತ್ತು ವಸೂಲಿಮಾಡಿದ ಎಲ್ಲಾ ಮೊಬಲಗು ಹಾಗೂ ಮೂಲಸೌಕರ್ಯ / ಸೇವೆಯನ್ನು ಬಳಕೆದಾರರು ಉಪಯೋಗಿಸುವ ಬಳಕೆದಾರ ಶುಲ್ಕ (ಫೀ) ಗಳನ್ನು ಒಳಗೊಂಡಿರುತ್ತದೆ ಮತ್ತು ಇದರಲ್ಲಿ ಮೂಲಸೌಕರ್ಯ / ಸೇವೆಯ ಬಳಕೆಗೆ ಸಂಬಂಧಿಸಿದಂತಹ ಬಾಡಿಗೆ, ಪರವಾನಗಿ

	ಶುಲ್ಕಗಳು, ಸುಂಕ, ಶುಲ್ಕ, ಪರಿಹಾರ, ಪ್ರಯೋಜನಗಳು, ಠೇವಣಿಗಳು (ದೀರ್ಘಾವಧಿ ಅಥವಾ ಅಲ್ಪಾವಧಿ ಮತ್ತು ಮರುಪಾವತಿಸುವ ಅಥವಾ ಇಲ್ಲದ), ಬಂಡವಾಳ ರಸೀದಿಗಳು, ವಿಮಾ ಕ್ಲೇಮ್‌ಗಳು, ಅಥವಾ ಯಾವುದೇ ಹೆಸರಿನಿಂದ ಕರೆಯಲ್ಪಡುವ, ಪಿಎಸ್ಪಿಯಿಂದ ಸ್ವೀಕೃತವಾದ ಅಥವಾ ಪಾವತಿಸಿದ ಅಥವಾ ಪಿಎಸ್ಪಿಯಿಂದ ಸ್ವೀಕರಿಸಬೇಕಾದ ಅಥವಾ ಪಾವತಿಸಬೇಕಾದ ಅಥವಾ ಪಿಎಸ್ಪಿಗೆ ಬಾಕಿ ಮತ್ತು ವಸೂಲಾಗಬೇಕಾದ ಎಲ್ಲಾ ಶುಲ್ಕಗಳು, ಆದರೆ, ಅದಕ್ಕಷ್ಟೇ ಸೀಮಿತವಲ್ಲ. ಮುಂದುವರೆದು, ಯೋಜನೆಯ ಆದಾಯದ ಮೂಲಗಳ ಲೆಕ್ಕಾಚಾರ ಮತ್ತು ಸಂಗ್ರಹಣಾ ವಿಧಾನ ಒಳಗೊಂಡ ವಿವರಣೆಯು ರಿಯಾಯಿತು ಕರಾರಿನಲ್ಲಿರುತ್ತದೆ.
ತೊಡಕು (ರಿಸ್ಕ್)	ಒಂದು ಅನಿಶ್ಚಿತ ಸಂದರ್ಭವು ಘಟಿಸಿದಾಗ, ಯೋಜನೆಯ ನೈಜ ಫಲಿತಾಂಶಗಳು ಪ್ರತೀಕ್ಷಿತ ಫಲಿತಾಂಶಗಳಲ್ಲಿ ವ್ಯತ್ಯಾಸ ಉಂಟುಮಾಡಬಹುದು.
ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ (ಎಸ್‌ಎಚ್‌ಎಲ್‌ಸಿಸಿ)	ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ (ಎಸ್‌ಎಚ್‌ಎಲ್‌ಸಿಸಿ) ಯು, ಕರ್ನಾಟಕ ಕೈಗಾರಿಕಾ (ಫೆಸಿಲಿಟೇಶನ್) ಅಧಿನಿಯಮ 2002 ರ ಸೆಕ್ಷನ್ 3ರಡಿ ಕರ್ನಾಟಕ ಸರ್ಕಾರವು ರಚಿಸಿರುವ ಸಮಿತಿಯಾಗಿರುತ್ತದೆ.
ಪಿಪಿಪಿಗಳಿಗೆ ರಾಜ್ಯ ಮಟ್ಟದ ಏಕಗವಾಕ್ಷಿ ಸಮಿತಿ (ಎಸ್‌ಎಲ್‌ಎಸ್‌ಡಬ್ಲ್ಯೂಎ)	ಪಿಪಿಪಿಗಳಿಗೆ ರಾಜ್ಯ ಮಟ್ಟದ ಏಕಗವಾಕ್ಷಿ ಸಮಿತಿಯು (ಎಸ್‌ಎಲ್‌ಎಸ್‌ಡಬ್ಲ್ಯೂಎ), ಕರ್ನಾಟಕ ಸರ್ಕಾರವು ಕಾಲಕಾಲಕ್ಕೆ ನಿಗದಿಪಡಿಸುವ ಮಿತಿಯ ಅನುಗುಣವಾಗಿ ಪಿಪಿಪಿ ಯೋಜನೆಗಳ ಅನುಮೋದನೆಗೆ ಕರ್ನಾಟಕ ಸರ್ಕಾರದಿಂದ ರಾಜ್ಯಮಟ್ಟದಲ್ಲಿ ಸೃಜಿಸಲಾದ ಸಮಿತಿಯಾಗಿದೆ.
ವ್ಯವಹರಣಾ ಸಲಹೆಗಾರರು (ಟ್ರಾನ್ಸಾಕ್ಷನ್ ಅಡ್ವೈಸರ್)	ಪಿಪಿಪಿ ಯೋಜನೆಗೆ ಯೋಜನೆಯ ವಿನ್ಯಾಸಕ್ಕಾಗಿ ಮತ್ತು/ಅಥವಾ ಯೋಜನಾ ವಿನ್ಯಾಸದ ತಾಂತ್ರಿಕ, ಹಣಕಾಸು ಮತ್ತು ಕಾನೂನು ನಿವೇಶ (ಇನ್‌ಪುಟ್) ಗಳನ್ನು ಒದಗಿಸಲು ಮತ್ತು ಖಾಸಗಿ ವಲಯ ಭಾಗೀದಾರನ ಸಂಗ್ರಹಣಾ ಪ್ರಕ್ರಿಯೆಯ ನಿರ್ವಹಣೆಯಲ್ಲಿ ಸಲಹೆ ನೀಡಲು, ಸರ್ಕಾರದ ಘಟಕವು ಪಾರದರ್ಶಕ ವ್ಯವಸ್ಥೆಯ ಸಂಗ್ರಹಣೆಯಿಂದ ನೇಮಕವಾದ ಸಲಹೆಗಾರರು. ಜಿಒಬಿ (ಆರ್ಥಿಕ ವ್ಯವಹಾರಗಳ ಇಲಾಖೆಯ ಮೂಲಕ), ಜಿಒಕೆ (ಐಡಿಪಿಮತ್ತುಐಡಬ್ಲ್ಯೂಟಿಡಿ ಮೂಲಕ) ಗಳು ಕಾಲಕಾಲಕ್ಕೆ ಆಯ್ಕೆಮಾಡಿ ಘೋಷಿಸುವ ವ್ಯವಹರಣಾ ಸಲಹೆಗಾರರ ಪಟ್ಟಿಯಲ್ಲಿರುವ ಮತ್ತು ನಾಮನಿರ್ದೇಶನಾಧಾರಿತ ವ್ಯವಹರಣಾ ಸಲಹೆಗಾರರನ್ನು ಇವು ಒಳಗೊಂಡಿರುತ್ತದೆ.
ವಯಬಿಲಿಟಿ ಗ್ಯಾಪ್ ಫಂಡಿಂಗ್	ವಯಬಿಲಿಟಿ ಗ್ಯಾಪ್ ಫಂಡಿಂಗ್ (ವಿಜಿಎಫ್) ಅಥವಾ ಗ್ರಾಂಟ್ ಎಂದರೆ, ಯೋಜನೆಯನ್ನು ವಾಣಿಜ್ಯವಾಗಿ ಕಾರ್ಯಸಾಧ್ಯವಾಗಿಸುವ ಉದ್ದೇಶದಿಂದ ಭಾರತ ಸರ್ಕಾರದ ವಿಜಿಎಫ್ ಸ್ಕೀಂ(ಯೋಜನೆ)ಅಡಿ ಏಕಕಾಲಿಕ ಅಥವಾ ಮುಂದುವರಿಕೆ, ಒದಗಿಸುವ ಅನುದಾನ.

ಭಾಗ I. ಪೀಠಿಕೆ

1. ಕರ್ನಾಟಕವು ಆರ್ಥಿಕವಾಗಿ ಅತ್ಯಂತ ಪ್ರವೃತ್ತಾಶಾಲಿ ರಾಜ್ಯಗಳಲ್ಲಿ ಒಂದಾಗಿದೆ ಮತ್ತು ಹಲವು ವರ್ಷಗಳಲ್ಲಿ ಬಲಿಷ್ಠವಾದ ಬೆಳವಣಿಗೆಯನ್ನು ಪ್ರದರ್ಶಿಸಿದೆ. ಕರ್ನಾಟಕ ಆರ್ಥಿಕ ಸಮೀಕ್ಷೆಯ ಪ್ರಕಾರ (2023-24), 2023-24 ನೇ ಸಾಲಿನಲ್ಲಿ ಪ್ರಸಕ್ತ ಬೆಲೆಗಳಲ್ಲಿ ಕರ್ನಾಟಕ ರಾಜ್ಯದ ತಲಾ ಆದಾಯವು ರೂ.3.32 ಲಕ್ಷಗಳಷ್ಟಿದ್ದು, ಇದು ರಾಷ್ಟ್ರೀಯ ತಲಾ ಆದಾಯ ರೂ.1.85 ಲಕ್ಷಕ್ಕಿಂತಲೂ ಶೇ.79 ರಷ್ಟು ಹೆಚ್ಚಳವಾಗಿದೆ. ಪ್ರಸಕ್ತ ಬೆಲೆಗಳಲ್ಲಿ ಒಟ್ಟು ರಾಜ್ಯದ ಆಂತರಿಕ ಉತ್ಪನ್ನವು 2023-24 ನೇ ಸಾಲಿನಲ್ಲಿ ರೂ.25.01 ಲಕ್ಷ ಕೋಟಿಗಳಷ್ಟಿದ್ದು, ಶೇ.8.4 ರಷ್ಟು ರಾಷ್ಟ್ರೀಯ ತಲಾ ಆದಾಯಕ್ಕೆ ಕೊಡುಗೆಯಾಗಿರುತ್ತದೆ. 2023-24 ನೇ ಆರ್ಥಿಕ ವರ್ಷದಲ್ಲಿ ರಾಜ್ಯವು ಸೇವಾವಲಯದಿಂದ ಗಮನಾರ್ಹ ಕೊಡುಗೆಯನ್ನು ಹೊಂದಿದೆ. ಅದು ಶೇ.67 ರಷ್ಟಾಗಿರುತ್ತದೆ, ಕೈಗಾರಿಕೆ ಮತ್ತು ಕೃಷಿ ಕ್ಷೇತ್ರದ ಕೊಡುಗೆಗಳು ಕ್ರಮವಾಗಿ ಶೇ.20 ಮತ್ತು ಶೇ.13 ರಷ್ಟು ಆಗಿರುತ್ತದೆ¹.
2. ಭಾರತದ ಪ್ರಮುಖ ಆದ್ಯತಾ ಕ್ಷೇತ್ರಗಳಲ್ಲಿ ಮೂಲಸೌಕರ್ಯವೂ ಒಂದಾಗಿದ್ದು, ಕಳೆದ ದಶಕದಲ್ಲಿ ಮೂಲಸೌಕರ್ಯ ಖರ್ಚನ್ನು ಕೇಂದ್ರ ಸರ್ಕಾರವು ಕ್ಷಿಪ್ರವಾಗಿ ಹೆಚ್ಚಿಸುತ್ತಿದೆ. ಆದಾಗ್ಯೂ, ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಒಟ್ಟು ಆಂತರಿಕ ಉತ್ಪನ್ನವು (ಜಿಡಿಪಿ) ದೇಶದ ಮೂಲಸೌಕರ್ಯದ ಮೇಲೆ ತೀವ್ರ ಒತ್ತಡವನ್ನುಂಟು ಮಾಡಿದೆ. ದೇಶದಲ್ಲಿ ಕೆಲವು ಭಾಗಗಳು ಆರ್ಥಿಕ ಹಾಗೂ ಭೌಗೋಳಿಕವಾಗಿ ಆರ್ಥಿಕ ವಲಯಗಳಲ್ಲಿ ಭಾಗಿಯಾಗಿರುವುದಿಲ್ಲ. ಈ ಪ್ರದೇಶಗಳ ಅಗಾಧ ಸಾಮರ್ಥ್ಯವು ಬಳಕೆಯಾಗದೇ ಉಳಿದುಬಿಟ್ಟಿವೆ. ಮೂಲಸೌಕರ್ಯದ ಕೊರತೆಯು ಆರ್ಥಿಕ ಉತ್ಪತ್ತಿಯ ಪರಿಣಾಮವಾಗಿ ಕಡಿಗೊಳಿಸುವುದು ಮಾತ್ರವಲ್ಲದೆ ಆರೋಗ್ಯ ಸೇವೆ ಮತ್ತು ಶಿಕ್ಷಣಗಳಂತಹ ಅತ್ಯಗತ್ಯ ಸೇವೆಗಳನ್ನು ಪಡೆಯಲು ಹೆಚ್ಚಿನ ಸಮಯ, ಪ್ರಯತ್ನ ಮತ್ತು ಹಣ ವ್ಯಯಕ್ಕೆ ರೂಪಾಂತರಗೊಳ್ಳುತ್ತದೆ. ಆದ್ದರಿಂದ, ಆರ್ಥಿಕ ಕಲ್ಯಾಣಕ್ಕಾಗಿ ಮೂಲಸೌಕರ್ಯ ಅಭಿವೃದ್ಧಿಗೆ ಪ್ರಾಥಮಿಕ ಪ್ರಾಧಾನ್ಯತೆ ನೀಡಲಾಗಿದೆ.
3. ವಿಶ್ವಬ್ಯಾಂಕ್ (ಡಬ್ಲ್ಯುಬಿ) ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಇದರ 'ಆರ್ಥಿಕ ಮುನ್ನೋಟ' ಸಹ ಮೂಲಸೌಕರ್ಯದಲ್ಲಿ ಹೆಚ್ಚುವರಿ ಹೂಡಿಕೆಯನ್ನು ದೀರ್ಘಾವಧಿ ಬೆಳವಣಿಗೆಗೆ ಪೂರಕವೆಂದು ಪ್ರತಿಪಾದಿಸುತ್ತವೆ. 2023-24²ನೇ ಆರ್ಥಿಕ ಸಾಲಿನಲ್ಲಿ ಭಾರತದ ಒಟ್ಟು ದೇಶೀಯ ಆಂತರಿಕ ಉತ್ಪನ್ನ (ಜಿಡಿಪಿ) 8.2% ರಷ್ಟು ಬೆಳವಣಿಗೆಯಾಗಿದ್ದು, ಇದರಿಂದಾಗಿ ಇದು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ದೇಶ ಒಂದಾಗಿದೆ. ಈ ಬೆಳವಣಿಗೆಯನ್ನು ದೀರ್ಘಾವಧಿಗೆ ಮುಂದುವರಿಸಲು ಹೆಚ್ಚಿನ ಗಮನದ ಮೂಲಭೂತ ಸೌಕರ್ಯದಡಿ ಹಾಗೂ

¹ಆಧಾರ: ಕರ್ನಾಟಕದ ಆರ್ಥಿಕ ಸಮೀಕ್ಷೆ, 2023-24

²ಆಧಾರ: ಭಾರತದ ಆರ್ಥಿಕ ಸಮೀಕ್ಷೆ, 2023-24

ಸಂಪನ್ಮೂಲಗಳನ್ನು ಮೂಲಭೂತ ಸೌಕರ್ಯಕ್ಕೆ ಆರ್ಥಿಕವಾಗಿ ಹೆಚ್ಚಿಸುವುದು ಅತೀ ಅವಶ್ಯಕವಾಗಿದೆ.

4. ಸಮಗ್ರ ಮತ್ತು ದೃಢವಾದ ಬೆಳವಣಿಗೆಯನ್ನು ತಲುಪಿಸುವ ಕರ್ನಾಟಕದ ಪ್ರಯತ್ನದಲ್ಲಿ ಮೂಲಸೌಕರ್ಯ ಅಭಿವೃದ್ಧಿಯು ಕೇಂದ್ರವಾಗಿ ಉಳಿದುಕೊಂಡಿದೆ. ತ್ವರಿತವಾದ ಆರ್ಥಿಕ ಬೆಳವಣಿಗೆಯ ಸಾಧನೆಗೆ ಮಾರ್ಗವಾಗಿ ಅತ್ಯುನ್ನತ ಗುಣಮಟ್ಟದ ಮೂಲಸೌಕರ್ಯದ ಅಭಿವೃದ್ಧಿಯು ಅವಶ್ಯವೆಂದು ಸ್ಪಷ್ಟವಾಗಿ ಗುರುತಿಸಿದ ಕರ್ನಾಟಕ ಸರ್ಕಾರವು (ಜಿಒಕೆ) 1997ರಲ್ಲಿ ಮೂಲಸೌಕರ್ಯ ಕಾರ್ಯನೀತಿಯನ್ನು ಹೊರತಂದಿದೆ. ಮೂಲಸೌಕರ್ಯ ಕಾರ್ಯನೀತಿ 1997, ಕೈಗಾರಿಕೆ ಮತ್ತು ಕೃಷಿವಲಯಗಳ ಬೆಳೆಯುತ್ತಿರುವ ಅವಶ್ಯಕತೆಗಳನ್ನು ಪೂರೈಸಲು ಮೂಲಸೌಕರ್ಯಗಳ ವಿಸ್ತರಣೆ ಮತ್ತು ಉನ್ನತೀಕರಣಕ್ಕಾಗಿ ಮೂಲಸೌಕರ್ಯದಲ್ಲಿ ಖಾಸಗಿ ಹೂಡಿಕೆಯನ್ನು ಆಹ್ವಾನಿಸುವುದು ಮತ್ತು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಸಮನ್ವಯಗೊಂಡ ಹಾಗೂ ಸಮಗ್ರವಾದ ವಿಧಾನವನ್ನು ಅಳವಡಿಸಿಕೊಳ್ಳುವ ಗುರಿಹೊಂದಿತ್ತು. ಕಾರ್ಯನೀತಿಯಲ್ಲಿ ಮೂಲಸೌಕರ್ಯ ಯೋಜನೆಗಳಿಗಾಗಿ ನಿರ್ದಿಷ್ಟವಾದ ಉತ್ತೇಜಕಗಳು ಮತ್ತು ರಿಯಾಯಿತಿಗಳು ಸಹ ಇದ್ದವು. ಆದಾಗ್ಯೂ, ಸಮಯ ನಿಷ್ಪ್ರಮಿಸಿದಂತೆ, ತೆರಿಗೆ ಮತ್ತು ಸ್ವಾಂಪ್ ಡ್ಯೂಟಿ ಆಡಳಿತಕ್ರಮ, ಮೂಲಸೌಕರ್ಯ ಯೋಜನೆಗಳಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಕ್ಕಾಗಿ ಭಾರತ ಸರ್ಕಾರದ ಕಾರ್ಯನೀತಿಯ ರೂಪಿಸುವಿಕೆ ಹಾಗೂ ಕಾರ್ಯಸಾಧ್ಯತಾ ಅಂತರ ನಿಧಿ (ವಿಜಿಎಫ್) ಪರಿಕಲ್ಪನೆಯಂತಹ ಬದಲಾವಣೆಗಳಾಗಿವೆ. ಈ ಬದಲಾವಣೆಗಳನ್ನು ಅನುಸರಿಸಿ ಸರ್ಕಾರವು ಮೂಲಸೌಕರ್ಯ ಕಾರ್ಯನೀತಿ 2007ನ್ನು ರೂಪಿಸಲು ತೀರ್ಮಾನಿಸಿತು, ಇದು ಅಕ್ಟೋಬರ್ 2015 ರಲ್ಲಿ ಮತ್ತಷ್ಟು ತಿದ್ದುಪಡಿಯಾಯಿತು ಮತ್ತು ಮತ್ತೆ ಮಾರ್ಚ್ 2018 ರಲ್ಲಿ ಹೊಸ ಅಭಿವೃದ್ಧಿಗಳೊಂದಿಗೆ ದಾಪುಗಾಲು ಹಾಕಲು ಬದಲಾವಣೆಗಳನ್ನು ಮಾಡಲಾಯಿತು. ನೀತಿಯನ್ನು ಹೊಸದಾಗಿ ಬದಲಾವಣೆ ಮಾಡಲಾಗಿದೆ ಮತ್ತು ಮೂಲಸೌಕರ್ಯ ವಲಯದಲ್ಲಿನ ಇತ್ತೀಚಿನ ದೇಶೀಯ ಮತ್ತು ಜಾಗತಿಕ ಪ್ರವೃತ್ತಿಗಳೊಂದಿಗೆ ಹೊಂದಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು, ಮೂಲಸೌಕರ್ಯ ಯೋಜನೆಗಳಿಗಾಗಿ ನವೀಕರಿಸಿದ ಪಿಪಿಪಿ ಕಾರ್ಯನೀತಿಯನ್ನು 2025 ರಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

5. ಕರ್ನಾಟಕವು ಹಲವು ವರ್ಷಗಳಲ್ಲಿ ಪಿಪಿಪಿ ಮೂಲಸೌಕರ್ಯ ಯೋಜನೆಗಳಲ್ಲಿ ಅನೇಕ ಯಶಸ್ಸನ್ನು ಕಂಡಿದೆ. ಒಂದು ಗಮನಾರ್ಹ ಉದಾಹರಣೆಯೆಂದರೆ ಬೆಂಗಳೂರಿನ ಕಂಪೇಗೌಡ ಅಂತರರಾಷ್ಟ್ರೀಯ ವಿಮಾನನಿಲ್ದಾಣವು ಭಾರತದ ಮೂರನೆಯ ಚಟುವಟಿಕೆಯುಳ್ಳ ವಿಮಾನನಿಲ್ದಾಣವಾಗಿದೆ. ಪಿಪಿಪಿ ಮಾದರಿಯಲ್ಲಿ ಪರಿಕಲ್ಪಿತವಾದ ಹಸಿರುಭೂಮಿ (ಗ್ರೀನೀಲ್ಡ್) ಯೋಜನೆಯ ಯಶಸ್ವಿ ಅಂತರರಾಷ್ಟ್ರೀಯ ವಿಮಾನನಿಲ್ದಾಣವಾಗಿದ್ದು ಮೇ, 2008ರಲ್ಲಿ ಕಾರ್ಯಾರಂಭಿಸಿದೆ. ಇದು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಾಣಗೊಂಡ ಭಾರತದ ಅತಿದೊಡ್ಡ ವಿಮಾನನಿಲ್ದಾಣಗಳಲ್ಲಿ ಒಂದಾಗಿದ್ದು, ಸೇವಾ ಗುಣಮಟ್ಟ ಮತ್ತು ಬಳಕೆದಾರ

ಅನುಭವದಲ್ಲಿ ಅಗ್ರಸ್ಥಾನವನ್ನು ಪಡೆದಿದೆ. ರಾಜ್ಯ ಸರ್ಕಾರವು ಬೆಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣ ಕಂಪನಿಯಲ್ಲಿ ಶೇ.13 ರ (ಈಕ್ವಿಟಿ) ಪಾಲುದಾರಿಕೆಯನ್ನು ಹೊಂದಿದೆ.

6. ಕರ್ನಾಟಕವು ಬೆಳೆಯುತ್ತಾ ರಾಷ್ಟ್ರ ಮತ್ತು ಜಾಗತಿಕ ಆರ್ಥಿಕತೆಯಲ್ಲಿ ತನ್ನ ಯುಕ್ತ ಸ್ಥಾನವನ್ನು ತೆಗೆದುಕೊಂಡರೂ, ಸರ್ಕಾರದ ಗಮನವು ಸದೃಢ ಕಾರ್ಯನೀತಿಗಳು ಮತ್ತು ಅಂತರ್ಗತ ಸಂಸ್ಥೆಗಳತ್ತಲೇ ಉಳಿದಿದೆ. ಇದರಿಂದಾಗಿಯೇ ರಾಜ್ಯದ ಪ್ರಬಲ ಆರ್ಥಿಕ ಚೌಕಟ್ಟು ರಾಜ್ಯದ ಆರ್ಥಿಕತೆಯನ್ನು ಇನ್ನಷ್ಟು ಹೆಚ್ಚು ಪುಟಿದೇಳಬಲ್ಲಂತೆ ಮಾಡಿದೆ ಮತ್ತು ಎಂದಿಗಿಂತ ಹೆಚ್ಚಿನ ಬೆಳವಣಿಗೆಯನ್ನು ಬೆಂಬಲಿಸುವಂತೆಯೂ ಆಗಿದೆ. ಕರ್ನಾಟಕವು ಇಂದು 20 ಕ್ಕಿಂತ ಅವಶ್ಯಕ ಕಾರ್ಯನೀತಿಗಳನ್ನು ಹೆಚ್ಚಿನ ಎಲ್ಲಾ ವಲಯಗಳಲ್ಲಿ ಹೊಂದಿದೆ; ಉದಾಹರಣೆಗೆ, ಬಾಹ್ಯಾಕಾಶ ಮತ್ತು ರಕ್ಷಣೆ, ಜೈವಿಕ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ (ಐಟಿ), ಐಟಿ ಆಧರಿತ ಸೇವೆಗಳು, ನವೀನ ಅವಿಷ್ಕಾರ (ಇನೋವೇಷನ್), ಜವಳಿ, ಕೃಷಿ ವ್ಯಾಪಾರ ಮತ್ತು ಆಹಾರ ಸಂಸ್ಕರಣೆ, ಸ್ಟಾರ್ಟಪ್, ಪ್ರವಾಸೋದ್ಯಮ, ಆನಿಮೇಷನ್, ಗೇಮಿಂಗ್, ಸೆಮಿ-ಕಂಡಕ್ಟರ್, ನವೀಕರಿಸಬಹುದಾದ ಇಂಧನ, ಸೌರ (ಸೋಲಾರ್) ಮೂಲಸೌಕರ್ಯ, ರಸ್ತೆ, ಬಂದರು, ದ್ರಾಕ್ಷಿ ಸಂಸ್ಕರಣೆ ಮತ್ತು ದ್ರಾಕ್ಷಾ ರಸ (ವೈನ್), ಔಷಧಶಾಸ್ತ್ರ, ಅನಿವಾಸಿ ಭಾರತೀಯ (ಎನ್‌ಆರ್‌ಐ) ಮುಂತಾದ ಕ್ಷೇತ್ರದಲ್ಲಿ ಉತ್ಪಾದನೆ ಮತ್ತು ವೇತನ ಸುಧಾರಣೆ, ಹೆಚ್ಚಿನ ಉದ್ಯೋಗಾವಕಾಶ ಮತ್ತು ಫಲಿತಾಂಶಗಳನ್ನು ನೀಡುವಂತಾಗಿದೆ.
7. ಕರ್ನಾಟಕ ಸರ್ಕಾರದ ಕೈಗಾರಿಕಾ ನೀತಿ 2020-25, ಸಮಸ್ತ, ಸುಸ್ಥಿರ ಹಾಗೂ ಸಮತೋಲಿತ ಕೈಗಾರಿಕಾ ಅಭಿವೃದ್ಧಿಯೊಂದಿಗೆ ಸಮೃದ್ಧ ಕರ್ನಾಟಕದ ನಿರ್ಮಾಣವನ್ನು ಎದುರುನೋಡುತ್ತದೆ ಮತ್ತು ಕೈಗಾರಿಕೆಗಳ ಪ್ರೋತ್ಸಾಹಕ್ಕೆ ಬೆಂಬಲಿಸುವ ಉತ್ತಮ ಮೂಲಸೌಕರ್ಯ ಒದಗಿಸುವುದಕ್ಕೆ ಮಹತ್ವ ನೀಡುತ್ತದೆ.
8. ನವೀನ ತಂತ್ರಜ್ಞಾನವನ್ನು ಮುನ್ನಡೆಸುವ ಸಮರ್ಪಕ ಕಾರ್ಯನೀತಿಯನ್ನು ಒದಗಿಸುವುದರಲ್ಲೂ ಕರ್ನಾಟಕ ಸರ್ಕಾರವು ವೇಗವಾಗಿ ಮುನ್ನಡೆಯುತ್ತಿದೆ. ಉದಾಹರಣೆಗೆ, ಸ್ಟಾರ್ಟ್‌ಅಪ್ ನೀತಿ 2022-2027 ರಾಜ್ಯದ ಹಿಂದಿನ ಸ್ಥಿತಿಯ ನೀತಿಗಳನ್ನು ಆಧರಿಸಿದೆ ಮತ್ತು ಮುಂದಿನ 5 ವರ್ಷಗಳಲ್ಲಿ 10,000 ಹೊಸ ಸ್ಟಾರ್ಟ್‌ಅಪ್‌ಗಳ ಬೆಳವಣಿಗೆಯನ್ನು ಜೀವನಚಕ್ರದುದ್ದಕ್ಕೂ ಅವುಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದ್ದು, ಕರ್ನಾಟಕವನ್ನು ಜಾಗತಿಕ ನಾವೀನ್ಯತೆ ಕೇಂದ್ರವನ್ನಾಗಿ ಮಾಡಲಾಗುವುದು ಕರ್ನಾಟಕದಲ್ಲಿ ತಮ್ಮ ಸಂಸ್ಥೆಗಳನ್ನು ಸ್ಥಾಪಿಸಲು ಮತ್ತು ವಿಸ್ತರಿಸಲು ಪ್ರಮುಖ ಘಟಕಗಳನ್ನು/ಸಂಸ್ಥೆಗಳನ್ನು ಆಕರ್ಷಿಸಲು, ಭಾರತದಲ್ಲಿ ಮೊಟ್ಟಮೊದಲ ಇಂಜಿನಿಯರಿಂಗ್ ಆರ್ ಅಂಡ್ ಡಿ ನೀತಿ 2021, ಏರೋಸ್ಪೇಸ್ ಮತ್ತು ರಕ್ಷಣೆಗೆ ಆದ್ಯತೆ ನೀಡಿದೆ; ಸ್ವಯಂಚಾಲಿತ, ಸ್ವಯಂಚಾಲಿತ ಘಟಕಗಳು ಮತ್ತು ವಿದ್ಯುತ್ ಚಾಲಿತ ವಾಹನಗಳು; ಜೈವಿಕ ತಂತ್ರಜ್ಞಾನ, ಫಾರ್ಮಾ ಮತ್ತು ವೈದ್ಯಕೀಯ ಸಾಧನಗಳು; ಅರೆವಾಹಕಗಳು, ದೂರಸಂಪರ್ಕ, ಇಎಸ್ ಡಿಎಮ್; ಮತ್ತು ಸಾಫ್ಟ್ ವೇರ್ ಉತ್ಪನ್ನಗಳನ್ನು ಸಿದ್ಧಪಡಿಸಿದೆ. 2009 ರಲ್ಲಿ

ನವೀಕರಿಸಬಹುದಾದ ಇಂಧನ ನೀತಿಯನ್ನು ಪ್ರಾರಂಭಿಸಿದ ಮೊದಲ ದಕ್ಷಿಣ ರಾಜ್ಯ ಕರ್ನಾಟಕವಾಗಿದೆ ಮತ್ತು ನವೀಕರಿಸಬಹುದಾದ ಇಂಧನ ನೀತಿ 2022-2027 ಯಶಸ್ಸನ್ನು ಮುಂದುವರೆಸಿ, ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ಮಾರುಕಟ್ಟೆಗಳನ್ನು ವೃದ್ಧಿಪಡಿಸಲು ಮತ್ತು ಈ ವಲಯದಲ್ಲಿ ಹೂಡಿಕೆದಾರರಿಗೆ ಕರ್ನಾಟಕವನ್ನು ಆಕರ್ಷಕ ತಾಣವನ್ನಾಗಿ ನಿರ್ಮಿಸಲು ನೀತಿಯ (ಯಶಸ್ಸನ್ನು ಮುಂದುವರಿಸುವ ಗುರಿಯನ್ನು ಹೊಂದಿದೆ.

9. ಈ ಕಾರ್ಯನೀತಿಗಳು ಖಾಸಗಿ ವಲಯದ ಸಕ್ರಿಯ ಪಾಲ್ಗೊಳ್ಳುವಿಕೆಯೊಂದಿಗೆ ಮೂಲಸೌಕರ್ಯ ಅಭಿವೃದ್ಧಿಯನ್ನು ವೃದ್ಧಿಪಡಿಸುವ ಮತ್ತು ತ್ವರಿತಗೊಳಿಸುವ ಉದ್ದೇಶದಿಂದ ವಿಕಸನಗೊಂಡಿವೆ. ಖಾಸಗಿ ಹೂಡಿಕೆಯನ್ನು ಪ್ರೋತ್ಸಾಹಿಸುವುದು ಕರ್ನಾಟಕ ಸರ್ಕಾರದ ಕಾರ್ಯಸೂಚಿಯ ಮೊದಲ ಸ್ಥಾನದಲ್ಲಿದೆ. ಆದಾಗ್ಯೂ, ಮೂಲಸೌಕರ್ಯ ಸವಾಲುಗಳು ವ್ಯಾಪಕವಾಗಿ ಉಳಿದುಬಿಟ್ಟಿದ್ದು, ಖಾಸಗಿ ಹೂಡಿಕೆಯ ಉತ್ತೇಜನಕ್ಕೆ ಪೂರಕ ಸಾರ್ವಜನಿಕ ಹೂಡಿಕೆಯನ್ನು ಕೋರುತ್ತದೆ.
10. ರಾಜ್ಯದ ಇಲಾಖೆಗಳಿಂದ ಹಾಗೂ ಸರ್ಕಾರದ ಏಜೆನ್ಸಿಗಳಿಂದ ವಿವಿಧ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಅನುಷ್ಠಾನಪಡಿಸುವುದರ ಮೂಲಕ ಹೂಡಿಕೆ / ಆರ್ಥಿಕ ಅಡಚಣೆಗಳನ್ನು ನಿಭಾಯಿಸಲು ಸರ್ಕಾರವು ಪ್ರಯತ್ನಿಸಿದೆ. ಆಯವ್ಯಯ ಸಂಪನ್ಮೂಲಗಳು, ಅನುದಾನಗಳು ಹಾಗೂ ಭಾರತ ಸರ್ಕಾರದ ಎರವಲು ಮತ್ತು ದ್ವಿಪಕ್ಷೀಯ ಹಾಗೂ ವಿವಿಧ ಏಜೆನ್ಸಿಗಳ ಮೂಲಗಳಿಂದ ಹಣಕಾಸು ಒದಗಿಸಲಾಗುತ್ತಿದೆ.
11. ಮೂಲಸೌಕರ್ಯ ಮುಂಚೂಣಿಯ ಅಭಿವೃದ್ಧಿ ಕಾರ್ಯತಂತ್ರವನ್ನು ಕರ್ನಾಟಕವು ಅಳವಡಿಸಿಕೊಂಡಿದೆ. ಹಲವಾರು ಉದಯೋನ್ಮುಖ ಮಾರುಕಟ್ಟೆಗಳು ಮತ್ತು ಅಭಿವೃದ್ಧಿಯಾಗುತ್ತಿರುವ ಆರ್ಥಿಕತೆಗಳ ಅನುಭವವನ್ನು ಪರಿಗಣಿಸಿ, ಅತ್ಯಂತ ನಿರ್ಣಾಯಕ ಮೂಲಸೌಕರ್ಯ ಅಡಚಣೆಗಳು ಮತ್ತು ಅಂತರಗಳು ಆರ್ಥಿಕ ಅಭಿವೃದ್ಧಿಯ ಸಮರ್ಥ ಬೆಳವಣಿಗೆಯ ದರಕ್ಕೆ ಅಡ್ಡಿಯೊಡ್ಡಬಹುದೆಂಬುದನ್ನೂ ಕರ್ನಾಟಕ ಸರ್ಕಾರವು ಗುರುತಿಸಿದೆ. ಖಾಸಗಿ ವಲಯದ ಹೂಡಿಕೆಗೆ ಅನುಕೂಲವಾಗುವಂತೆ ಮತ್ತು ತಂತ್ರಜ್ಞಾನವನ್ನು ತ್ವರಿತವಾಗಿ ನವೀಕರಿಸುವ ಮೂಲಕ ಈ ಗುರಿಗಳನ್ನು ಸಾಧಿಸಲು ನಿರೀಕ್ಷಿಸಲಾಗಿದೆ. ಉನ್ನತ ಮಟ್ಟದ ಆರ್ಥಿಕ ಮತ್ತು ಕೈಗಾರಿಕಾ ಪ್ರಗತಿ ಹಾಗೂ ಉದ್ಯೋಗ ಸೃಜನೆಗೆ ಅನುಗುಣವಾಗಿ ಮೂಲಸೌಕರ್ಯಗಳ ಅಭಿವೃದ್ಧಿಯಾದಾಗ ಮಾತ್ರ ಇದು ಸಾಧ್ಯವೆಂದು ಕರ್ನಾಟಕ ಸರ್ಕಾರವು ಮನಗಂಡಿದೆ. ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಖಾಸಗಿ ವಲಯವು ಗಣನೀಯ ಪಾತ್ರ ವಹಿಸಬಲ್ಲದಾಗಿದೆ ಮತ್ತು ಸಮುಚಿತ ಕಾರ್ಯನೀತಿಗಳು ಮತ್ತು ಚೌಕಟ್ಟುಗಳನ್ನು ಒದಗಿಸಿದಾಗ ಖಾಸಗಿ ಹೂಡಿಕೆ ಲಭ್ಯವಾಗಬಹುದು ಎಂಬುದನ್ನು ಸರ್ಕಾರವು ಗುರುತಿಸಿದೆ. ಮಹತ್ವದ ಹೂಡಿಕೆಯಿರುವಂತಹ ಯೋಜನೆಗಳಾದ ಸಾರಿಗೆ (ವಿಮಾನನಿಲ್ದಾಣಗಳು, ಬಂದರುಗಳು, ರೈಲ್ವೆ, ರಸ್ತೆಗಳು), ಪ್ರವಾಸೋದ್ಯಮ, ವಿದ್ಯುತ್ ಉತ್ಪಾದನೆ, ನಗರ ಮೂಲಸೌಕರ್ಯ ಮುಂತಾದವುಗಳು

ಮೂಲಸೌಕರ್ಯಕ್ಕೆ ಸಂಬಂಧಿಸಿದ ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಜಿಸಬಲ್ಲವಾಗಿರುವುದರಿಂದ ರಾಜ್ಯ ಸರ್ಕಾರವು ಈ ನಿಟ್ಟಿನಲ್ಲಿ ಸಾಕಷ್ಟು ಉಪಕ್ರಮಗಳನ್ನು ಈಗಾಗಲೇ ಸರ್ಕಾರವು ತೆಗೆದುಕೊಂಡಿದೆ.

ಭಾಗ II. ಉದ್ದೇಶಗಳು ಮತ್ತು ಪ್ರಯೋಜನಗಳು

12. ಬಹುವಾರ್ಷಿಕ ಮೂಲಸೌಕರ್ಯ ಕ್ರಿಯಾಯೋಜನೆಯ ಅನುಷ್ಠಾನದ ಮೂಲಕ ಮೂಲಸೌಕರ್ಯದ ಗುಣಮಟ್ಟ ಮತ್ತು ಪರಿಮಾಣವನ್ನು ಹೆಚ್ಚಿಸುವ ಪರಿಕಲ್ಪನೆಯನ್ನು ಮೂಲಸೌಕರ್ಯ ಯೋಜನೆಗಳ ರಾಜ್ಯದ ಪಿಪಿಪಿ ಕಾರ್ಯನೀತಿ 2025 ಹೊಂದಿರುತ್ತದೆ. ಮೂಲಸೌಕರ್ಯ ಅಭಿವೃದ್ಧಿಯನ್ನು ಹೆಚ್ಚಿಸಲು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ದ ಪ್ರಮುಖ ಪಾತ್ರವನ್ನು ಗುರುತಿಸುವುದು ಮತ್ತು ಅಳವಡಿಸಿಕೊಳ್ಳುವುದರ ಕಡೆ ಕಾರ್ಯನೀತಿಯು ಗಮನ ಕೇಂದ್ರೀಕರಿಸುತ್ತದೆ. ಆರ್ಥಿಕತೆಯ ಮೇಲಿನ ಮೂಲಸೌಕರ್ಯದ ಪರಿಣಾಮವು ಬಹುಮಟ್ಟಿಗೆ ಹೂಡಿಕೆಯ ಪರಿಸರ ಕಾರ್ಯನೀತಿಯ ಆಧಾರಿತವಾಗಿರುತ್ತದೆ. ಮೂಲಸೌಕರ್ಯ ಅಭಿವೃದ್ಧಿಯ ಅವಶ್ಯಕತೆಯು ಎಷ್ಟು ವಿಸ್ತೃತವಾಗಿದೆ ಎಂದರೆ ಮೂಲಸೌಕರ್ಯದ ಅಭಿವೃದ್ಧಿ ಮತ್ತು ಕಾರ್ಯಾಚರಣೆಗೆ ಇರುವ ಸೀಮಿತ ಸಾರ್ವಜನಿಕ ಸಂಪನ್ಮೂಲಗಳನ್ನು ಪಿಪಿಪಿಗಳ ಮೂಲಕ ಹೆಚ್ಚಿಸುವ ಎಲ್ಲಾ ಪ್ರಯತ್ನಗಳನ್ನೂ ಮಾಡಬೇಕಿರುತ್ತದೆ.

13. ಆದ್ದರಿಂದ, ಹೊಸ ಮೂಲಸೌಕರ್ಯ ಸ್ವತ್ತುಗಳ ಸೃಜನೆ ಹಾಗೂ ಸೃಜನೆಗೊಂಡು ಅಸ್ತಿತ್ವದಲ್ಲಿರುವ ಮೂಲಸೌಕರ್ಯ ಸ್ವತ್ತುಗಳ ನಿರ್ವಹಣೆ ಎರಡರಲ್ಲೂ ಪಿಪಿಪಿಗೆ ಹೆಚ್ಚಿನ ಪಾತ್ರವನ್ನು ಒದಗಿಸುವುದು ಮತ್ತು ಸಹಕರಿಸುವುದಕ್ಕೆ ಕರ್ನಾಟಕ ಸರ್ಕಾರವು ಪ್ರಸ್ತಾಪಿಸಿದೆ. ಸರ್ಕಾರವು, ಇದರಿಂದ ಬಳಕೆದಾರರ ಹಣಕ್ಕೆ ಉತ್ತಮ ಮೌಲ್ಯವನ್ನು ನೀಡುವುದರೊಂದಿಗೆ ಈ ಕೆಳಗಿನ ಪ್ರಯೋಜನಗಳನ್ನು ಪಡೆಯಲು ಬಯಸುತ್ತದೆ.

ಎ. ಅವಿಷ್ಕಾರಿ ವಿನ್ಯಾಸಗಳು, ಸಕಾಲಿಕ ಯೋಜನಾ ಅನುಷ್ಠಾನ ಮತ್ತು ಹೆಚ್ಚು ದಕ್ಷತೆಯ ಕಾರ್ಯಾಚರಣೆಗಳಿಂದ ವೆಚ್ಚ ಉಳಿತಾಯ

ಬಿ. ದಕ್ಷ ಹಾಗೂ ಉತ್ತಮ ನಿರ್ವಹಣಾ ಅಭ್ಯಾಸಗಳಿಂದ ಬಳಕೆದಾರರಿಗೆ ಹೆಚ್ಚಿನ ಗುಣಮಟ್ಟದ ಸೇವೆಗಳನ್ನು ನೀಡುವುದು

ಸಿ. ಬೆಲೆ ನಿರ್ಬಂಧಗಳನ್ನು ಕಡಿಮೆ ಮಾಡುವುದು ಮತ್ತು ಕ್ರಮೇಣ ತೆಗೆದುಹಾಕುವುದು

ಡಿ. ವಾಣಿಜ್ಯಾತ್ಮಕವಾಗಿ ಕಾರ್ಯಸಾಧ್ಯವಲ್ಲದ ಆದರೆ ಸಾಮಾಜಿಕವಾಗಿ ಸಮರ್ಥಿತವಾದಂತಹ ಇತರ ಯೋಜನೆಗಳಿಗೆ ಸಾರ್ವಜನಿಕ ನಿಧಿಯ ಮೀಸಲು

ಇ. ಆರ್ಥಿಕ ಅವಿಷ್ಕಾರಿ ಮತ್ತು ವೆಚ್ಚ ಪರಿಣಾಮಕಾರಿ ಪರಿಹಾರಗಳ ಅಭಿವೃದ್ಧಿ

ಎಫ್. ಮೂಲಸೌಕರ್ಯ ವಲಯದಲ್ಲಿ ಹೆಚ್ಚಿನ ಉದ್ಯೋಗಾವಕಾಶ

ಜಿ. ಸುಸ್ಥಿರ ಅಭಿವೃದ್ಧಿಯ ಗುರಿಗಳ ಸಾಧನೆ (ಎಸ್ ಡಿ ಜಿ)

14. ಹೊಸ ಮೂಲಸೌಕರ್ಯ ಯೋಜನೆಗಳು ಹಾಗೂ ಅಸ್ತಿತ್ವದಲ್ಲಿರುವ ಮೂಲಸೌಕರ್ಯ ಯೋಜನೆಗಳ ನಿರ್ವಹಣೆ ಎರಡರಲ್ಲೂ ಪಿಪಿಪಿಯನ್ನು ಪರಿಗಣಿಸಲಾಗುವುದು. ಅನುಸರಿಸಬೇಕಾದ ನಿರ್ದಿಷ್ಟ ಆಯ್ಕೆಯು ನಿರ್ದಿಷ್ಟವಾದ ಯೋಜನೆಯ ಅವಶ್ಯಕತೆಯನ್ನು ಆಧರಿಸಿದ್ದು, ಇದಕ್ಕಾಗಿ ಸರ್ಕಾರವು ತಜ್ಞ/ವೃತ್ತಿಪರ ಏಜೆನ್ಸಿಗಳ ಶಿಫಾರಸ್ಸುಗಳನ್ನು ಪಡೆಯಬಹುದು. ಅವಶ್ಯಕತೆ ಇರುವಲ್ಲಿ, ವಲಯ ಕಾರ್ಯತಂತ್ರಗಳನ್ನು ರೂಪಿಸಲು ಮತ್ತು ಅನುಷ್ಠಾನಕ್ಕೆ ಸೂಕ್ತವಾದ ಆಯ್ಕೆಯನ್ನು ಆರಿಸಿ ನೆರವಾಗಲು ಸ್ವತಂತ್ರ ಸಲಹಾ ಗುಂಪು(ಗಳು)ನ್ನೂ ಸಹ ಸರ್ಕಾರವು ರಚಿಸಬಹುದು.

15. ಸಾಧ್ಯವಾದಷ್ಟೂ, ಮೂಲಸೌಕರ್ಯದ ಎಲ್ಲಾ ಹೊಸ ಹೂಡಿಕೆಗಳಲ್ಲಿ, ಯೋಜನೆಯನ್ನು ಪಿಪಿಪಿ ಮಾದರಿಯಲ್ಲಿ ಅನುಷ್ಠಾನಗೊಳಿಸುವ ಸಾಧ್ಯತೆಯನ್ನು ವಿಚಾರ ಮಾಡಲಾಗುವುದು. ಹಿಂದುಳಿದ ಪ್ರದೇಶಗಳ ಯೋಜನೆಗಳು ಅಥವಾ ಸಾಮಾಜಿಕ ಅವಶ್ಯಕತೆ ಹೆಚ್ಚಾಗಿದ್ದು ಮೇಲ್ನೋಟಕ್ಕೆ ಆರ್ಥಿಕವಾಗಿ ಕಾರ್ಯಸಾಧ್ಯವಲ್ಲದ ಯೋಜನೆಗಳಿಗೆ ವಿನಾಯಿ ನೀಡಲಾಗುವುದು. ಪಿಪಿಪಿಗೆ, ಈ ಕೆಳಗಿನ ಮಾದರಿಗಳನ್ನು ಇನ್ನಿತರವುಗಳೊಂದಿಗೆ ಪರಿಗಣಿಸಲಾಗುವುದು:

ಎ. ಖಾಸಗಿ ಡೆವಲಪರ್ / ಆಪರೇಟರ್ ಅಥವಾ ಪರವಾನಗಿ / ರಿಯಾಯಿತಿ ರಚನೆಯ ಅಡಿಯಲ್ಲಿ ಸರ್ಕಾರದ ಜೊತೆಗಿನ ಜಂಟಿ ಉದ್ಯಮಗಳಿಂದ ಯೋಜನೆಯ ಅನುಷ್ಠಾನ.

ಬಿ. ಸರ್ಕಾರ/ಸರ್ಕಾರದ ಏಜೆನ್ಸಿಯು ಸ್ಥಾಪಿಸಿದ ವಿಶೇಷ ಉದ್ದೇಶಿತ ವಾಹನದಿಂದ (SPV) ಅನುಷ್ಠಾನಗೊಂಡ ಯೋಜನೆಯ ಕಾರ್ಯಾಚರಣೆಗಳು ಸ್ಥಿರಗೊಂಡ ತರುವಾಯ ಖಾಸಗಿ ನಿರ್ವಾಹಕನಿಗೆ ವಿನಿಯೋಗಿಸುವುದು.

ಸಿ. ಸರ್ಕಾರ / ಸರ್ಕಾರದ ಏಜೆನ್ಸಿಯಿಂದ ಯೋಜನೆಯ ಅನುಷ್ಠಾನದ ನಂತರ ಖಾಸಗಿ ಆಪರೇಟರ್‌ಗೆ ಮಧ್ಯಮ ಅಥವಾ ದೀರ್ಘಾವಧಿಯ ಕಾರ್ಯಾಚರಣೆಗಳು ಮತ್ತು ನಿರ್ವಹಣೆ (ಒ ಅಂಡ್ ಎಂ) ಒಪ್ಪಂದವನ್ನು ಮಾಡತಕ್ಕದ್ದು.

16. ಕೆಲವೊಂದು ಯೋಜನೆಗಳಿಗೆ ಖಾಸಗಿ ಹಣಕಾಸನ್ನು ಅಪೇಕ್ಷಿತ ಅನುಪಾತದಲ್ಲಿ ಹತೋಟಿಗೆ ತರಲು ಭಾರತ ಸರ್ಕಾರ ಅಥವಾ ಕರ್ನಾಟಕ ಸರ್ಕಾರದ ಆರ್ಥಿಕ ಬೆಂಬಲವನ್ನು; ಈ ಕ್ಷಿಪಿಯಲ್ಲಿ ತೊಡಗಿಸಿ, 'ವಯಬಿಲಿಟಿ ಗ್ಯಾಪ್ ಫಂಡ್'³ ಅಥವಾ ಇತರೆ ವ್ಯವಸ್ಥೆಗಳ ಮೂಲಕ ಸರ್ಕಾರವು ಖಾಸಗಿ ಹಣಕಾಸಿನ ಭಾಗಿತ್ವ ಹತೋಟಿಗೆ ತಂದು ಅವಶ್ಯಕತೆಗೆ ಅನುಗುಣವಾಗಿ ತರಲುಬಯಸಿದೆ. ಈ

³ ಹಣಕಾಸು ಸಚಿವಾಲಯ, ಆರ್ಥಿಕ ವ್ಯವಹಾರಗಳ ಇಲಾಖೆ, ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರ ಹೊರಡಿಸಿದ ಮೂಲಸೌಕರ್ಯದಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವಕ್ಕೆ ಬೆಂಬಲದ ಮಾರ್ಗಸೂಚಿಗಳ ಪ್ರಕಾರ.

ಕಾರ್ಯನೀತಿಯಲ್ಲಿ ಪರಿಗಣಿಸಲಾದ ಉತ್ತೇಜಕಗಳು/ಆರ್ಥಿಕ ಬೆಂಬಲವು ಇವುಗಳಿಗೆ ಅನ್ವಯವಾಗುವುದಾಗಿ ಪರಿಶೀಲಿತವಾಗಿದೆ.

- ಎ. ಯಾವ ಮೂಲಸೌಕರ್ಯ ಯೋಜನೆಗಳು ಸರ್ಕಾರದ ಅಭಿಪ್ರಾಯದಲ್ಲಿ ಸಾಮಾನ್ಯ ಬಳಕೆಗೆ ಸ್ಥಾಪಿಸಬೇಕಾದ ಯೋಜನೆಯಂತಹ ಸಾರ್ವಜನಿಕ ಸೇವಾ ವಿತರಣೆಯ ಯೋಜನೆಯಾಗಿದ್ದು, ಅಂತಹ ಮೂಲಸೌಕರ್ಯ ಯೋಜನೆಗಳು ಅನ್ಯಥಾ ಸೃಜನೆಯಾಗುವುದಿಲ್ಲ, ಮತ್ತು
- ಬಿ. ಮೂಲಸೌಕರ್ಯ ಯೋಜನೆಗಳ ಕಾರ್ಯಸಾಧ್ಯತಾ ಅಂತರವನ್ನು ಪಿಪಿಪಿ ಆಧರಿಸಿ ಭರ್ತಿ ಮಾಡುವಂತಹವು ಮಾತ್ರ

17. ಕಳೆದ ದಶಕವು ನೀಡಿರುವ ಸುಧಾರಣಾ ಪ್ರಕ್ರಿಯೆಗಳ ಅನುಭವದಿಂದ, ಎಲ್ಲಾ ಮೂಲಸೌಕರ್ಯ ವಲಯಗಳಿಗೂ ಸ್ಥಿರವಾದ ವಿಧಾನವನ್ನು ಅನುಸರಿಸುವ ಅವಶ್ಯಕತೆಯನ್ನು ಗಮನಿಸಿದ್ದು, ಅದರಿಂದ, ಅಭಿವೃದ್ಧಿಯ ವ್ಯವಹಾರಗಳು ಉಭಯವಾಗಿ ಏಕಪ್ರಕಾರ ಹಾಗೂ ಪೂರಕವಾಗಿರುತ್ತದೆ. ಮೂಲಸೌಕರ್ಯ ಯೋಜನೆಗಳಿಗಾಗಿ ರಾಜ್ಯ ಪಿಪಿಪಿ ಕಾರ್ಯನೀತಿ 2025, ರಾಜ್ಯದಲ್ಲಿ ಪ್ರತಿ ಮೂಲಸೌಕರ್ಯ ವಲಯದ ಅಭಿವೃದ್ಧಿಗೆ ವಿಶಾಲವಾದ ಚೌಕಟ್ಟನ್ನು ನಿರ್ಮಿಸುವ ಸೈದ್ಧಾಂತಿಕ ತತ್ವಗಳನ್ನು ರೂಪಿಸಲು ಪ್ರಯತ್ನಿಸಿದೆ. ರಾಜ್ಯದಲ್ಲಿನ ಎಲ್ಲಾ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಪಿಪಿಪಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದರ ಕುರಿತು ಹೆಚ್ಚಿನ ವಿವರಣೆಗೆ ಕಾರ್ಯಾಚರಣಾ ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು.

18. ಇಂತಹ ಸ್ಥಿರತೆಯನ್ನು ಸಾಧಿಸಲು, ಪ್ರತಿ ಮೂಲಸೌಕರ್ಯ ಕ್ಷೇತ್ರದ ಕಾರ್ಯತಂತ್ರಗಳು ಮತ್ತು ಅನುಷ್ಠಾನ ಯೋಜನೆಗಳನ್ನು ವಿವರಿಸಿ, ಪಿಪಿಪಿ ಪಾತ್ರವನ್ನು ಸ್ಪಷ್ಟವಾಗಿ ಸೂಚಿಸಿದೆ, ಬಹುವಾರ್ಷಿಕ ಕ್ರಿಯಾಯೋಜನೆಯನ್ನು ಸರ್ಕಾರವು ಅಭಿವೃದ್ಧಿಪಡಿಸಲಿದ್ದು, ಇದು ಸಾಕಷ್ಟು ಮತ್ತು ಉತ್ತಮ ಗುಣಮಟ್ಟದ ವಿಶ್ವಾಸಾರ್ಹ ಮೂಲಸೌಕರ್ಯ ಸೇವೆಗಳನ್ನು ಬಳಕೆದಾರರಿಗೆ ಕೈಗೆಟಕುವ ಬೆಲೆಯಲ್ಲಿ ಒದಗಿಸಲು ಅನುವಾಗುತ್ತದೆ.

ಭಾಗ III. ಅನ್ವಯಿಸುವ ವಲಯಗಳು

19. ಎಲ್ಲಾ ಮೂಲಸೌಕರ್ಯ ಯೋಜನೆಗಳ ವಲಯಗಳು ಮತ್ತು ಉಪ-ವಲಯಗಳು ಈ ಕಾರ್ಯನೀತಿಯ ನಿಯಂತ್ರಣಕ್ಕೊಳಪಡುತ್ತವೆ. ಎಲ್ಲಾ ಸಂದರ್ಭಗಳಲ್ಲಿ, ಪ್ಯಾರಾ 16 ರ ಅಡಿಯಲ್ಲಿನ ಷರತ್ತುಗಳನ್ನು ಪೂರೈಸಿದಾಗ ಮಾತ್ರ ಈ ಕಾರ್ಯನೀತಿಯಡಿಯಲ್ಲಿ ಪರಿಗಣಿಸಲಾದ ಪ್ರೋತ್ಸಾಹಕಗಳು / ಆರ್ಥಿಕ ಬೆಂಬಲವು ಅನ್ವಯಿಸುತ್ತದೆ. ಈ ಕಾರ್ಯನೀತಿಯ ವ್ಯಾಪ್ತಿಯಲ್ಲಿರುವ ವಲಯಗಳು / ಪ್ರದೇಶಗಳನ್ನು ಅನುಸೂಚಿ IV ರಲ್ಲಿ ನೀಡಲಾಗಿದೆ ಮತ್ತು ಅವಶ್ಯಕತೆಗೆ ಅನುಗುಣವಾಗಿ ನವೀಕರಿಸಲಾಗುತ್ತದೆ. ಇಲಾಖೆಗಳು ತಮ್ಮ ಆಂತರಿಕ ಪಿಪಿಪಿ ಕೋಶದ ಮೂಲಕ ಪಿಪಿಪಿ ಯೋಜನೆಗಳಿಗೆ ವಾರ್ಷಿಕ ಕ್ರಿಯಾ ಯೋಜನೆಯನ್ನು ಅಭಿವೃದ್ಧಿಪಡಿಸಬೇಕು ಮತ್ತು ಪಿಪಿಪಿ

ಯೋಜನೆಗಳ ಪಟ್ಟಿಯನ್ನು ಪಿಪಿಪಿ ಗಾಗಿ ರಚಿಸಲಾದ ರಾಜ್ಯ ಮಟ್ಟದ ಏಕಗವಾಕ್ಷಿ ಸಮಿತಿಯು ಪರಿಶೀಲಿಸುತ್ತದೆ. ಇಲಾಖೆಗಳು ತಮ್ಮ ಆಂತರಿಕ ಪಿಪಿಪಿ ಕೋಶದ ಮೂಲಕ ಪಿಪಿಪಿ ಮಾದರಿಯಲ್ಲಿ ಅನುಷ್ಠಾನಗೊಳಿಸಲಾಗುವ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಮತ್ತು ನಿರ್ವಹಿಸಲು ಇಲಾಖೆ ಅಧಿಕಾರಿಗಳಿಗೆ ತಾವು ಕಾರ್ಯನಿರ್ವಹಿಸುವ ವಲಯಗಳಿಗನುಸಾರವಾಗಿ ತರಬೇತಿ ಮತ್ತು ಸಾಮರ್ಥ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು.

ಭಾಗ IV. ಸೈದ್ಧಾಂತಿಕ ತತ್ವಗಳು:

20. ಕೆಳಕಂಡ ಪ್ರಮುಖ ತತ್ವಗಳನ್ನು ಆಧರಿಸಿ ಮೂಲಸೌಕರ್ಯ ಕಾರ್ಯನೀತಿಯನ್ನು ಅಭಿವೃದ್ಧಿಪಡಿಸಲಾಗಿದೆ:

- ಎ. ಸ್ವತ್ತುಗಳ ಸಮರ್ಥ ಬಳಕೆ ಮತ್ತು ಸಂಪನ್ಮೂಲಗಳ ಸಮರ್ಪಕ ಹಂಚಿಕೆ
- ಬಿ. ಸೇವೆಗಳಿಗಾಗಿ ನ್ಯಾಯಯುತ ಪಾವತಿ
- ಸಿ. ನ್ಯಾಯಯುತ ಕರಾರು ರಚನೆಗಳು
- ಡಿ. ಪಾರದರ್ಶಕ ಸಂಗ್ರಹಣಾ ಪ್ರಕ್ರಿಯೆ
- ಇ. ಸಮತೋಲಿತ ನಿಯಂತ್ರಣಾ ಚೌಕಟ್ಟು
- ಎಫ್. ಸಕ್ರಿಯವಾದ ಸಾಂಸ್ಥಿಕ ಚೌಕಟ್ಟು,
- ಜಿ. ಯೋಜನೆಯ ಅಭಿವೃದ್ಧಿ ಪ್ರೋತ್ಸಾಹಕಗಳು

ಎ. ಸ್ವತ್ತುಗಳ ಸಮರ್ಥ ಬಳಕೆ ಮತ್ತು ಸಂಪನ್ಮೂಲಗಳ ಹಂಚಿಕೆ

21. ಯೋಜನೆಗಳ ಆದ್ಯತೆಯನ್ನು ವಸ್ತುನಿಷ್ಠ ಮತ್ತು ನಿಷ್ಪಕ್ಷಪಾತವಾದ ರೀತಿಯಲ್ಲಿ ಮಾಡುವುದರಿಂದ ಸಂಪನ್ಮೂಲಗಳ ಹಂಚಿಕೆಯಲ್ಲಿ ದಕ್ಷತೆ ಸಾಧಿಸಬಹುದೆಂಬುದನ್ನು ಸರ್ಕಾರವು ಗುರುತಿಸಿದೆ. ಈ ನಿಟ್ಟಿನಲ್ಲಿ, ಹೊಸ ಹೂಡಿಕೆಗಳ ಪ್ರಸ್ತಾಪಕ್ಕೆ ಮೊದಲು ಈಗಾಗಲೇ ಅಸ್ತಿತ್ವದಲ್ಲಿರುವ ಸ್ವತ್ತುಗಳ ಉತ್ತಮ ಬಳಕೆಯ ಆಯ್ಕೆಯು ಸರ್ಕಾರದ ಪ್ರಥಮ ಆದ್ಯತೆಯಾಗಿರುತ್ತದೆ. ನಿರ್ಣಾಯಕ ಸಾರಿಗೆ ವ್ಯವಸ್ಥೆಯ ಜೋಡಣೆಯಿಂದಾಗುವ ಮಹತ್ತರ ಸಂಪರ್ಕ ಜಾಲವನ್ನು ಒದಗಿಸುವಂತಹ ಯೋಜನೆಗಳಿಗೆ ಆದ್ಯತೆ ನೀಡಲಾಗುತ್ತದೆ. ಉದಾಹರಣೆಗೆ ರೈಲ್ವೆಗಳು, ರಸ್ತೆಗಳು ಮತ್ತು ಬಂದರುಗಳನ್ನು ಸಂಪರ್ಕಿಸುವ ಸಾರಿಗೆ ವ್ಯವಸ್ಥೆ ಅಥವಾ ಒಂದು ಬಳಕೆ ಕೇಂದ್ರದ ಹತ್ತಿರದಲ್ಲಿರುವ ವಿದ್ಯುತ್ ಉತ್ಪಾದನ ಕೇಂದ್ರ.

22. ಸಮಗ್ರ ಮೂಲಸೌಕರ್ಯಗಳ ಅಭಿವೃದ್ಧಿ ಕೇಂದ್ರಿತವಾದ, ಸಾಮಾಜಿಕ ಅಗತ್ಯ ಮತ್ತು ಆರ್ಥಿಕ ಕಾರ್ಯಸಾಧ್ಯತೆ ಎರಡನ್ನೂ ಆಧರಿಸಿ ಪರಿಗಣಿಸಲಾದ ಯೋಜನೆಗಳನ್ನು ಸರ್ಕಾರವು ಅಭಿವೃದ್ಧಿಪಡಿಸುತ್ತದೆ. ಆದಾಗ್ಯೂ, "ಸಾಮಾಜಿಕ" ಯೋಜನೆಗಳು ಪಿಪಿಪಿಗೆ ವಾಣಿಜ್ಯಾತ್ಮಕವಾಗಿ

ಸಾಕಷ್ಟು ಪ್ರೋತ್ಸಾಹವನ್ನು ನೀಡದಿರಬಹುದು ಎಂದೂ ಸರ್ಕಾರವು ಗುರುತಿಸುತ್ತದೆ. ಅಂತಹ ಸಂದರ್ಭಗಳಲ್ಲಿ, ಕಾರ್ಯಸಾಧ್ಯತಾ ಅಂತರ ನಿಧಿ ಅಥವಾ ವರ್ಷಾಶನ ಪಾವತಿಯಂತಹ ಇತರ ಪರಿಹಾರ ಕಾರ್ಯವಿಧಾನಗಳನ್ನು ಸರ್ಕಾರವು ಬಳಸುತ್ತದೆ. ಪರ್ಯಾಯವಾಗಿ, ಎಲ್ಲಿ ಕಾರ್ಯಸಾಧ್ಯವೂ ಅಂತಹ ಯೋಜನೆಗಳನ್ನು ಸರ್ಕಾರವು (ಅಥವಾ ಸರ್ಕಾರದ ಏಜೆನ್ಸಿ) ಮುಂಚಿತವಾಗಿ ಅನುಷ್ಠಾನಪಡಿಸಿ ತದನಂತರದ ಸೇವೆಗಳ ನಿರ್ವಹಣೆಗೆ ಖಾಸಗಿ ವಲಯದ ಪಾಲುದಾರರಿಗೆ (ಪಿಎಸ್ ಪಿ) ವರ್ಗಾಯಿಸಬಹುದು.

23. ರಾಜ್ಯದ ನೀತಿಗಳನ್ನು ಅನುಸರಿಸುವ ಮೂಲಕ ಮೂಲಸೌಕರ್ಯವನ್ನು ವಿಸ್ತರಿಸಲು, ನವೀಕರಿಸಲು ಮತ್ತು/ಅಥವಾ ಅಭಿವೃದ್ಧಿ ಹೂಡಿಕೆಗಳ ತರ್ಕಬದ್ಧಗೊಳಿಸುವಿಕೆಗಾಗಿ ಸರ್ಕಾರವು ವಸ್ತುನಿಷ್ಠ ಮಾನದಂಡಗಳನ್ನು ಅಭಿವೃದ್ಧಿಪಡಿಸುತ್ತದೆ.

24. ಸರ್ಕಾರವು ಮೂಲಸೌಕರ್ಯ ಯೋಜನೆಗಳಲ್ಲಿ ಪಿಪಿಪಿಯನ್ನು ಸಕ್ರಿಯವಾಗಿ ಉತ್ತೇಜಿಸುವುದರಿಂದ ಹೂಡಿಕೆಯಾಗಬಹುದಾದ ಸಾರ್ವಜನಿಕ ನಿಧಿಯ ಹೆಚ್ಚಿನ ಪಾಲನ್ನು ಗುರುತಿಸಲಾದ ಖಾಸಗಿ ಹಣಕಾಸು ಉಪಕ್ರಮಗಳಿಗೆ ಅನುಕೂಲವಾಗದ ಸಾಮಾಜಿಕ ಅವಶ್ಯಕತೆಗಳಿಗೆ ಬಳಸಬಹುದು. ದೀರ್ಘಕಾಲೀನ ಮೂಲಸೌಕರ್ಯ ಹಣಕಾಸಿಗಾಗಿ ಸರ್ಕಾರದ ನಿಧಿಯ ಸುಸ್ಥಿರ ಮೂಲವನ್ನು ರಚಿಸಲು, ಸರ್ಕಾರವು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಏಜೆನ್ಸಿಗಳಿಂದ ವಿವಿಧ ಯೋಜನೆಗಳ ಅಡಿಯಲ್ಲಿ ಆಂತರಿಕ ಮತ್ತು ಹೆಚ್ಚುವರಿ-ಆಯವ್ಯಯ ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತದೆ.

ಮೂಲಸೌಕರ್ಯದ ಅಗತ್ಯ ಮತ್ತು ಹಣಕಾಸು ಅಗತ್ಯಗಳ ಆಧಾರದ ಮೇಲೆ, ಇಲಾಖೆಗಳು / ಸರ್ಕಾರದ ಏಜೆನ್ಸಿಗಳು ತಮ್ಮ ಅಧಿಕಾರ ವ್ಯಾಪ್ತಿಯೊಳಗೆ ಅಸ್ತಿತ್ವದಲ್ಲಿರುವ ಆಸ್ತಿಗಳನ್ನು ಗುರುತಿಸಿ ಅವುಗಳನ್ನು ನಗರೀಕರಣಕ್ಕೆ ದೊರೆಯುವಂತೆ ಮಾಡಬಹುದು. ಆಸ್ತಿ ನಗರೀಕರಣವು ಇಲ್ಲಿಯವರೆಗೆ ಬಳಕೆಯಾಗದ ಅಥವಾ ಕಡಿಮೆ ಬಳಕೆಯಾದ ಸಾರ್ವಜನಿಕ ಆಸ್ತಿಗಳ ಮೌಲ್ಯವನ್ನು ಹೆಚ್ಚಿಸುವ ಆದಾಯದ ಹೊಸ ಮೂಲಗಳ ರಚನೆಯನ್ನು ಒಳಗೊಂಡಿರುತ್ತದೆ. ಇಲಾಖೆಗಳು ತಮ್ಮ ಆಂತರಿಕ ಪಿಪಿಪಿ ಕೋಶದ ಮೂಲಕ ನಗರೀಕರಣ ಅಥವಾ ಮರುಬಳಕೆಗಾಗಿ ಪರಿಶೀಲಿಸಬಹುದಾದ ಎಲ್ಲಾ ಅಸ್ತಿತ್ವದಲ್ಲಿರುವ ಆಸ್ತಿಗಳ ಸಮಗ್ರ ಪಟ್ಟಿಯನ್ನು ಗುರುತಿಸಿ ಸಿದ್ಧಪಡಿಸಬೇಕು. ಆಸ್ತಿ ನಗರೀಕರಣದ ಮುಖಾಂತರ ನಿಗದಿತ ಬಂಡವಾಳ ಉತ್ಪಾದನೆಯನ್ನು ಪಡೆಯಲು, ಗುರುತಿಸಲಾದ ಸ್ವತ್ತುಗಳು ಸಂಭಾವ್ಯ ಆದಾಯವನ್ನು ಉತ್ಪಾದಿಸುವ ಸ್ವತ್ತುಗಳಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಿರುತ್ತದೆ.

- ಆದಾಯ ಉತ್ಪಾದನಾ ಸ್ವತ್ತುಗಳ ಪ್ರಕರಣದಲ್ಲಿ, ಸ್ವತ್ತು ಮರುಬಳಕೆಗೆ ಕಾಯ್ದಿರಿದ ಒಂದು ಭೂ-ಸ್ಥಳವಾಗದ ಹೊರತು, ಅದನ್ನು ಭವಿಷ್ಯದ ಆದಾಯ ನಿಧಿ ಉತ್ಪಾದನೆಗೆ ನಗರೀಕರಿಸಬಹುದು.

- ಸಂಭಾವ್ಯ ಆದಾಯವನ್ನು ಉತ್ಪಾದಿಸುವ ಸ್ವತ್ತುಗಳು ಎಂದರೆ ಅದು ಅಸಮರ್ಥ ಆಸ್ತಿಯಾಗಿದ್ದು ಅದನ್ನು ಮರುಬಳಕೆಗೆ ಗುರುತಿಸುವುದರಿಂದ ಈ ಸ್ವತ್ತುಗಳ ನಗದೀಕರಣವು ಖಾಸಗಿ ವಲಯದ ದಕ್ಷತೆ ಮತ್ತು ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಭವಿಷ್ಯದ ಮೂಲಸೌಕರ್ಯದ ಅವಶ್ಯಕತೆಗಳಿಗೆ ಹೂಡಿಕೆ ಮಾಡಲು ನಿಧಿಯನ್ನು ಉತ್ಪಾದಿಸಬಹುದು.

ಬಿ. ಸೇವೆಗಳಿಗಾಗಿ ನ್ಯಾಯಯುತ ಪಾವತಿ

25. ವ್ಯವಸ್ಥೆಯೊಂದರಲ್ಲಿ ಸೇವೆಗಳಿಗೆ ದರನಿಗದಿಯು ಆರ್ಥಿಕವಾಗಿ ಸುಸ್ಥಿರವಾಗಿರದ ಕಡೆ ಬಳಕೆದಾರರಿಗೆ ಸಂಪನ್ಮೂಲಗಳನ್ನು ಬಳಸುವಲ್ಲಿ ಆರ್ಥಿಕವಾದ ಪ್ರೋತ್ಸಾಹವಿರುವುದಿಲ್ಲ ಮತ್ತು ದಕ್ಷತೆಯನ್ನು ಹೆಚ್ಚಿಸಲು ಸೇವೆ ಒದಗಿಸುವವರಿಗೆ ಉತ್ತೇಜನ ಇರುವುದಿಲ್ಲವೆಂಬುದನ್ನು ಸರ್ಕಾರವು ಗುರುತಿಸಿದೆ. "ಸೇವೆ ಒದಗಿಸುವವರ ಶುಲ್ಕ" ಮತ್ತು "ಬಳಕೆದಾರ ಪಾವತಿ" ಯನ್ನು ಒಳಗೊಳ್ಳುವುದು ಪಿಪಿಪಿಗಳ ಯಶಸ್ಸಿನ ಮೂಲತತ್ವ ಎಂದು ಸರ್ಕಾರವು ನಂಬುತ್ತದೆ. ಈ ನಿಟ್ಟಿನಲ್ಲಿ ಅಗತ್ಯವಿರುವ ಮತ್ತು ಸೂಕ್ತವಾದ ಕಡೆಗಳಲ್ಲಿ ಈ ಕೆಳಗಿನ ಉದ್ದೇಶಗಳ ಈಡೇರಿಕೆಗಾಗಿ ಬಳಕೆದಾರರ ಶುಲ್ಕ (ಟೋಲ್ಗಳು, ಶುಲ್ಕಗಳು, ಬಾಡಿಗೆಗಳು/ ಸುಂಕಗಳು ಇನ್ನಿತರ) ವಿಧಿಸುವುದನ್ನು ಸರ್ಕಾರವು ಪರಿಗಣಿಸುತ್ತದೆ.

ಎ. ಯೋಜನಾ ಸ್ವತ್ತುಗಳ ನಿರ್ಮಾಣ/ಮರು ಅಭಿವೃದ್ಧಿ/ಪುನರ್ವಸತಿ/ ಸ್ಥಾನ ಬದಲಾವಣೆ ಮತ್ತು ಅವುಗಳ ಮುಂದುವರೆದ ಕಾರ್ಯನಿರ್ವಹಣೆಯೊಂದಿಗೆ, ಬಳಕೆದಾರರಿಗೆ ಕೈಗೆಟುಕುವ ದರದಲ್ಲಿ ಸಮರ್ಥ, ಸುಸ್ಥಿರ ಮತ್ತು ಅತ್ಯುತ್ತಮ ದರ್ಜೆಯ ಸೇವೆಗಳನ್ನು ಒದಗಿಸಲು ಒಂದು ಸ್ಥಿರ ಮತ್ತು ಮೀಸಲಿಟ್ಟ ಆರ್ಥಿಕ ಮೂಲವನ್ನು ರಚಿಸುವುದು.

ಬಿ. ಬೇಡಿಕೆ ನಿರ್ವಹಣೆ

ಸಿ. ಪಿಪಿಪಿಗೆ ಉತ್ತೇಜನ

ಡಿ. ಸೇವಾ ವೆಚ್ಚದ ಸೇರ್ಪಡೆ

ಇ. ಆರ್ಥಿಕ ದುರ್ಬಲ ವರ್ಗಗಳಿಗೆ ಬಳಕೆದಾರರ ಶುಲ್ಕದಲ್ಲಿ ಕೆಲವೊಂದು ರಿಯಾಯಿತಿ ಅಗತ್ಯವಾಗಬಹುದು ಎಂಬುದನ್ನು ಗುರುತಿಸಲಾಗಿದ್ದು, ಅಂತಹ ಯೋಜನೆಗೆ ಕೆಲವೊಂದು ವಿಶಿಷ್ಟ ಸಬ್ಸಿಡಿಗಳ ಅವಕಾಶವನ್ನು ಕಲ್ಪಿಸಿ, ಯೋಜನೆಯು ಆರ್ಥಿಕವಾಗಿ ಕಾರ್ಯಸಾಧ್ಯವಾಗಿ ಉಳಿಯುವುದನ್ನು ಖಾತರಿಪಡಿಸಿಕೊಳ್ಳುವುದು.

26. ಈ ಕೆಳಕಂಡ ಒಂದು ಅಥವಾ ಹೆಚ್ಚಿನ ಮಾನದಂಡಗಳನ್ನು ಆಧರಿಸಿ ಬಳಕೆದಾರರಿಗೆ ಶುಲ್ಕ ವಿಧಿಸಲಾಗುತ್ತದೆ:

ಎ. ಬಳಕೆದಾರರಿಗೆ ಉಳಿತಾಯ

- ಬಿ. ಪಾವತಿಯಲ್ಲಿ ಆಸಕ್ತಿ
- ಸಿ. ಅವಶ್ಯವಾದ ಸ್ಪಷ್ಟ ಸಬ್ಸಿಡಿಗಳು
- ಡಿ. ವಿವಿಧ ಯೋಜನೆಗಳ ಮಧ್ಯೆ ಏಕರೂಪತೆ
- ಇ. ವೆಚ್ಚ ವಸೂಲಾತಿ
- ಎಫ್. ಸಾಲ ಸೇವೆ ಮತ್ತು ಈಕ್ವಿಟಿ ವಾಪಸ್ಸಾತಿ

ಸಿ. ನ್ಯಾಯಯುತ ಕರಾರು ರಚನೆಗಳು

27. ಖಾಸಗಿ ಹೂಡಿಕೆದಾರರ ನ್ಯಾಯಯುತ ಕಾಳಜಿಗಳನ್ನು ಪರಿಗಣಿಸಿ, ಒಪ್ಪಂದದಲ್ಲಿರುವ ವಿವಿಧ ಭಾಗೀದಾರರ ನಡುವೆ ಸಂಭವನೀಯ ಪ್ರತಿಕೂಲ ಪರಿಣಾಮಗಳ ಸಮಾನ ಹಂಚಿಕೆಗೆ ಅನುವು ಮಾಡುವಂತಹ ಕರಾರು ಚೌಕಟ್ಟುಗಳನ್ನು ಅಭಿವೃದ್ಧಿಪಡಿಸುವುದು ಸರ್ಕಾರದ ಪ್ರಯತ್ನವಾಗಿದೆ. ಪ್ರತಿಕೂಲ ಪರಿಣಾಮಗಳನ್ನು ಭರಿಸಲು ಶಕ್ತವಾದ ಭಾಗೀದಾರರಿಗೆ ಸಂಭವನೀಯ ತೊಡಕುಗಳನ್ನು ಹಂಚಿಕೆ ಮಾಡಲು ಪ್ರಯತ್ನಿಸಲಾಗುತ್ತದೆ. ಯೋಜನಾ ತೊಡಕುಗಳು ಮತ್ತು ಅವುಗಳ ನಿವಾರಣಾ ಕ್ರಮಗಳ ಮಾದರಿ ಪಟ್ಟಿಯನ್ನು ಅನುಸೂಚಿ I ರಲ್ಲಿ ನೀಡಲಾಗಿದೆ.

28. **ಅಸ್ತಿತ್ವದಲ್ಲಿರುವ ಆಸ್ತಿಗಳು:** ಉಪಯೋಗಿಸಲಾಗುವ ಕರಾರು / ಅನುಷ್ಠಾನದ ರಚನೆಗಳು ಈ ಕೆಳಗಿನವುಗಳನ್ನು ಒಳಗೊಂಡಿರುತ್ತದೆ:

- ಎ. ಈ ಕೆಳಗಿನವುಗಳ ಮೂಲಕ ಖಾಸಗಿ ನಿರ್ವಾಹಕರಿಂದ ಸ್ವತ್ತುಗಳ ಸಂಪೂರ್ಣ ಅಥವಾ ಭಾಗಶಃ ನಿರ್ವಹಣೆ
 - i. ಕಾರ್ಯಾಚರಣೆಗಳು, ನಿರ್ವಹಣೆ ಮತ್ತು ವರ್ಗಾವಣೆ ಒಪ್ಪಂದಗಳು
 - ii. ಸ್ವತ್ತುಗಳ ಭೋಗ್ಯ / ರಿಯಾಯಿತಿ ಪ್ರದೇಶ
 - iii. ಪುನರ್ನವೀಕರಣ, ಕಾರ್ಯಾಚರಣೆ, ನಿರ್ವಹಣೆ ಮತ್ತು ವರ್ಗಾವಣೆ (ಆರ್ ಒ ಎಮ್ ಟಿ) ಕರಾರುಗಳು.

ಬಿ. ಸ್ವತ್ತುಗಳ ಸಂಪೂರ್ಣ ಅಥವಾ ಭಾಗಶಃ ಮಾರಾಟ

ಸಿ. ಅಂಡರ್ಟೇಕಿಂಗ್ ಗಳ ಭಾಗಶಃ ಅಥವಾ ಪೂರ್ಣ ವಿನಿಯೋಗ

ಡಿ. ನೇರ ಒಪ್ಪಂದದ ವಿಧಾನ (ದೊಡ್ಡ ಮುಂಗಡ ಪಾವತಿ ಜೊತೆಗೆ ಸಣ್ಣ ವಾರ್ಷಿಕ ಪಾವತಿಗಳು ಅಥವಾ ಸಣ್ಣ ಮುಂಗಡ ಪಾವತಿ ಜೊತೆಗೆ ದೊಡ್ಡ ವಾರ್ಷಿಕ ಪಾವತಿಗಳು)

ಇ. ಐಎನ್‌ವಿಐಟಿಎಸ್ (INVITS), ಆರ್ ಇ ಐಟಿಎಸ್ (REITS) ಮುಂತಾದ ಸಾರ್ವಜನಿಕ ಸ್ವತ್ತುಗಳ ಭದ್ರತೆಯ ಮೂಲಕ ರಚನಾತ್ಮಕ ಹಣಕಾಸು ವಿಧಾನ.

29. **ಹೊಸ ಸ್ವತ್ತುಗಳು:** ಯೋಜನೆಯ ಸ್ವರೂಪವನ್ನಾಧರಿಸಿ ಹೊಸ ಯೋಜನೆಗಳಿಗೆ ಬಳಸಲಾಗುವ ಕರಾರಿನ ರಚನೆಗಳು/ ಒಪ್ಪಂದಗಳು ಇವುಗಳನ್ನು ಒಳಗೊಳ್ಳುತ್ತವೆ;

- ಎ. ನಿರ್ಮಿಸು ಮತ್ತು ವರ್ಗಾಯಿಸು (ಬಿಟಿ)
- ಬಿ. ನಿರ್ಮಿಸು- ಭೋಗ್ಯ -ವರ್ಗಾಯಿಸು (ಬಿಎಲ್ವಿ)/ ನಿರ್ಮಿಸು- ಹೊಂದು- ಗುತ್ತಿಗೆವಹಿಸು -ವರ್ಗಾಯಿಸು (ಬಿಒಎಲ್ವಿ)
- ಸಿ. ನಿರ್ಮಿಸು-ವರ್ಗಾಯಿಸು- ಭೋಗ್ಯ (ಬಿಟಿಎಲ್)
- ಡಿ. ನಿರ್ಮಿಸು-ವರ್ಗಾಯಿಸು-ಕಾರ್ಯಾಚರಿಸು (ಬಿಟಿಒ)
- ಇ. ನಿರ್ಮಿಸು-ಕಾರ್ಯಾಚರಿಸು-ವರ್ಗಾಯಿಸು (ಬಿಒಟಿ) / ವಿನ್ಯಾಸಗೊಳಿಸು-ನಿರ್ಮಿಸು-ಕಾರ್ಯಾಚರಿಸು-ವರ್ಗಾಯಿಸು (ಡಿಬಿಎಫ್‌ಒಟಿ)
- ಎಫ್. ನಿರ್ಮಿಸು-ಹೊಂದು-ಕಾರ್ಯಾಚರಿಸು-ವರ್ಗಾಯಿಸು (ಬಿಒಒಟಿ) / ವಿನ್ಯಾಸಗೊಳಿಸು-ನಿರ್ಮಿಸು- ಹೊಂದು-ಕಾರ್ಯಾಚರಿಸು-ವರ್ಗಾಯಿಸು (ಡಿಬಿಒಒಟಿ)
- ಜಿ. ನಿರ್ಮಿಸು-ಹೊಂದು-ವರ್ಗಾಯಿಸು (ಬಿಒಟಿ) / ವಿನ್ಯಾಸಗೊಳಿಸು-ನಿರ್ಮಿಸು-ಕಾರ್ಯಾಚರಿಸು-ವರ್ಗಾಯಿಸು (ಡಿಬಿಒಟಿ)
- ಹೆಚ್. ನಿರ್ಮಿಸು-ಹಣಬದಗಿಸು-ಕಾರ್ಯಾಚರಿಸು-ವರ್ಗಾಯಿಸು (ಬಿಎಫ್‌ಒಟಿ) / ವಿನ್ಯಾಸಗೊಳಿಸು-ನಿರ್ಮಿಸು-ಹಣಬದಗಿಸು-ಕಾರ್ಯಾಚರಿಸು-ವರ್ಗಾಯಿಸು (ಡಿಬಿಎಫ್‌ಒಟಿ)
- ಐ. ನಿರ್ಮಿಸು-ಹೊಂದು-ಕಾರ್ಯನಿರ್ವಹಿಸು (ಬಿಒಒ)
- ಜೆ. ನಿರ್ಮಿಸು-ಕಾರ್ಯಾಚರಿಸು- ಹಂಚು -ವರ್ಗಾಯಿಸು (ಬಿಒಎಸ್ವಿ)
- ಕೆ. ನಿರ್ಮಿಸು- ಹೊಂದು - ಕಾರ್ಯಾಚರಿಸು - ಹಂಚು -ವರ್ಗಾಯಿಸು (ಬಿಒಒಎಸ್ವಿ)
- ಎಲ್. ನಿರ್ಮಿಸು- ಹೊಂದು-ಗುತ್ತಿಗೆವಹಿಸು -ವರ್ಗಾಯಿಸು (ಬಿಒಎಲ್ವಿ)
- ಎಂ. ಹೈಬ್ರಿಡ್ ವರ್ಷಾಶನ ಮಾದರಿ (ಹೆಚ್‌ಎಎಮ್)

ಮೇಲೆ ಪಟ್ಟಿ ಮಾಡಲಾದ ಒಪ್ಪಂದದ ರಚನೆಗಳನ್ನು ಸಹ ಯೋಜನೆಯ ಅವಶ್ಯಕತೆಗಳ ಆಧಾರದ ಮೇಲೆ ಮತ್ತಷ್ಟು ವರ್ಗೀಕರಿಸಬಹುದು. ಉದಾಹರಣೆಗೆ, ಬಿಟಿ ಮಾದರಿಯ ಸಂದರ್ಭದಲ್ಲಿ, ಖಾಸಗಿ ವಲಯದ ಭಾಗೀದಾರರು ಸ್ವೀಕರಿಸುವ ಪಾವತಿಯ ಆಧಾರದ ಮೇಲೆ ಅದನ್ನು ಮತ್ತೆ ಕೆಲವು ಪ್ರಕಾರಗಳಾಗಿ ವರ್ಗೀಕರಿಸಬಹುದು:

- ಎ. ಬಿಬಿಪಿ: ಒದಗಿಸಿದ ಸೇವೆಗಳಿಗೆ ಬಳಕೆದಾರರು ಪಾವತಿಸುತ್ತಾರೆ
- ಬಿ. ಬಿಬಿಪಿ: ವಿಜಿಎಫ್ ಬೆಂಬಲವನ್ನು ಸರ್ಕಾರವು ಒದಗಿಸುತ್ತದೆ ಮತ್ತು ಒದಗಿಸಿದ ಸೇವೆಗಳಿಗೆ ಬಳಕೆದಾರರು ಪಾವತಿಸುತ್ತಾರೆ
- ಸಿ. ಬಿಬಿಪಿ: ಒದಗಿಸಿದ ಸೇವೆಗಳಿಗೆ ಸರ್ಕಾರವು ಪಾವತಿಸುತ್ತದೆ, ಅಂದರೆ, ವರ್ಷಾಶನ ರೂಪದಲ್ಲಿ
- ಡಿ. ಬಿಬಿಪಿ: ವಿಜಿಎ ಫ್ ಬೆಂಬಲವನ್ನು ಸರ್ಕಾರವು ಒದಗಿಸುತ್ತದೆ ಮತ್ತು ಹೆಚ್ಚುವರಿಯಾಗಿ, ಒದಗಿಸಿದ ಸೇವೆಗಳಿಗೆ ಸರ್ಕಾರವು ಪಾವತಿಸುತ್ತದೆ, ಅಂದರೆ, ಹೈಬ್ರಿಡ್ ವರ್ಷಾಶನ ಮಾದರಿ

ಅಂತೆಯೇ, ಯೋಜನೆಯ ಅಗತ್ಯವನ್ನು ಆಧರಿಸಿ ವಿವಿಧ ಪಿಪಿಪಿ ಯ ಮಾದರಿಗಳನ್ನು ರಚಿಸಬಹುದು.

30. ವಿಶೇಷ ಉದ್ದೇಶಿತ ವಾಹನಗಳು: ಸೂಕ್ತವಾದ ಕಡೆ ಸರ್ಕಾರ/ಸರ್ಕಾರದ ಏಜೆನ್ಸಿಗಳು ಮೂಲಸೌಕರ್ಯ ಯೋಜನೆಗಳ ಅಭಿವೃದ್ಧಿ ಮತ್ತು ಅನುಷ್ಠಾನಕ್ಕಾಗಿ ಯಾವುದೇ ವಿಶೇಷ ಉದ್ದೇಶ ವಾಹಕ (SPV) ದ ಈಕ್ವಿಟಿ ರಚನೆಯಲ್ಲಿ ಪಾಲೊಳ್ಳಬಹುದು. ಎಸ್‌ಪಿವಿಯಲ್ಲಿ ಪಾಲೊಳ್ಳಲು ಪಿಎಸ್ಪಿಯ ಆಯ್ಕೆಯು ಪ್ರಾರಂಭ 32 ರಲ್ಲಿ ಸೂಚಿಸಲಾದ ಸಂಗ್ರಹಣಾ ಪ್ರಕ್ರಿಯೆಯನ್ನು ಅನುಸರಿಸುತ್ತದೆ. ಎಸ್‌ಪಿವಿಯ ಈಕ್ವಿಟಿ ರಚನೆಯು ವಿವಿಧ ನಿದರ್ಶನಗಳ ಆಧಾರದ ಮೇಲೆ ತೀರ್ಮಾನಿಸಲಾಗುವುದು.

31. ಪಿಪಿಪಿ ಮಾದರಿಯಲ್ಲಿ ಮೂಲಸೌಕರ್ಯಗಳನ್ನು ಸೃಜಿಸುವಾಗ, ಯೋಜನೆಗೆ ತಾಂತ್ರಿಕವಾಗಿ ಮತ್ತು ಆರ್ಥಿಕ ಕಾರ್ಯಸಾಧ್ಯತೆಯ ಮೇಲೆ ವಾಸ್ತವಿಕ ಪ್ರತಿಕ್ರೂಪ ಪರಿಣಾಮ ಬೀರುವ ಸ್ಪರ್ಧಾತ್ಮಕ ಪರಿಸ್ಥಿತಿಗಳು ಸೃಜನೆಯಾಗುವುದಿಲ್ಲ ಎಂಬ ಸಕಾರಣವಾದ ಖಾತರಿಯನ್ನು ಕೋರುತ್ತದೆ ಎಂಬುದನ್ನು ಸರ್ಕಾರವು ಗುರುತಿಸುತ್ತದೆ.

ಡಿ. ಪಾರದರ್ಶಕ ಸಂಗ್ರಹಣಾ ಪ್ರಕ್ರಿಯೆ

32. ಎಲ್ಲಾ ಗುತ್ತಿಗೆಗಳನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯಿದೆ (ಆಕ್ಟ್ 29, 2000), ಅಥವಾ ಪ್ರಾರಂಭ 34 ರಲ್ಲಿ ತಿಳಿಸಲಾದ "ಸ್ವಿಸ್ ಚಾಲೆಂಜರ್" ಮಾದರಿಯ ಪಾರದರ್ಶಕ ಪ್ರಕ್ರಿಯೆಯನ್ನು ಅನುಸರಿಸಿ ವಹಿಸಲಾಗುವುದು. ಎಲ್ಲಾ ಸಂದರ್ಭಗಳಲ್ಲೂ, ವಹಿಕೆಯ ಮಾನದಂಡ (ಅವಾರ್ಡ್ ಕೈಟೇರಿಯಾ) ವನ್ನು ಪೂರ್ವಭಾವಿಯಾಗಿ ತಿಳಿಸಲಾಗುತ್ತದೆ. ಸಂಗ್ರಹಣಾ ಪ್ರಕ್ರಿಯಾ ಹಂತಗಳು ಯೋಜನೆಯ ಗಾತ್ರ ಅಥವಾ ಸಂಕೀರ್ಣತೆಯ ಮಟ್ಟವನ್ನು ಆಧರಿಸಿ ಏಕ-ಹಂತ ಅಥವಾ ಬಹು-ಹಂತಗಳನ್ನಾಗಿರಬಹುದು. ಈ ಉದ್ದೇಶಕ್ಕಾಗಿ, ರಾಜ್ಯ ಅಥವಾ ಕೇಂದ್ರ ಸರ್ಕಾರವು ಪಟ್ಟಿಮಾಡಿರುವ ಸಮಾಲೋಚಕ (ಎಂಪನೇಲ್ಡ್ ಕನ್ಸಲ್ಟಂಟ್ಸ್)/ಸಲಹೆಗಾರರ ಸೇವೆಗಳನ್ನು

ಸರ್ಕಾರವು ಬಳಸಬಹುದು. ಸಾಮಾನ್ಯವಾಗಿ, ಸಂಗ್ರಹಣಾ ಪ್ರಕ್ರಿಯೆಯ ಹಂತಗಳು ಇವುಗಳನ್ನು ಒಳಗೊಂಡಿರುತ್ತದೆ:

- ಎ. ಆಸಕ್ತಿಯ ಅಭಿವ್ಯಕ್ತಿ(ಇಒಐ)
- ಬಿ. ಅರ್ಹತೆಗಾಗಿ ಕೋರಿಕೆ (ಆರ್‌ಎಫ್‌ಕ್ಯೂ)
- ಸಿ. ಪ್ರಸ್ತಾವನೆಗಳಿಗೆ ಕೋರಿಕೆ (ಆರ್‌ಎಫ್‌ಪಿ)
- ಡಿ. ತಾಂತ್ರಿಕ ಮತ್ತು ಆರ್ಥಿಕ ಮೌಲ್ಯಮಾಪನ
- ಇ. ಒಪ್ಪಂದಗಳಿಗೆ ಸಹಿ

33. ಆಯ್ಕೆಗಾಗಿ ಬಳಸುವ ಮಾನದಂಡಗಳು ವಸ್ತುನಿಷ್ಠ ತಾಂತ್ರಿಕ ಮತ್ತು ಆರ್ಥಿಕ ನಿಯತಾಂಕಗಳನ್ನು ಒಳಗೊಳ್ಳುತ್ತದೆ

- ಎ. ಸೇವಾ ಮಟ್ಟ, ಪ್ರಸ್ತಾವಿಸಲಾದ ಸ್ವತ್ತುಗಳ ಗುಣಮಟ್ಟ;
- ಬಿ. ಕಾರ್ಯಸಾಧ್ಯತಾ ಅನುದಾನ ಬೆಂಬಲದ ಕನಿಷ್ಠ ಪ್ರಸ್ತುತ ಮೌಲ್ಯ;
- ಸಿ. ಕನಿಷ್ಠ ಪ್ರಮಾಣದ ಭೂಮಿ;
- ಡಿ. ಸ್ವತ್ತಿನ ಪ್ರಸ್ತುತ ಕನಿಷ್ಠ ಮೌಲ್ಯ ಆಧರಿಸಿದ ಸರ್ಕಾರದ ಬೆಂಬಲ;
- ಇ. ಆದಾಯದ ಗರಿಷ್ಠ (ಅಥವಾ ಪ್ರಸ್ತುತ ಮೌಲ್ಯದ) ಹಂಚಿಕೆ;
- ಎಫ್. ಯುನಿಟ್ ಮೌಲ್ಯ ಅಥವಾ ಸರ್ಕಾರದಿಂದ ಮಾಡಬೇಕಾದ ಪಾವತಿಗಳ ಕನಿಷ್ಠ ಪ್ರಸ್ತುತ ಮೌಲ್ಯ;
- ಜಿ. ಗರಿಷ್ಠ ಮುಂಗಡ ಹಣ (ಅಥವಾ ಮುಂಗಡ ಹಣದ ಪ್ರಸಕ್ತ ಮೌಲ್ಯ);
- ಹೆಚ್. ಭವಿಷ್ಯದ ಪಾವತಿಗಳ ಗರಿಷ್ಠ ಪ್ರಸಕ್ತ ಮೌಲ್ಯ;
- ಐ. ಕನಿಷ್ಠ ರಿಯಾಯಿತಿ ಅವಧಿ;
- ಜೆ. ಯುನಿಟ್ ಮೌಲ್ಯ ಅಥವಾ ಪ್ರಸಕ್ತ ಮೌಲ್ಯದ ಕನಿಷ್ಠ ಬಳಕೆದಾರ ಶುಲ್ಕ;
- ಕೆ. ಪುರಸ್ಕರಿಸಲಾದ ಈಕ್ವಿಟಿ ಷೇರುಗಳ ಮೇಲೆ ಗರಿಷ್ಠ ಕಂತು (ಪ್ರೀಮಿಯಂ) (ಅಥವಾ ಪ್ರಸಕ್ತ ಮೌಲ್ಯ)
- ಎಲ್. ಹಿಮ್ಮುಖ ಹರಾಜು

34. **ಅವಿಷ್ಕಾರಿ ಯೋಜನೆಗಳ ಪ್ರೋತ್ಸಾಹಕ್ಕೆ ಗರಿಷ್ಠಮಟ್ಟದ ಸ್ಪರ್ಧಾತ್ಮಕ ವ್ಯವಸ್ಥೆ ಹಾಗೂ ಪಾರದರ್ಶಕವಾದ ಸ್ವಿಸ್ ಚಾಲೆಂಜ್ ಅಥವಾ ಸು-ಮೋಟೋ ಪ್ರಸ್ತಾವನೆಗಳು⁴:** ಖಾಸಗಿ ವಲಯದ ಭಾಗೀದಾರರು (ಪ್ರಸ್ತಾವನೆ ಪ್ರಾರಂಭದಾರ) ಸರ್ಕಾರ ಅಥವಾ ಸರ್ಕಾರದ ಏಜೆನ್ಸಿಗೆ

⁴ ದಿನಾಂಕ: 30.10.2015 ರ ಸರ್ಕಾರದ ಆದೇಶ ಸಂಖ್ಯೆ ಐಡಿಡಿ 07 ಐಡಿಎಸ್ 2013.

ಮೂಲಸೌಕರ್ಯ ಯೋಜನೆ ಸ್ಥಾಪಿಸಲು ಸು-ಮೋಟೋ ಮತ್ತು ಈ ಕೆಳಗಿನವುಗಳನ್ನು ಒಳಗೊಂಡ ಆವಿಷ್ಕಾರಿ ಪ್ರಸ್ತಾವನೆಯನ್ನು (ಮೂಲ ಪ್ರಸ್ತಾವನೆ) ಸಲ್ಲಿಸಬಹುದು:

ಎ. ಯೋಜನೆಯ ಸಾರ್ವಜನಿಕ ಅವಶ್ಯಕತೆಯ ಸ್ಪಷ್ಟೀಕರಣ;

ಬಿ. ಅಗತ್ಯವಾದ ತಾಂತ್ರಿಕ ವಿವರಗಳು, ಅಂದರೆ, ಪಂಕ್ತೀಕರಣ/ಸ್ಥಳ ವಿವರಗಳು, ವೆಚ್ಚದ ಅಂದಾಜುಗಳು, ಇತ್ಯಾದಿ;

ಸಿ. ಯೋಜನೆಯ ಅಭಿವೃದ್ಧಿ ಅಧ್ಯಯನಗಳಿಗಾಗಿ ಪ್ರಸ್ತಾವನಾ ಪ್ರಾರಂಭದಾರನಿಗೆ ಆದ ವೆಚ್ಚ.

i. ಸು-ಮೋಟೋ ಮತ್ತು ಆವಿಷ್ಕಾರಿ ಪ್ರಸ್ತಾವನೆಗಳಿಗೆ ಸಂಬಂಧಿಸಿದಂತೆ:

1. ಆವಿಷ್ಕಾರಿ ತಂತ್ರಜ್ಞಾನ, ವೈಶಿಷ್ಟ್ಯ ಮತ್ತು ಕಾನೂನುಬದ್ಧ ಒಡೆತನದಲ್ಲಿರುವ ಅಥವಾ ಪ್ರಸ್ತಾವನಾ ಪ್ರಾರಂಭದಾರನು ಬಳಸಲು ಅಧಿಕೃತವಾಗಿದ್ದು, ಉತ್ಪನ್ನಗಳು, ಸೇವೆಗಳು ಮತ್ತು ಪ್ರಕ್ರಿಯೆಯಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಒಳಪಟ್ಟು ಹೆಚ್ಚಿನ ಮೌಲ್ಯವರ್ಧನೆಗೆ ಕಾರಣವಾಗುವಂತಹ ಪ್ರಸ್ತಾವನೆಗಳನ್ನು ಮಾತ್ರ ಹೊಂದಬೇಕು . ಪ್ರಸ್ತಾವನೆಯು ಸ್ವಯಂಪ್ರೇರಿತ ಮಾತ್ರವೇ ಅಲ್ಲದೇ ಆವಿಷ್ಕಾರಕವೂ ಆಗಿರಬೇಕು.
2. ಸರ್ಕಾರದ ಯಾವುದೇ ಹಣಕಾಸು ನೆರವಿನ ಅಗತ್ಯವಿಲ್ಲದ ಯೋಜನೆಗಳನ್ನು ಮಾತ್ರ ಪರಿಗಣಿಸಲಾಗುವುದು.
3. ಏಕಸ್ವಾಮ್ಯ ಮತ್ತು ವಿಶೇಷ ಹಕ್ಕುಗಳಿಗೆ ಕಾರಣವಾಗುವ ಯೋಜನೆಗಳನ್ನು ಪರಿಗಣಿಸಬಾರದು.
4. ಯೋಜನೆಗೆ ಭೂಮಿಯ ಯಾವುದೇ ಅಗತ್ಯವಿದ್ದಲ್ಲಿ, ಅದರ ಸ್ವಾಧೀನ / ಹಂಚಿಕೆಗೆ ಮಾರುಕಟ್ಟೆ ದರ / ಕೆಐಎಡಿಬಿ ಹಂಚಿಕೆ ದರಗಳಂತೆ ಪರಿಗಣಿಸಲಾಗುವುದು. ಯಾವುದೇ ಸಂದರ್ಭದಲ್ಲಿ, ಯಾವುದೇ ಭೂಮಿಯನ್ನು ರಿಯಾಯಿತಿ ದರದಲ್ಲಿ ಲಭ್ಯ ಮಾಡಲಾಗುವುದಿಲ್ಲ.
5. ಕೆಳಗಿನ ವಲಯಗಳನ್ನು ಕೆಳಗೆ ಸೂಚಿಸಲಾದ ಯೋಜನಾ ವೆಚ್ಚಗಳ ಪ್ರಾರಂಭಿಕ ಮಿತಿಗಳೊಂದಿಗೆ ಪರಿಗಣಿಸಲಾಗುವುದು. ವಿವರವಾದ ಕಾರ್ಯಚರಣಾ ಮಾರ್ಗಸೂಚಿಗಳನ್ನು ಪ್ರತ್ಯೇಕವಾಗಿ ಹೊರಡಿಸಲಾಗುವುದು. ಆದಾಗ್ಯೂ, ಇವುಗಳು ಕಾಲಕಾಲಕ್ಕೆ ಬದಲಾಗಬಹುದು.

ಮೂಲಸೌಕರ್ಯ ವಲಯಗಳು	ಮೌಲ್ಯದ ಪರಿಮಿತಿ
1. ಕೃಷಿ ಮೂಲಸೌಕರ್ಯ	ಯೋಜನಾ ವೆಚ್ಚ ರೂ.25 ಕೋಟಿಗಳು ಮತ್ತು ಅದಕ್ಕೂ ಹೆಚ್ಚು
2. ಶಿಕ್ಷಣ	ಯೋಜನಾ ವೆಚ್ಚ ರೂ.25 ಕೋಟಿಗಳು ಮತ್ತು ಅದಕ್ಕೂ ಹೆಚ್ಚು

3. ಇಂಧನ	ಯೋಜನಾ ವೆಚ್ಚ ರೂ. 50 ಕೋಟಿಗಳು ಮತ್ತು ಅದಕ್ಕೂ ಹೆಚ್ಚು
4. ಆರೋಗ್ಯ ರಕ್ಷಣೆ	ಯೋಜನಾ ವೆಚ್ಚ ರೂ.50 ಕೋಟಿಗಳು ಮತ್ತು ಅದಕ್ಕೂ ಹೆಚ್ಚು
5. ಕೈಗಾರಿಕಾ ಮೂಲಸೌಕರ್ಯ	ಯೋಜನಾ ವೆಚ್ಚ ರೂ.100 ಕೋಟಿಗಳು ಮತ್ತು ಅದಕ್ಕೂ ಹೆಚ್ಚು
6. ನೀರಾವರಿ	ಬೃಹತ್ ನೀರಾವರಿ ಯೋಜನಾ ವೆಚ್ಚ ರೂ.500 ಕೋಟಿಗಳು ಮತ್ತು ಅದಕ್ಕೂ ಹೆಚ್ಚು ಸಣ್ಣ ನೀರಾವರಿ ಯೋಜನಾ ವೆಚ್ಚ ರೂ. 200 ಕೋಟಿಗಳು ಮತ್ತು ಅದಕ್ಕೂ ಹೆಚ್ಚು
7. ಸಾರ್ವಜನಿಕ ಮಾರುಕಟ್ಟೆ	ಯೋಜನಾ ವೆಚ್ಚ ರೂ.25 ಕೋಟಿಗಳು ಮತ್ತು ಅದಕ್ಕೂ ಹೆಚ್ಚು
8. ಪ್ರವಾಸೋದ್ಯಮ	ಯೋಜನಾ ವೆಚ್ಚ ರೂ.50 ಕೋಟಿಗಳು ಮತ್ತು ಅದಕ್ಕೂ ಹೆಚ್ಚು
9. ಸಾರಿಗೆ ಮತ್ತು ಸರಕುಸಾಗಣೆ	ಯೋಜನಾ ವೆಚ್ಚ ರೂ.500 ಕೋಟಿಗಳು ಮತ್ತು ಅದಕ್ಕೂ ಹೆಚ್ಚು
10. ನಗರ ಮತ್ತು ಪೌರಾಡಳಿತ ಮೂಲಸೌಕರ್ಯ	ಯೋಜನಾ ವೆಚ್ಚ ರೂ.50 ಕೋಟಿಗಳು ಮತ್ತು ಅದಕ್ಕೂ ಹೆಚ್ಚು
11. ಕ್ರೀಡೆ ಮತ್ತು ಯುವಜನ ಸೇವೆ	ಯೋಜನಾ ವೆಚ್ಚ ರೂ.50 ಕೋಟಿಗಳು ಮತ್ತು ಅದಕ್ಕೂ ಹೆಚ್ಚು
12. ವಸತಿ	ಯೋಜನಾ ವೆಚ್ಚ ರೂ.50 ಕೋಟಿಗಳು ಮತ್ತು ಅದಕ್ಕೂ ಹೆಚ್ಚು
13. ಗ್ರಾಮೀಣಾಭಿವೃದ್ಧಿ	ಯೋಜನಾ ವೆಚ್ಚ ರೂ.25 ಕೋಟಿಗಳು ಮತ್ತು ಅದಕ್ಕೂ ಹೆಚ್ಚು
14. ದೂರ ಸಂಪರ್ಕ	ಯೋಜನಾ ವೆಚ್ಚ ರೂ.100 ಕೋಟಿಗಳು ಮತ್ತು ಅದಕ್ಕೂ ಹೆಚ್ಚು

6. ವಿಜಿಎಫ್ ನೆರವು ದೊರೆಯುವುದಿಲ್ಲ.

7. ಪ್ರತಿ (ಕೌಂಟರ್) ಪ್ರಸ್ತಾವನೆಗಳಿಗಾಗಿ ಸ್ಪರ್ಧಾತ್ಮಕ ಬಿಡ್ಡಿಂಗ್ ಆಹ್ವಾನಕ್ಕೆ ಮುಂದುವರೆಯುವುದನ್ನು ಸಾಧ್ಯಪಡಿಸಲು, ಯೋಜನಾ ಪ್ರಾರಂಭದಾರನಿಗೆ ಎಸ್‌ಎಲ್‌ಎಸ್‌ಬ್ಲ್‌ಎನ್ ಅನುಮತಿಯ ದಿನದಿಂದ ಡಿಪಿಆರ್ / ಪಿಎಫ್‌ಆರ್/

ಕಾರ್ಯಸಾಧ್ಯತಾ ವರದಿಯೊಂದಿಗೆ ಅಂತಿಮ ಪ್ರಸ್ತಾವನೆಗಳನ್ನು ಸಲ್ಲಿಸಲು ಗರಿಷ್ಠ 4 ತಿಂಗಳುಗಳು⁵ ಲಭ್ಯವಾಗುವಂತೆ ಮಾಡಬೇಕು.

- ii. ಸರ್ಕಾರವು ಪ್ರಪ್ರಥಮವಾಗಿ ಮೂಲಸೌಕರ್ಯ ಯೋಜನೆಯ ಸಾರ್ವಜನಿಕ ಅವಶ್ಯಕತೆಯನ್ನು ನಿರ್ಧರಿಸುತ್ತದೆ. ಮೂಲಸೌಕರ್ಯ ಯೋಜನೆಯು ಸಾರ್ವಜನಿಕ ಅಗತ್ಯತೆಯನ್ನು ಪೂರೈಸುವುದಾಗಿ ಕಂಡುಬಂದಲ್ಲಿ, ಸರ್ಕಾರವು ಮೂಲ ಪ್ರಸ್ತಾವನೆಯ ತಾಂತ್ರಿಕ ಕಾರ್ಯಸಾಧ್ಯತೆ/ಸೂಕ್ತತೆಯನ್ನು ನಿರ್ಣಯಿಸುತ್ತದೆ ಹಾಗೂ ಅವಶ್ಯವಿದ್ದಲ್ಲಿ ಅದನ್ನು ಮಾರ್ಪಡಿಸುತ್ತದೆ. ಅಗತ್ಯದನ್ವಯ, ಸರ್ಕಾರವು ಯೋಜನೆಗೆ ಹೆಚ್ಚುವರಿ ಅಧ್ಯಯನಗಳನ್ನೂ ಕೈಗೊಳ್ಳಬಹುದು.
- iii. ಪ್ರಸ್ತಾವನೆಯ ಮೌಲ್ಯಮಾಪನದ ನಂತರ ಮತ್ತು ಅದು ಯೋಗ್ಯವೆಂದು ಪರಿಗಣಿಸಿದಲ್ಲಿ ಪ್ರತಿ ಪ್ರಸ್ತಾವನೆಗಳಿಗಾಗಿ ("ಸ್ಪಿಸ್ ಚಾಲೆಂಜ್") ಸ್ಪರ್ಧಾತ್ಮಕ ಬಿಡ್ಡಿಂಗ್ ಸರ್ಕಾರವು ಇಡುತ್ತದೆ. ಮೂಲ ಪ್ರಸ್ತಾವನೆ (ಮಾಲೀಕತ್ವದ ಮಾಹಿತಿಗಳು ಮತ್ತು ಹಣಕಾಸಿನ ಪ್ರಸ್ತಾವನೆಯ ವಿವರಗಳನ್ನು ಹೊರತುಪಡಿಸಿ) ಮತ್ತು ಮೂಲ ಪ್ರಸ್ತಾವನೆಯ ಕರಾರಿನ ತತ್ವಗಳನ್ನು ಯಾವುದೇ ಆಸಕ್ತ ಅರ್ಜಿದಾರರಿಗೆ ಲಭ್ಯಪಡಿಸಲಾಗುವುದು. ಸ್ಪರ್ಧಾತ್ಮಕ ಬಿಡ್ಡಿಂಗ್ ಪ್ರಕ್ರಿಯೆಯು ಉತ್ಕೃಷ್ಟ ಪ್ರಸ್ತಾವನೆಯಾಗಿ ಫಲಿತವಾದರೆ, ಪ್ರಸ್ತಾವನಾ ಪ್ರಾರಂಭದಾರನಿಗೆ, ಅವನು ಉತ್ಕೃಷ್ಟ(ಸುಪೀರಿಯರ್) ಬಿಡ್ ಮೌಲ್ಯದ ಶೇ. 15 ರೊಳಗೆ ಇದ್ದಾಗ ಮಾತ್ರ, ನಿಗದಿತ ಸಮಯದ ಚೌಕಟ್ಟಿನೊಳಗೆ ಸ್ಪರ್ಧಾತ್ಮಕ ಕೌಂಟರ್ ಪ್ರಸ್ತಾವನೆಯನ್ನು ಹೊಂದಿಸಲು ಅವಕಾಶವನ್ನು ನೀಡಲಾಗುತ್ತದೆ ಮತ್ತು ಯೋಜನೆಯ ರಿಯಾಯಿತಿದಾರನಾಗಿ ಆಯ್ಕೆಮಾಡಲಾಗುತ್ತದೆ, ಒಂದು ವೇಳೆ ಪ್ರಸ್ತಾವನೆಯ ಪ್ರಾರಂಭದಾರನು ಉತ್ಕೃಷ್ಟ ಕೌಂಟರ್ ಪ್ರಸ್ತಾವನೆಗೆ ಹೊಂದಿಸಲು ನಿರಾಕರಿಸಿದರೆ, ನಂತರ ಉತ್ಕೃಷ್ಟ ಪ್ರಸ್ತಾವನೆ ಸಲ್ಲಿಸಿದ ಅರ್ಜಿದಾರರನ್ನು ರಿಯಾಯಿತಿದಾರನಾಗಿ ಆಯ್ಕೆ ಮಾಡಲಾಗುತ್ತದೆ. ಅಂತಹ ಆಯ್ಕೆಯ ನಂತರ, ಸಂಬಂಧಪಟ್ಟ ಸರ್ಕಾರ / ಸರ್ಕಾರದ ಸಂಸ್ಥೆಯು ಪ್ರಸ್ತಾವನಾ ಪ್ರಾರಂಭದಾರನಿಗೆ ಮುಂಚಿತವಾಗಿ ನಿರ್ಧರಿಸಿದಂತೆ ಮತ್ತು ಬಿಡ್ಡಿಂಗ್ ಡಾಕ್ಯುಮೆಂಟ್‌ಗಳಲ್ಲಿ ಪ್ರಕಟಿಸಲಾದಂತೆ ಭಾಗಶಃ ಅಥವಾ ಸಂಪೂರ್ಣ ಯೋಜನಾ ಅಭಿವೃದ್ಧಿ ವೆಚ್ಚದ ಮರುಪಾವತಿ ಮಾಡಲು ವ್ಯವಸ್ಥೆಗೊಳಿಸತಕ್ಕದ್ದು ಮತ್ತು ಅದನ್ನು ಯಶಸ್ವಿ ಬಿಡ್ಡಾರನಿಂದ ಮರುಪಡೆಯಬಹುದು. ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಸ್ಪರ್ಧೆಯನ್ನು ಉತ್ತೇಜಿಸುವ ಸಲುವಾಗಿ, ಉತ್ಕೃಷ್ಟ ಬಿಡ್ಡಾರನಿಗೆ ಯೋಜನೆಯನ್ನು ನೀಡದಿದ್ದ ಸಂದರ್ಭದಲ್ಲಿ ಯೋಜನೆಯ ವೆಚ್ಚದ ಶೇ.0.10 ಅಥವಾ ರೂ.20 ಲಕ್ಷಗಳಲ್ಲಿ ಯಾವುದು ಕಡಿಮೆಯೋ ಅದು ಮೀರದ ಮೊತ್ತಕ್ಕೆ ಮರುಪಾವತಿ/ಪರಿಹಾರ ನೀಡಲಾಗುವುದು.

⁵ ದಿನಾಂಕ: 16.08.2010, ಐಡಿಡಿ 59 ಐಟಿಎಸ್ 2009 ರ ತಿದ್ದುಪಡಿ ಆದೇಶದಂತೆ 4 ತಿಂಗಳಿಗೆ ಪರಿಷ್ಕರಿಸಲಾಗಿದೆ.

35. ಯಾವುದೇ ಮೂಲಸೌಲಭ್ಯ ಯೋಜನೆಗಳಿಗಾಗಿ ಸ್ವೀಕೃತವಾದಂತಹ ಎಲ್ಲಾ ಪ್ರಸ್ತಾವನೆಗಳನ್ನು ಸರ್ಕಾರವು ಮೌಲ್ಯಮಾಪನ ಮಾಡುವುದು. ಅಗತ್ಯವಾದಲ್ಲಿ, ಮೌಲ್ಯಮಾಪನದ ಉದ್ದೇಶಕ್ಕಾಗಿ ಬಾಹ್ಯ ಸಲಹೆಗಾರರು ಅಥವಾ ಸಮಾಲೋಚಕರನ್ನು ನೇಮಕ ಮಾಡಿಕೊಳ್ಳುವುದನ್ನೂ ಸಹ ಸರ್ಕಾರವು ಆಯ್ಕೆಕೊಳ್ಳಬಹುದು.
36. ತ್ವರಿತ ಯೋಜನಾ ಅನುಷ್ಠಾನಕ್ಕೆ ಅನುವಾಗುವಂತೆ, ಸರ್ಕಾರವು ಎಲ್ಲಾ ಮೂಲಸೌಲಭ್ಯ ಯೋಜನೆಗಳ ಅಂತಿಮ ಪ್ರಸ್ತಾವನೆಗಳನ್ನು ಒಪ್ಪಿಸಿದ 90 ದಿನಗಳ ಒಳಗೆ ಅವುಗಳ ಮೌಲ್ಯಮಾಪನ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಲು ಪ್ರಯತ್ನಪಡಲಿದೆ. ಸ್ವಯಂಪ್ರೇರಿತ ಪ್ರಸ್ತಾವನೆಗಳ ಪ್ರಕರಣಗಳಲ್ಲಿ ಸರ್ಕಾರವು ಪ್ರಸ್ತಾವನೆ ಸಲ್ಲಿಸಿದ 180 ದಿನಗಳ ಒಳಗೆ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಮುಂದುವರಿಯುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದೆ. ಯಾವುದೇ ಸಂದರ್ಭದಲ್ಲಿ, ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಮೂಲಕ ತೆಗೆದುಕೊಳ್ಳಲಾಗುವ ಯಾವುದೇ ಮೂಲಸೌಕರ್ಯ ಯೋಜನೆಗೆ ಅಂತಹ ಯೋಜನೆಯ ಅಂತಿಮ ಪ್ರಸ್ತಾವನೆಗಳನ್ನು ಸಲ್ಲಿಸಿದ ದಿನಾಂಕದಿಂದ ೧೮೦ ದಿನಗಳಲ್ಲಿ ಎಲ್ಲಾ ಅಗತ್ಯ ರಾಜ್ಯ ಮಟ್ಟದ ಅನುಮತಿಗಳನ್ನು ಒದಗಿಸಿ ಅನುಷ್ಠಾನವನ್ನು ಸಕ್ರಿಯಗೊಳಿಸಲು ಸರ್ಕಾರವು ಪ್ರಯತ್ನಿಸುತ್ತದೆ.

ಇ. ಸಮತೋಲಿತ ನಿಯಂತ್ರಣಾ ಚೌಕಟ್ಟುಗಳು

37. ಬಹಳಷ್ಟು ಮೂಲಸೌಕರ್ಯ ಯೋಜನೆಗಳಿಗೆ ಋಣಭಾರವಿಲ್ಲದ ಭೂಮಿಯನ್ನು ಸಮಯಾನುಸಾರ ಲಭ್ಯಪಡಿಸುವುದು ನಿರ್ಣಾಯಕ ಪೂರ್ವ-ಅವಶ್ಯಕತೆಯಾಗಿರುತ್ತದೆ. ಅಂತಹ ಯೋಜನೆಗಳಿಗಾಗಿ ತ್ವರಿತ ಭೂ-ಸ್ವಾಧೀನಕ್ಕೆ ಅನುಕೂಲವಾಗುವಂತೆ ಸೂಕ್ತವಾದ ಕಾರ್ಯವಿಧಾನಗಳನ್ನು ಹೊಂದಿಸಲು ಸರ್ಕಾರವು ಉದ್ದೇಶಿಸುತ್ತದೆ. ಅಗತ್ಯವೆಂದು ಕಂಡುಬಂದರೆ, ಈ ಕಾರ್ಯನೀತಿಯಲ್ಲಿ ಒಳಗೊಂಡಿರುವ ಮೂಲಸೌಕರ್ಯ ಯೋಜನೆಗಳಿಗೆ, ಭೂಮಿಯನ್ನು ತ್ವರಿತವಾಗಿ ಸ್ವಾಧೀನಪಡಿಸಿಕೊಳ್ಳಲು ನಿರ್ದಿಷ್ಟ ಶಾಸನವನ್ನು ಪ್ರಕಟಿಸುವುದನ್ನೂ ಸಹ ಸರ್ಕಾರವು ಪರಿಗಣಿಸುತ್ತದೆ.
38. ಅನೇಕ ಮೂಲಸೌಕರ್ಯ ಸೌಲಭ್ಯಗಳು ಮತ್ತು ಸೇವೆಗಳು ಪ್ರಾಕೃತಿಕವಾಗಿ ಏಕಸ್ವಾಮ್ಯತಾ ಗುಣಲಕ್ಷಣಗಳನ್ನು ಹೊಂದಿರುವುದರಿಂದ, ಬಳಕೆದಾರರ ಮತ್ತು ಸೇವಾ ಪೂರೈಕೆದಾರರಿಬ್ಬರ ಹಿತಾಸಕ್ತಿಗಳನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಇದನ್ನು ಖಚಿತಪಡಿಸಿಕೊಳ್ಳಲು ಸ್ವತಂತ್ರ ನಿಯಂತ್ರಣವು ಅಗತ್ಯವಾಗಬಹುದು.

39. ಕೆಲವೊಂದು ಮೂಲಸೌಕರ್ಯ ಕ್ಷೇತ್ರಗಳಿಗೆ ಸ್ವತಂತ್ರ ನಿಯಂತ್ರಣಾ ಪ್ರಾಧಿಕಾರಗಳನ್ನು⁶ ಸ್ಥಾಪಿಸಲು ಸರ್ಕಾರ ಉದ್ದೇಶಿಸುತ್ತದೆ. ಪ್ರವೇಶ ಮತ್ತು ನಿರ್ಗಮನದ ಸುಂಕ/ಶುಲ್ಕದ ನಿಗದಿ ಮತ್ತು ಸೌಲಭ್ಯಗಳು/ಸೇವೆಗಳಿಗಾಗಿ ನಿರ್ಮಾಣ, ಕಾರ್ಯಾಚರಣೆ ಮತ್ತು ನಿರ್ವಹಣಾ ಮಾನದಂಡಗಳನ್ನು ಸ್ಥಾಪಿಸಿ ರೂಡ್ಡಿಗೊಳಿಸುವುದನ್ನು ನಿಯಂತ್ರಕನ ಪಾತ್ರವು ಒಳಗೊಂಡಿರುತ್ತದೆ. ಆದಾಗ್ಯೂ, ನಿಯಂತ್ರಣಾ ಪ್ರಾಧಿಕಾರಗಳ ಸ್ಥಾಪನೆಯನ್ನು ಪ್ರತಿ ವಲಯದ ವಿಶೇಷತೆಯನ್ನಾಧರಿಸಿ ನಿರ್ಧರಿಸಲಾಗುತ್ತದೆ.

ಎಫ್. ಸಕ್ರಿಯವಾದ ಸಾಂಸ್ಥಿಕ ಚೌಕಟ್ಟು

40. ಪ್ರಸ್ತುತಃ, ವಿವಿಧ ಸರ್ಕಾರದ ಇಲಾಖೆಗಳು ಮತ್ತು ಸರ್ಕಾರದ ಏಜೆನ್ಸಿಗಳು ಹಾಗೂ ನಗರ ಯೋಜನೆಗಳ ಸಂದರ್ಭದಲ್ಲಿ, ಆಯಾ ನಗರ ಸ್ಥಳೀಯ ಸಂಸ್ಥೆಗಳು ಯೋಜನೆಯನ್ನು ಗುರುತಿಸುವ ಮತ್ತು ಅಭಿವೃದ್ಧಿಗೊಳಿಸುವ ಪ್ರಕ್ರಿಯೆಗಳನ್ನು ನಿರ್ವಹಿಸುತ್ತಿದೆ. ಕರ್ನಾಟಕ ಸರ್ಕಾರವು ಮೂಲಸೌಕರ್ಯ ಯೋಜನೆಗಳ ಮೌಲ್ಯಮಾಪನ ಪ್ರಕ್ರಿಯೆಯನ್ನು ವ್ಯವಸ್ಥಿತಗೊಳಿಸಲು ಹಾಗೂ ಅನುಮೋದಿಸಲು ನೋಡಲ್ ಏಜೆನ್ಸಿಯಾಗಿ ಸ್ಥಾಪಿಸಿರುವ ಮೂಲಸೌಲಭ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ (ಮೂಲಬಂಧಮತ್ತುಒಜಸಾಇ) ಯು, ಸರ್ಕಾರದ ವಿವಿಧ ಇಲಾಖೆಗಳು ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಮೂಲಸೌಕರ್ಯ ಯೋಜನೆಗಳಿಗೆ ಸಹಕಾರ ಒದಗಿಸಬೇಕು.

41. ಮೂಲಸೌಲಭ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯು "ಪಿಪಿಪಿ ಕೋಶ" ದ ಮೂಲಕ ಪಿಪಿಪಿ ಯೋಜನೆಗಳಿಗೆ ಸಂಬಂಧಿಸಿದ, ಕಾರ್ಯನೀತಿ, ತಾಂತ್ರಿಕ, ಕಾನೂನು ಮತ್ತಿತರ ಎಲ್ಲಾ ಚಟುವಟಿಕೆಗಳನ್ನು ನಿರ್ವಹಿಸುತ್ತದೆ. ಪಿಪಿಪಿ ಕೋಶವು ನಿರ್ದೇಶಕರು, ಪಿಪಿಪಿ ಕೋಶ ರವರ ನೇತೃತ್ವದಲ್ಲಿರುತ್ತದೆ.

42. ಸರ್ಕಾರ/ಸರ್ಕಾರದ ಏಜೆನ್ಸಿಗಳಿಗೆ ಯೋಜನೆಗಳ ತ್ವರಿತ ಅನುಮೋದನೆ ಮತ್ತು ಅನುಷ್ಠಾನಕ್ಕೆ ಅಗತ್ಯವಿರುವ ಸಹಕಾರ ಹಾಗೂ ಸಮಗ್ರ ಕಾರ್ಯವಿಧಾನ ಮತ್ತು ಪ್ರಕ್ರಿಯೆಗಳನ್ನು ಸಾಧ್ಯವಾಗಿಸಲು ಸೂಕ್ತ ಪರಿಣತಿಯಿರುವ ಸಿಬ್ಬಂದಿಗಳಿಂದ ಮೂಲಬಂಧಮತ್ತುಒಜಸಾಇ ಯನ್ನು ಬಲಪಡಿಸಲಾಗುವುದು. ಮೂಲಸೌಕರ್ಯ ಯೋಜನೆಗಳಿಗಾಗಿಯೇ ಕಾರ್ಯನಿರ್ವಹಿಸಲು ಪ್ರತ್ಯೇಕವಾದ ಹಣಕಾಸು, ಸಂಗ್ರಹಣೆ, ನಗರ ಮತ್ತು ಇಂಜಿನಿಯರಿಂಗ್ ನಂತಹ ಪ್ರಮುಖ ವಿಭಾಗಗಳಿಗೆ ತಜ್ಞರುಗಳನ್ನು ಮೂಲಬಂಧಮತ್ತುಒಜಸಾಇ ಯು ನೇರವಾಗಿ ಅಥವಾ ಏಜೆನ್ಸಿಯ

⁶ ಬಹು-ಉಪಯುಕ್ತ ನಿಯಂತ್ರಕಗಳು ಸಹ

ಮೂಲಕ ನೇಮಿಸಿಕೊಂಡು ಮತ್ತು ತಡೆರಹಿತ ವರದಿಗಾರಿಕೆ ಮತ್ತು ಇಲಾಖೆಗಳೊಂದಿಗೆ ಸಮನ್ವಯತೆ ಸಾಧಿಸಲು ಆಯಾ ಇಲಾಖೆಯೊಳಗೆ ನಿಯೋಜಿಸಬಹುದು. ಇದೇ ಸಂದರ್ಭದಲ್ಲಿ, ಮೂಲಸೌಕರ್ಯ ಯೋಜನೆಗಳನ್ನು ಪಿಪಿಪಿ ಆಧಾರದ ಮೇಲೆ ರೂಪಿಸುವುದು ಮತ್ತು ಅನುಷ್ಠಾನಪಡಿಸುವುದಕ್ಕಾಗಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ಸರ್ಕಾರ/ಸರ್ಕಾರದ ಏಜೆನ್ಸಿಗಳಿಗೆ ಸಾಮರ್ಥ್ಯವನ್ನು ವೃದ್ಧಿಸಲಾಗುವುದು. ಪಿಪಿಪಿ ಯೋಜನೆಗಳ ರಚನೆಗಾಗಿ ಸಂಬಂಧಿಸಿದ ಇಲಾಖೆಗಳು/ ಸರ್ಕಾರದ ಏಜೆನ್ಸಿಗಳು ಪಟ್ಟಿಮಾಡಿದ ಸಮಾಲೋಚಕ/ಸಲಹೆಗಾರರ ಸೇವೆಯನ್ನು ನೇಮಕಮಾಡಿಕೊಳ್ಳಬಹುದು ಮತ್ತು ಮೂಲಬಂಧಮತ್ತುಒಜಸಾ ಇಲಾಖೆಯ ಅನುಮೋದನೆಗೆ ಸಲ್ಲಿಸುವುದು.

43. ಪಿಪಿಪಿ ಕೋಶವು ಸಹ ಬೇಕಾದಾಗ ಸಲಹೆಗಾರರನ್ನು ನಿಯೋಜಿಸಿಕೊಳ್ಳಬಹುದು. ಪಿಪಿಪಿ ಕೋಶವು ಪಿಪಿಪಿ ಯೋಜನೆಗಳ ಸಂಬಂಧಿತ ಪ್ರಸ್ತಾವನೆಗಳನ್ನು ಸ್ವೀಕರಿಸುವ ನೋಡಲ್ ಏಜೆನ್ಸಿಯಾಗಿರುತ್ತದೆ ಮತ್ತು ಅವುಗಳ ಪರಿಗಣನೆ ಹಾಗೂ ಅನುಮೋದನೆಗೆ 'ಪಿಪಿಪಿ ಯೋಜನೆಗಳ ರಾಜ್ಯ ಮಟ್ಟದ ಏಕಗವಾಕ್ಷಿ ಸಮಿತಿ' ಮಂಡಿಸುತ್ತದೆ. ಪಿಪಿಪಿ ಕೋಶವು ಖಾಸಗಿ ವಲಯದ ಪ್ರತಿನಿಧಿಗಳು, ರಾಜ್ಯಮಟ್ಟದ ಕೈಗಾರಿಕಾ ವೇದಿಕೆಗಳಾದ ಎಎಸ್‌ಎಸ್‌ಒಸಿಹೆಚ್‌ಎಎಂ (ASSOCHAM), ಸಿಐಐ (CII), ಎಫ್‌ಕೆಸಿಸಿಐ (FKCCI), ಮತ್ತು ಕೆಎಎಸ್‌ಎಸ್‌ಐಎ (KASSIA), ಐಡಬ್ಲ್ಯೂಪಿಎ (IWPA) ಮತ್ತು ಐಎಸ್‌ಎ (ISA) ಮತ್ತಿತರರಿಂದ ನಾಮನಿರ್ದೇಶಿತರಾದವರನ್ನು ಆಹ್ವಾನಿಸು/ಸಹಸದಸ್ಯರಾಗಿಸಬಹುದು.

44. ಮೂಲಸೌಕರ್ಯ ಯೋಜನೆಗಳನ್ನು ಪಿಪಿಪಿ ಮಾದರಿಯಲ್ಲಿ ಅನುಷ್ಠಾನಪಡಿಸುವುದಕ್ಕೆ ಸಮನ್ವಯ ಹಾಗೂ ಸಹಕಾರ ಒದಗಿಸುವುದರೊಂದಿಗೆ ಒಪ್ಪಿಗೆ ಮತ್ತು ಅನುಮೋದನೆಗಳನ್ನು ಪಡೆಯಲು ಅನುಕೂಲವಾಗುವಂತೆ, ಸರ್ಕಾರವು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಿಪಿಪಿ ಸಮಿತಿಗಳನ್ನು ಸ್ಥಾಪಿಸುತ್ತದೆ. ಆಯಾ ಜಿಲ್ಲೆಯ ಜಿಲ್ಲಾಧಿಕಾರಿಯು ಜಿಲ್ಲಾ ಪಿಪಿಪಿ ಸಮಿತಿಯ ಅಧ್ಯಕ್ಷರಾಗಿರಬೇಕು. ಜಿಲ್ಲಾ ಪಿಪಿಪಿ ಸಮಿತಿಯು ಸರ್ಕಾರದಿಂದ ನಾಮನಿರ್ದೇಶನಗೊಂಡ ಸೂಕ್ತ ಶ್ರೇಣಿಯ ಅಧಿಕಾರಿಗಳು, ಅದರೊಂದಿಗೆ ಖಾಸಗಿ ವಲಯದ ಮೂರು ಪ್ರತಿನಿಧಿಗಳವರೆವಿಗೆ ರಾಜ್ಯ ಮಟ್ಟದ ಕೈಗಾರಿಕಾ ವೇದಿಕೆಗಳಾದ ಎಎಸ್‌ಎಸ್‌ಒಸಿಹೆಚ್‌ಎಎಂ (ASSOCHAM), ಸಿಐಐ (CII), ಎಫ್‌ಕೆಸಿಸಿಐ (FKCCI), ಮತ್ತು ಕೆಎಎಸ್‌ಎಸ್‌ಐಎ (KASSIA) ಐಡಬ್ಲ್ಯೂಪಿಎ (IWPA) ಮತ್ತು ಐಎಸ್‌ಎ (ISA) ಮತ್ತಿತರರಿಂದ ನಾಮಕರಣಗೊಂಡಿರುವಂತಹವರನ್ನು ಹೊಂದಿರಬೇಕು.

45. ಪಿಪಿಪಿ ಕೋಶವು ಪಿಪಿಪಿ ಕಾರ್ಯನೀತಿಗಳು ಮತ್ತು ಕ್ರಿಯಾಯೋಜನೆಗಳ ಅಭಿವೃದ್ಧಿ, ಪರಿಶೀಲನೆ ಮತ್ತು ಮೇಲ್ವಿಚಾರಣೆ, ಪಿಪಿಪಿ ಯೋಜನೆಗಳ ಅನುಷ್ಠಾನ, ಜಾರಿ ಹಾಗೂ ನಿರ್ವಹಣೆ ಮತ್ತು ಅದರ ಪರಿಗಣನೆ ಮತ್ತು ಅಳವಡಿಕೆಗಾಗಿ ಸರ್ಕಾರಕ್ಕೆ ಸೂಕ್ತ ಶಿಫಾರಸುಗಳನ್ನು ಮಾಡಿ, ಸರ್ಕಾರದೊಡನೆ ಸಹಕರಿಸುವ ನೋಡಲ್ ಏಜೆನ್ಸಿಯ ಪಾತ್ರವನ್ನು ನಿರ್ವಹಿಸುತ್ತದೆ. ಪಿಪಿಪಿ ಕೋಶವು ಹಣಕ್ಕೆ ತಕ್ಕ

ಮೌಲ್ಯ ಮತ್ತು ಇತರ ಪರಿಗಣನೆಗಳ ಆಧಾರದ ಮೇಲೆ ಯೋಜನಾ ಪ್ರಸ್ತಾವನೆಗಳನ್ನು ಪರಿಶೀಲಿಸಲು ಹಾಗೂ ಅನುಮೋದಿಸು ಅಥವಾ ಅನುಮೋದಿಸದಿರುವ ಶಿಫಾರಸ್ಸುಗಳೊಂದಿಗೆ ಮೂಲಬಂಧಮತ್ತುಒಜಸಾ ಇಡನೆ ಸಹಕರಿಸಲು ಒಂದು ಸಾರ್ವಜನಿಕ ಖಾಸಗಿ ಸಹಭಾಗಿತ್ವ ಮೌಲ್ಯಮಾಪನ ಸಮಿತಿಯನ್ನು (ಪಿಪಿಪಿಎಸಿ) ಸಹ ಸ್ಥಾಪಿಸುತ್ತದೆ. ಪಿಪಿಪಿಎಸಿ ಯು ನಿರ್ದೇಶಕರು, ಪಿಪಿಪಿ ಕೋಶದ ಅಧ್ಯಕ್ಷತೆಯಡಿ ಇರುತ್ತದೆ ಮತ್ತು ಉದ್ಯಮ ಸಂಬಂಧಿ (ವಲಯ / ಯೋಜನಾ ಪ್ರಸ್ತಾವನೆ) ತಾಂತ್ರಿಕ, ಆರ್ಥಿಕ, ಹಣಕಾಸು ಮತ್ತು ಕಾನೂನಿನ ಬಹು-ವಿಷಯಗಳ ಪ್ರಾವೀಣ್ಯತೆ ಹೊಂದಿರುವ ತಜ್ಞರುಗಳನ್ನು ಒಳಗೊಂಡಿರುತ್ತದೆ. ಪಿಪಿಪಿಎಸಿ, ಕಾರ್ಯಕ್ಷಮತೆ ಪರಿಶೀಲನಾ ಘಟಕ (ಪರ್ಫಾರ್ಮೆನ್ಸ್ ರಿವ್ಯೂ ಯೂನಿಟ್) ಗಳಿಗೆ ಪಿಪಿಪಿ ಕೋಶವು ವಿದ್ವತ್ಪೂರ್ಣ ಹಾಗೂ ಕೈಗಾರಿಕಾ ವಲಯದ ವಿಶಿಷ್ಟ ತಜ್ಞರುಗಳು / ಪರಿಣಿತರುಗಳ ಸೇವೆಯನ್ನು ಸಂಗ್ರಹಿಸು / ಉಪಯೋಗಿಸಿಕೊಳ್ಳಬಹುದು. ಯೋಜನೆಗಳಿಗೆ ಕರ್ನಾಟಕ ವಯಾಬಿಲಿಟಿ ಗ್ಯಾಪ್ ಫಂಡ್ ಯೋಜನೆ (ಸೀಂ) ಅಡಿ ಹಣಕಾಸು ಬೆಂಬಲ ಮತ್ತು ನಿಧಿ ಹಂಚಿಕೆಯ ಶಿಫಾರಸುಗಳನ್ನು ಸಹ ಪಿಪಿಪಿ ಕೋಶವು ಮೂಲಬಂಧಮತ್ತುಒಜಸಾ ಇಲಾಖೆಯ ಅನುಮೋದನೆಗೆ ಮಂಡಿಸುತ್ತದೆ. ಮುಂದುವರೆದು, ಯೋಜನಾ ಸಂಬಂಧಿ ಕೆವಿಜಿಎಫ್ ಅನುದಾನವನ್ನು ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆಯ ಸಹಮತಿಯೊಂದಿಗೆ ತೀರ್ಮಾನಪಡಿಸಲಾಗುತ್ತದೆ.

46. ಕೆಎಸ್‌ಐಐಡಿಸಿಯು ಸಹ ಮೂಲಬಂಧಮತ್ತುಒಜಸಾ ಯಿಂದ ನಿರ್ದೇಶಿಸಲ್ಪಟ್ಟಾಗ, ಯೋಜನೆಯ ಅಭಿವೃದ್ಧಿ ಮತ್ತು ಸಂಗ್ರಹಣೆ ಪ್ರಕ್ರಿಯೆಗಳಿಗೆ ಆಯಾಯ ಇಲಾಖೆಗಳಿಂದ ನೆರವು ಕೋರಲಾದಂತೆ ಸಹಕರಿಸುತ್ತದೆ. ಪರ್ಯಾಯವಾಗಿ, ಸಂಬಂಧಪಟ್ಟ ಇಲಾಖೆಗಳು ಇಂತಹ ಸೇವೆಯನ್ನು ರಾಜ್ಯ ಅಥವಾ ಕೇಂದ್ರ ಸರ್ಕಾರದಿಂದ ಪಟ್ಟಿಮಾಡಲಾದ (ಎಂಪ್ರಾನ್‌ಲ್ಡ್) ಸಮಾಲೋಚಕರಲ್ಲಿ ಸೂಕ್ತವಾದವರನ್ನು ಗುರುತು ಮಾಡಿದ ಹಾಗೂ ಆಯ್ಕೆಯಾದವರನ್ನು ಸಂಗ್ರಹಿಸಬಹುದು ಮತ್ತು ಅದರಂತೆ, ಪ್ರಸ್ತಾವನೆಯನ್ನು ಮೂಲಬಂಧಮತ್ತುಒಜಸಾಯ ಅನುಮೋದನೆಗೆ ಮಂಡಿಸುವುದಕ್ಕಾಗಿ ಕೆಎಸ್‌ಐಐಡಿಸಿಗೆ ಕಳುಹಿಸಬಹುದು.

47. ರಾಜ್ಯ ಮಟ್ಟದಲ್ಲಿ ರೂ.500 ಕೋಟಿಗಳವರೆಗಿನ ಪಿಪಿಪಿ ಯೋಜನೆಗಳನ್ನು ಅನುಮೋದಿಸಲು ಮತ್ತು ರೂ.500 ಕೋಟಿಗಳಿಗಿಂತ ಹೆಚ್ಚಿಗೆಯಿರುವ ಯೋಜನೆಗಳನ್ನು ಕರ್ನಾಟಕ ಕೈಗಾರಿಕೆಗಳ (ಸೌಲಭ್ಯ) ಕಾಯಿದೆ-2002 ರ ಸೆಕ್ಷನ್ (3) ಅಡಿ ಸೃಜನೆಯಾಗಿರುವ ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಗೆ ಶಿಫಾರಸ್ಸನ್ನು ಮಾಡಲು ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಡಿ ಪಿಪಿಪಿಗಳ ರಾಜ್ಯ ಮಟ್ಟದ ಏಕಗವಾಕ್ಷಿ ಸಮಿತಿಯೊಂದನ್ನು (ಎಸ್‌ಎಲ್‌ಎಸ್‌ಡಬ್ಲ್ಯೂಎ) ಸ್ಥಾಪಿಸಲಾಗಿರುತ್ತದೆ. ಸಂಬಂಧಪಟ್ಟ ಇಲಾಖೆಯು ರೂ.500 ಕೋಟಿಯವರೆಗಿನ ಎಲ್ಲಾ ಪಿಪಿಪಿ ಪ್ರಸ್ತಾವನೆಗಳ ಸಂದರ್ಭಗಳಲ್ಲಿ ಮೂಲಬಂಧಮತ್ತುಒಜಸಾ ಇಲಾಖೆಯೊಂದಿಗೆ ಸಮಾಲೋಚಿಸಿ, ಅವುಗಳ ಅನುಮೋದನೆಗಾಗಿ ಪಿಪಿಪಿಗಳ ರಾಜ್ಯ ಮಟ್ಟದ ಏಕಗವಾಕ್ಷಿಯ ಸಮಿತಿಗೆ [ಎಸ್‌ಎಲ್‌ಎಸ್‌ಡಬ್ಲ್ಯೂಎ] ಮಂಡಿಸುತ್ತದೆ.

ರೂ. 500 ಕೋಟಿಯನ್ನು ಮೀರಿದ ಎಲ್ಲಾ ಪ್ರಸ್ತಾವನೆಗಳಲ್ಲಿ, ಪಿಪಿಪಿಗಳ ರಾಜ್ಯ ಮಟ್ಟದ ಏಕಗವಾಕ್ಷಿ ಸಮಿತಿಯು ಪ್ರಸ್ತಾವನೆಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತದೆ ಮತ್ತು ಅದನ್ನು ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯ [ಎಸ್‌ಹೆಚ್‌ಎಲ್‌ಸಿಸಿ], ಅನುಮೋದನೆಗೆ ಶಿಫಾರಸ್ಸು ಮಾಡುತ್ತದೆ. ಪಿಪಿಪಿಗಳಿಗೆ ನೋಡಲ್ ಇಲಾಖೆಯಾಗಿರುವ ಮೂಲಬಂ ಮತ್ತು ಒಜಸಾ ಇಲಾಖೆಯು, ಅಂತಹ ಎಲ್ಲಾ ಯೋಜನೆಗಳ ಮೌಲ್ಯಮಾಪನೆಯಲ್ಲಿ ಆಯಾಯ ಇಲಾಖೆಗಳಿಗೆ ಸಹಾಯ ಮಾಡುತ್ತದೆ. ಮೂಲಬಂ ಮತ್ತು ಒಜಸಾ ಇಲಾಖೆಯು ನಿರ್ದಿಷ್ಟ ಪ್ರಸ್ತಾವನೆಗಳ ಮೇಲಿನ ಮೌಲ್ಯಮಾಪನ ಮತ್ತು ತೀರ್ಮಾನದಲ್ಲೂ ಸಹ ಪಿಪಿಪಿಗಳ ಎಸ್‌ಎಲ್‌ಎಸ್‌ಡಬ್ಲ್ಯೂಎ ಮತ್ತು ಎಸ್‌ಹೆಚ್‌ಎಲ್‌ಸಿಸಿ ಗಳಿಗೆ ಸಹಕಾರ ಒದಗಿಸಬೇಕು.

48. ಪಿಪಿಪಿ ಪ್ರಸ್ತಾವನೆಗಳಿಗೆ ಕೆವಿಜಿಎಫ್ ನ ಬೆಂಬಲ ಲಭ್ಯಪಡಿಸಲು ಸಂಬಂಧಪಟ್ಟ ಇಲಾಖೆಗಳು ಆರ್ಥಿಕ ಇಲಾಖೆಯ ಅನುಮೋದನೆಗೆ ಮೂಲಬಂ ಮತ್ತು ಒಜಸಾ ಇಲಾಖೆಯ ಮುಖಾಂತರ ಕೋರಿಕೆಯನ್ನು ಕಳುಹಿಸಬೇಕಾಗಿರುತ್ತದೆ. ಇದರೊಂದಿಗೆ, ಎಲ್ಲಾ ಇಲಾಖೆಗಳು ಭೂಮಿ⁷ಯನ್ನು ಒಳಗೊಂಡಿರುವಂತಹ ಪಿಪಿಪಿ ಪ್ರಸ್ತಾವನೆಗಳಲ್ಲಿ ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆ ಮತ್ತು ಸಚಿವ ಸಂಪುಟ ಅನುಮೋದನೆ ಪಡೆಯುವ ಯೋಗ್ಯ ಪ್ರಕ್ರಿಯೆಯನ್ನು ಅನುಸರಿಸಬೇಕು.

49. **ಪ್ರಧಾನೋತ್ತರ (ಪ್ರೋಸ್ಟ್ ಅವಾರ್ಡ್) ಆಡಳಿತ ಮತ್ತು ಯೋಜನಾ ಮೇಲ್ವಿಚಾರಣೆ⁸:**

- i. ಭಾರತ ಸರ್ಕಾರದ ಆರ್ಥಿಕ ವ್ಯವಹಾರಗಳ ಇಲಾಖೆಯ ಯೋಜನಾ ಆಯೋಗವು ಹೊರಡಿಸಿರುವ "ಪಿಪಿಪಿ ಯೋಜನೆಗಳ ಮೇಲ್ವಿಚಾರಣೆಗೆ ಸಾಂಸ್ಥಿಕ ಕಾರ್ಯವಿಧಾನ" ಮಾರ್ಗಸೂಚಿಯ ಕಚೇರಿ ಜ್ಞಾಪನಾ ಸಂ. 14011/09/2008-ಇನ್ಯಾ, (ಭಾಗ-II) ದಿನಾಂಕ 08.08.2012 ರಂತೆ ಪಿಪಿಪಿ ಯೋಜನೆಗಳ ಕಾರ್ಯಕ್ಷಮತೆಯನ್ನು ಅವುಗಳ ಜೀವನಚಕ್ರದ ಅವಧಿಯಲ್ಲಿ ನಿರಂತರವಾಗಿ ಮೇಲ್ವಿಚಾರಣೆಯಲ್ಲಿ ಇರಿಸಬೇಕಾಗಿರುವುದು ಅತ್ಯಗತ್ಯವಾಗಿರುತ್ತದೆ.
- ii. ಪಿಪಿಪಿ ಯೋಜನೆಗಳ ಮೇಲ್ವಿಚಾರಣಾ ಸಾಂಸ್ಥಿಕ ರಚನೆಯು, ಪಿಪಿಪಿ ಯೋಜನೆಗಳ ಮೇಲ್ವಿಚಾರಣೆಯ ಎರಡು ಹಂತಗಳ ಕಾರ್ಯವಿಧಾನದೊಂದಿಗೆ ಸೃಜಿಸುವುದು ಅಗತ್ಯವಾಗಿದೆ. ಪ್ರತಿ ಇಲಾಖೆಯಲ್ಲಿರುವ ಪಿಪಿಪಿ ಕೋಶವು ಯೋಜನಾ ಮೇಲ್ವಿಚಾರಣಾ ಘಟಕವನ್ನು (ಪ್ರಾಜೆಕ್ಟ್ ಮಾನಿಟರಿಂಗ್ ಯುನಿಟ್-ಪಿಎಂಯು) ಹೊಂದಿದ್ದು, ವರದಿ ಮಾಡುವ ಕಾರ್ಯವಿಧಾನ (ರಿಪೋರ್ಟಿಂಗ್ ಮೆಕಾನಿಸಮ್) ದಲ್ಲಿ ಇದು ಯೋಜನೆಗಳ ಮೇಲ್ವಿಚಾರಣೆ ನಡೆಸುತ್ತದೆ. ಪ್ರತಿ ಯೋಜನೆಯ ಮೇಲ್ವಿಚಾರಣಾ ವರದಿಗಳು ಕರಾರಿನ

⁷ ಭೂ ಬಳಕೆ ಅಥವಾ ಭೂಮಿ ನಗದೀಕರಣ ಅಥವಾ ರಿಯಾಯಿತಿ ಒದಗಿಸು ಅಥವಾ ಹಕ್ಕುಗಳ ವರ್ಗಾವಣೆ ಅಥವಾ ಸಮಾನವಾದ ಪ್ರಕ್ರಿಯೆ

⁸ ಸರ್ಕಾರದ ಆದೇಶ ಸಂ. ಐಡಿಡಿ 07 ಐಟಿಎಸ್ 2013 ದಿ. 30.10.2015 ರನ್ವಯ

ಷರತ್ತುಗಳ ಅನುಪಾಲನೆ, ಸಮಯ ಅನುಸರಣೆಯ ಬದ್ಧತೆ, ಕಾರ್ಯಕ್ಷಮತೆಯ ಮೌಲ್ಯಮಾಪನೆ, ಪರಿಹಾರ ಕ್ರಮಗಳು ಮತ್ತು ದಂಡ ವಿಧಿಸುವುದು ಮೊದಲಾದವುಗಳನ್ನೊಳಗೊಂಡಿರುತ್ತದೆ. ಪಿಪಿಪಿ ಕೋಶವು ಸ್ಥಾಪಿಸಿದ ರಾಜ್ಯ ಮಟ್ಟದ ಕಾರ್ಯಕ್ಷಮತೆ ಪರಿಶೀಲನೆ ಘಟಕವು (ಪರ್ಫಾರ್ಮೆನ್ಸ್ ರೀವ್ಯೂ ಯುನಿಟ್-ಪಿಆರ್‌ಯು), ವಿವಿಧ ಪಿಎಂಯುಗಳಿಂದ ಸಲ್ಲಿಸಲಾದ ಪಿಪಿಪಿ ಯೋಜನೆಗಳ ಮೇಲ್ವಿಚಾರಣಾ ವರದಿಗಳನ್ನು ಪುನರ್ಪರಿಶೀಲಿಸುವುದು ಹಾಗೂ ಮೇಲುಸ್ತುವಾರಿ ಮಾಡುವುದು ಅಥವಾ ಯಾವುದೇ ತಪ್ಪು ಅಥವಾ ಲೋಪಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳುವುದು. ಮೇಲಿನ ತ್ರೈಮಾಸಿಕ ವರದಿಗಳನ್ನು ಸಂಗ್ರಹಿಸುವ ಸಲುವಾಗಿ ವಿವಿಧ ಯೋಜನಾ ಅನುಷ್ಠಾನ ಇಲಾಖೆಗಳು/ಏಜೆನ್ಸಿಗಳಿಂದ ಮಾಹಿತಿ ಪಡೆಯಲು ಕೆಎಸ್‌ಐಡಿಯು ಸೂಕ್ತವಾಗಿ ವಿನ್ಯಾಸಪಡಿಸಿದ ಮಾಹಿತಿ ನಿರ್ವಹಣಾ ವ್ಯವಸ್ಥೆಯನ್ನು ಸ್ಥಾಪಿಸಲಿದೆ.

iii. ಪಿಪಿಪಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದ ಮಾಹಿತಿ ಪಡೆಯಲು ಮತ್ತು ಪ್ರಗತಿ ಮೇಲ್ವಿಚಾರಣೆ ಮಾಡಲು ಕೆಎಸ್‌ಐಡಿಯು ಸೂಕ್ತವಾಗಿ ವಿನ್ಯಾಸಗೊಳಿಸಲಾದ ಮಾಹಿತಿ ನಿರ್ವಹಣಾ ವ್ಯವಸ್ಥೆಯನ್ನು ಸ್ಥಾಪಿಸುತ್ತದೆ. ಇಲಾಖೆಗಳು / ಸರ್ಕಾರದ ಏಜೆನ್ಸಿಗಳು ತ್ರೈಮಾಸಿಕ ಆಧಾರದಲ್ಲಿ ಪಿಪಿಪಿ ಯೋಜನೆಗಳ ಪ್ರಗತಿಯನ್ನು ಮಾಹಿತಿ ನಿರ್ವಹಣಾ ವ್ಯವಸ್ಥೆಯಲ್ಲಿ ನವೀಕರಿಸಬೇಕು ಮತ್ತು ಮೇಲಿನ ತ್ರೈಮಾಸಿಕ ವರದಿಗಳನ್ನು ಕ್ರೋಢೀಕರಿಸಬೇಕು.

50. ಮೂಲಬಂಧಮತ್ತುಒಜಸಾ ಇಲಾಖೆಯು ಎಲ್ಲಾ ಹೂಡಿಕೆ ಪ್ರಸ್ತಾವನೆಗಳನ್ನು ಸೂಕ್ತವಾಗಿ ಪರಿಶೀಲಿಸುವ ಮತ್ತು ಒಪ್ಪಿಗೆ ನೀಡುವ ಪ್ರಕ್ರಿಯೆಯನ್ನು ಸಿದ್ಧಪಡಿಸುತ್ತದೆ, ಖಾಸಗಿ ಹೂಡಿಕೆಯ ಕಾರ್ಯಸಾಧ್ಯತೆಯ ಅಧ್ಯಯನಕ್ಕಾಗಿ ಮಾರ್ಗಸೂಚಿಗಳನ್ನು ರೂಪಿಸುತ್ತದೆ, ಮಾದರಿ ಸಂಗ್ರಹಣಾ ದಾಖಲಾತಿಗಳು ಮತ್ತು ಕರಾರು ಚೌಕಟ್ಟುಗಳನ್ನು ಸಿದ್ಧಪಡಿಸುತ್ತದೆ ಮತ್ತು ಅಭಿವೃದ್ಧಿದಾರರುಗಳ ಸಂಗ್ರಹಣೆಯಲ್ಲಿ ಸರ್ಕಾರ/ಸರ್ಕಾರದ ಏಜೆನ್ಸಿಗಳಿಗೆ ನೆರವಾಗುತ್ತದೆ. ಮೂಲಬಂಧಮತ್ತುಒಜಸಾ ಇಲಾಖೆಯು ಪಿಪಿಪಿ ಮಾದರಿಯ ಮೂಲಸೌಕರ್ಯ ಯೋಜನೆಗಳು ತ್ವರಿತ ಗತಿಯಲ್ಲಿ ಅಭಿವೃದ್ಧಿ ಮತ್ತು ಅನುಷ್ಠಾನಗೊಳಿಸುವಲ್ಲಿಯೂ ಸಹ ಸರ್ಕಾರ/ಸರ್ಕಾರದ ಏಜೆನ್ಸಿಗಳಿಗೆ ನೆರವಾಗುತ್ತದೆ.

51. ಯೋಜನೆಯ ಅಭಿವೃದ್ಧಿ ಮತ್ತು ಸಮರ್ಥ ಅನುಷ್ಠಾನಕ್ಕೆ ದಕ್ಷ, ಸುಸ್ಥಿರ ಮತ್ತು ತ್ವರಿತ ರೀತಿಯಲ್ಲಿ ಹಣಕಾಸು ಒದಗಿಸಲು ಸರ್ಕಾರವು "ಮೂಲಸೌಕರ್ಯ ಉಪಕ್ರಮ ನಿಧಿ", "ಭಾರತ ಮೂಲಸೌಕರ್ಯ ಯೋಜನಾ ಅಭಿವೃದ್ಧಿ ನಿಧಿ" (ಇಂಡಿಯನ್ ಇನ್‌ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್ ಡೆವಲಪ್‌ಮೆಂಟ್ ಫಂಡ್, ಐಐಪಿಡಿಎಫ್) ಹಾಗೂ "ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿ" ("ನ್ಯಾಷನಲ್ ಇನ್‌ವೆಸ್ಟ್‌ಮೆಂಟ್ ಆಂಡ್ ಇನ್‌ಫ್ರಾಸ್ಟ್ರಕ್ಚರ್ ಫಂಡ್", ಎನ್ ಐಐಎಫ್) ಗಳ ಜೊತೆಗೆ ತನ್ನ "ಕರ್ನಾಟಕ ಮೂಲಸೌಕರ್ಯ ಯೋಜನಾ ಅಭಿವೃದ್ಧಿ ನಿಧಿ

("ಕರ್ನಾಟಕ ಇನ್‌ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್ ಡೆವಲಪ್‌ಮೆಂಟ್ ಫಂಡ್/ಕೆಐಪಿಡಿಎಫ್) ಯನ್ನು ಬಳಸುತ್ತದೆ. ಮೂಲಬಂಧಮತ್ತುಒಜಸಾ ಇಲಾಖೆಯು ಕಾರ್ಯನೀತಿ ಮತ್ತು ನಿಯಂತ್ರಣ ಮಾರ್ಗಸೂಚಿಗಳನ್ನು ಸಿದ್ಧಪಡಿಸುತ್ತದೆ ಮತ್ತು ನಿಧಿಯ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಅಗತ್ಯವಿರುವ ಸಾಂಸ್ಥಿಕ ಬೆಂಬಲವನ್ನು ಒದಗಿಸುತ್ತದೆ. ಮೂಲಬಂಧಮತ್ತುಒಜಸಾ ಇಲಾಖೆಯು /ಸಂಬಂಧಪಟ್ಟ ಸರ್ಕಾರ/ಸರ್ಕಾರದ ಏಜೆನ್ಸಿಗಳ ಯೋಜನೆ ಅಭಿವೃದ್ಧಿ ಮತ್ತು ಹೂಡಿಕೆ ಉಪಕ್ರಮಗಳಿಂದ ಸಂಗ್ರಹವಾಗುವ ಎಲ್ಲಾ ಶುಲ್ಕ ಮತ್ತು ಪಾವತಿಗಳನ್ನು⁹ ಮೂಲಸೌಕರ್ಯ ಉಪಕ್ರಮ ನಿಧಿ (ಇನ್‌ಫ್ರಾಸ್ಟ್ರಕ್ಚರ್ ಇನಿಶಿಯೇಟಿವ್ ಫಂಡ್) ಗೆ ಜಮೆ ಮಾಡಲಾಗುವುದು. ಸರ್ಕಾರವು, ಕಾಲಕಾಲಕ್ಕೂ, ಸೂಕ್ತವೆಂದು ಪರಿಗಣಿಸಿದಂತೆ, ಬಜೆಟ್ ಅನುವು ಮತ್ತು/ಅಥವಾ ಇತರೆ ಮೂಲಗಳಿಂದಲೂ ಸಹ ನಿಧಿಗೆ ವಂತಿಗೆ ಮಾಡಬಹುದು.

52. ಪಿಪಿಪಿ ಯೋಜನೆಗಳಿಗಾಗಿ ಪ್ರತಿ ಇಲಾಖೆಯು ಒಬ್ಬ ನೋಡಲ್ ಅಧಿಕಾರಿಯ ನಾಮನಿರ್ದೇಶನ ಮಾಡಬೇಕು. ಮೂಲಬಂಧಮತ್ತುಒಜಸಾ ಇಲಾಖೆಯು ಪಿಪಿಪಿ ಕೋಶದ ಸಹಾಯದೊಂದಿಗೆ ಅಂತಹ ನೋಡಲ್ ಅಧಿಕಾರಿಗೆ ತರಬೇತಿ ನೀಡುತ್ತದೆ ಮತ್ತು ಅವರವರ ಇಲಾಖೆಗಳ ಸಂಬಂಧಿಸಿದ ಪಿಪಿಪಿ ಯೋಜನೆಗಳ ವಿಷಯಗಳ ಕುರಿತು ಸಹಯೋಗ ನೀಡುವ ಮತ್ತು ಸಹಕರಿಸಲು ಅಗತ್ಯವಾದ ಜ್ಞಾನದೊಂದಿಗೆ ಸಜ್ಜುಗೊಳಿಸಲಾಗುತ್ತದೆ. ಇದರೊಂದಿಗೆ, ರಾಜ್ಯದ ಮೂಲಸೌಕರ್ಯ ಅಭಿವೃದ್ಧಿಗಾಗಿ ಪ್ರತಿ ಇಲಾಖೆಯು ತನ್ನ ಆಂತರಿಕ ಪಿಪಿಪಿ ಕೋಶದ ಮುಖಾಂತರ ವಲಯವಾರು ಕಾರ್ಯತಂತ್ರದ ಅಭಿವೃದ್ಧಿ ಮತ್ತು ಮಾರ್ಗನಕ್ಷೆಯನ್ನು ಸಿದ್ಧಪಡಿಸಬೇಕು. ಅದು:

- ಎ) ವಿವಿಧ ವಲಯಗಳಲ್ಲಿ ತಕ್ಷಣ ಗಮನಹರಿಸಬೇಕಾದ ಅಗತ್ಯವಿರುವ ಮಹತ್ವದ ಯೋಜನೆಗಳನ್ನು ಗುರುತಿಸುವುದು;
- ಬಿ) ಸಮಗ್ರ ಮೂಲಸೌಕರ್ಯ ಅಭಿವೃದ್ಧಿಗೆ, ಜಾಲ ವಿಸ್ತರಣೆ (ನೆಟ್ವರ್ಕ್ ಎಕ್ಸ್‌ಟೆಂಷನ್) ಯಿಂದ ಗಮನಾರ್ಹ ಪ್ರಯೋಜನವಾಗುವ ಯೋಜನೆಗಳನ್ನು ಗುರುತಿಸುವುದು;
- ಸಿ) ಹೊಸ ಮೂಲಸೌಕರ್ಯ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಮತ್ತು ಅಸ್ತಿತ್ವದಲ್ಲಿರುವ ಮೂಲಸೌಕರ್ಯ ಅನುಕೂಲಗಳನ್ನು ಹೆಚ್ಚಿಸಲು ಪಿಪಿಪಿಯ ಸಾಧ್ಯತೆಯನ್ನು ಅನ್ವೇಷಿಸುವುದು ಹಾಗೂ ಸೂಕ್ತ ಉತ್ತೇಜಕಗಳೊಡನೆ ಅಂತಹ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವುದು;
- ಡಿ) ಪಿಪಿಪಿ ಮಾದರಿಯಲ್ಲಿ ಪ್ರಸ್ತಾಪಿಸಬಹುದಾದ ಯೋಜನೆಗಳ ಪಟ್ಟಿ (ಶೆಲ್ವ್ ಆಫ್ ಪ್ರಾಜೆಕ್ಟ್ಸ್) ಸಿದ್ಧಪಡಿಸುವುದು;
- ಇ) ಖಾಸಗಿ ವಲಯ ಹೂಡಿಕೆಗೆ ಪೂರಕವಾದ ಸಂಪನ್ಮೂಲಗಳನ್ನು ಸೂಕ್ತ ಕಾರ್ಯನೀತಿ ಕ್ರಮಗಳ

⁹ ಯೋಜನಾ ಅಭಿವೃದ್ಧಿ ಶುಲ್ಕಗಳು, ಅರ್ಜಿ /ಟೆಂಡರ್ ದರಗಳು, ರಿಯಾಯಿತಿ ಪಾವತಿ, ಬಡ್ಡಿ ವೆಚ್ಚ, ಖಾತ್ರಿ ಪಾವತಿಗಳು, ತೆರಿಗೆಗಳು, ಸುಂಕ ಇತ್ಯಾದಿ

ಮೂಲಕ ಕ್ರೋಢೀಕರಿಸುವುದು, ವಿಶೇಷತಃ, ವಾಣಿಜ್ಯವಾಗಿ ಕಾರ್ಯಸಾಧ್ಯವಾಗದಿರುವ ಯೋಜನೆಗಳಿಗಿರುವ ಸಂದರ್ಭದಲ್ಲಿ;

ಎಫ್) ಹೂಡಿಕೆಗೆ ಅಡ್ಡಿಯಾಗುವ ಸಾಧ್ಯತೆಯಿರುವ ಸಾಂಸ್ಥಿಕ ಚೌಕಟ್ಟಿನ ಅಡಚಣೆಗಳನ್ನು ಗುರುತಿಸುವುದು ಮತ್ತು ಪರಿಹರಿಸುವುದು ಹಾಗೂ ಪಿಎಸ್ಸಿಯ ಮೂಲಕ ಮೂಲಸೌಕರ್ಯ ಅಭಿವೃದ್ಧಿಗೆ ಅನುಕೂಲವಾದ ಪರಿಸರವನ್ನು ಒದಗಿಸುವುದು;

ಜಿ) ಅನುಮೋದಿತ ಯೋಜನೆಗಳನ್ನು ಅನುಷ್ಠಾನದ ಹಂತಕ್ಕೆ ಪರಿವರ್ತಿಸಲು ಸಹಕರಿಸುವುದು.

53. ಸಾಂಸ್ಥಿಕ ಪಾತ್ರಗಳು ಮತ್ತು ಜವಾಬ್ದಾರಿಗಳನ್ನು ಅನುಸೂಚಿ - II ರಲ್ಲಿ ತಿಳಿಸಲಾಗಿದೆ.

54. ಸರ್ಕಾರವು ಮೂಲಸೌಕರ್ಯ ಯೋಜನೆಯ ಅಭಿವೃದ್ಧಿ ಮತ್ತು ಅನುಷ್ಠಾನದ ಸಹಕಾರಕ್ಕೆ ಸಾರ್ವಜನಿಕರ ಅಭಿಪ್ರಾಯ ಹಾಗೂ ಪಾಲುದಾರರ ಭಾಗವಹಿಸುವಿಕೆಯ ಜವಾಬ್ದಾರಿಯನ್ನೂ ಸಹ ಗುರುತಿಸುತ್ತದೆ. ಯೋಜನೆಗಳ ಕಾರ್ಯಸಾಧ್ಯತೆಯು ಅಂತಿಮ ಬಳಕೆದಾರರ ಮೇಲೆ ವೆಚ್ಚವಾಗಿ ಸಂಭವಿಸುವುದರಿಂದ, "ಮಾರುಕಟ್ಟೆಯು ಯಾವುದನ್ನು ಭರಿಸಬಲ್ಲದು" ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಹಾಗಾಗಿ, ಸಾರ್ವಜನಿಕ ಅಭಿಪ್ರಾಯಗಳನ್ನು ಕ್ರೋಢೀಕರಿಸುವುದು ಮತ್ತು ಪಾಲುದಾರರ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳುವುದು ಮೂಲಸೌಕರ್ಯ ಯೋಜನೆಗಳ ಅವಿಭಾಜ್ಯ ಅಂಗವಾಗಿರುತ್ತದೆ. ಮೂಲಬಂಧ ಮತ್ತು ಒಜಸಾ ಇಲಾಖೆಯು ಈ ಪ್ರಕ್ರಿಯೆಗಳಿಗೆ ಸಹಕರಿಸಲು ವೃತ್ತಿಪರ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆ (ಎನ್ ಜಿಒ) ಗಳು, ಕೈಗಾರಿಕಾ ಸಂಘಗಳು ಹಾಗೂ ಬಳಕೆದಾರರ ಗುಂಪುಗಳೊಂದಿಗೆ ಒಟ್ಟಿಗೆ ಸೇರಿ ಕೆಲಸಮಾಡುತ್ತದೆ.

ಜಿ. ಯೋಜನೆಯ ಅಭಿವೃದ್ಧಿಗೆ ಪ್ರೋತ್ಸಾಹಕಗಳು

55. ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಖಾಸಗಿ ಹಣಕಾಸು ಉಪಕ್ರಮಗಳನ್ನು ಉತ್ತೇಜಿಸಲು ಅನುಸೂಚಿ III ರಲ್ಲಿ ನಮೂದಿಸಿದ ಸಬ್ಸಿಡಿಗಳು, ರಿಯಾಯಿತಿಗಳು, ಹಣಕಾಸಿನ ನೆರವು ಇತ್ಯಾದಿಗಳಂತಹ ಪ್ರೋತ್ಸಾಹಕಗಳನ್ನು ಒದಗಿಸಲು ಸರ್ಕಾರವು ಪರಿಗಣಿಸಬಹುದು. ಈ ಕಾರ್ಯನೀತಿಯ ಪ್ರಾರಂಭದ 19 ರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಯೋಜನೆಗಳಿಗೂ ಇವು ಲಭ್ಯವಾಗುತ್ತದೆ. ಯೋಜನೆಗಳಿಗೆ ಅಸ್ತಿತ್ವದಲ್ಲಿರುವ ವಲಯವಾರು ಕಾರ್ಯನೀತಿಗಳು/ ಪ್ರಸ್ತಾವಿತ ವಲಯ-ನಿರ್ದಿಷ್ಟ ಕಾರ್ಯತಂತ್ರಗಳಡಿ ಪ್ರಸ್ತಾವನೆಯಲ್ಲಿರುವ/ಲಭ್ಯವಿರುವ ಯಾವುದೇ ಇತರ ಹೆಚ್ಚುವರಿ ಪ್ರೋತ್ಸಾಹಕಗಳನ್ನು ಪಡೆಯಲು ಹೂಡಿಕೆದಾರರು ಅರ್ಹರಾಗಿರುತ್ತಾರೆ, ಅದಾಗ್ಯೂ, ಸರ್ಕಾರವು ಯೋಜನೆಯ ಕಾರ್ಯಸಾಧ್ಯತಾ ಅವಶ್ಯಕತೆಯೊಡನೆ ಉತ್ತೇಜಕಗಳನ್ನು ಒಟ್ಟುಗೂಡಿಸಿದಂತೆ ಹೋಲಿಸಿಕೊಂಡು ಸರ್ವಾಂಗೀಣವಾಗಿ ಅವಲೋಕಿಸಬೇಕಿದೆ. ಇದರೊಂದಿಗೆ, ಇಂತಹ ಹಲವಾರು ಯೋಜನೆಗಳಿಗೆ ಭಾರತ ಸರ್ಕಾರವು

ನಿರೂಪಿಸಿರುವ ಆದಾಯ ತೆರಿಗೆ ಕಾಯಿದೆ, 1961 ರ ಅಡಿಯಲ್ಲೂ ಸಹ ತೆರಿಗೆ ಲಾಭಗಳನ್ನೂ ಅನುಭವಿಸುತ್ತದೆ.

56. ಖಾಸಗಿ ಹೂಡಿಕೆಯನ್ನು ಖಾಸಗಿ ಈಕ್ವಿಟಿ ಸಹಯೋಗ ಮಾದರಿಯಲ್ಲಿ ನಿರೂಪಿಸಿಲ್ಲದಂತಹ ಯೋಜನೆಗಳ ಪ್ರಕರಣಗಳು ಮತ್ತು ಎಲ್ಲಿ ಸರ್ಕಾರದ ಏಜೆನ್ಸಿ ಅಥವಾ ಅನುಷ್ಠಾನ ಪ್ರಾಧಿಕಾರವು ಯೋಜನೆಯನ್ನು ಮಾದರಿ ಸಂಗ್ರಹಣಾ ಪ್ರಕ್ರಿಯೆಯಡಿ ನೇರವಾಗಿ ಗುತ್ತಿಗೆದಾರರಿಗೆ ವಹಿಸುವುದೋ, ಈ ದಾಖಲೆಯ ಕಂಡಿಕೆ 28-30 ರಲ್ಲಿ ವಿವರಿಸಿರುವ ನಿರ್ದಿಷ್ಟ ರಿಯಾಯತು ರಚನೆ ಹೊಂದಿಲ್ಲದಿರುವಂತಹದ್ದಕ್ಕೆ, ಈ ಕಾರ್ಯನೀತಿಯ ಪ್ರೋತ್ಸಾಹಕಗಳು ದೊರೆಯುವುದಿಲ್ಲ.

57. ಮೂಲಸೌಕರ್ಯ ವಲಯ ಉತ್ತೇಜಕಗಳಾದ ಸಬ್ಸಿಡಿ ಗಳು, ವಿಜಿಎಫ್ ಮುಂತಾದವುಗಳು ವೆಚ್ಚದ ಸಮರ್ಪಕ ಪುನರ್ಸಂಪಾದನೆಯನ್ನು ಸಾಮಾಜಿಕ ಅವಶ್ಯಕತೆಗಳು ಮತ್ತು ಪ್ರಾದೇಶಿಕ ಅಭಿವೃದ್ಧಿಯನ್ನು ಸರಿತೂಗಿಸುವ ಅಗತ್ಯವನ್ನು ಅವಲಂಬಿಸಿರುತ್ತದೆ. ಸಾಮಾಜಿಕ/ ಪ್ರಾದೇಶಿಕ ಅವಶ್ಯಕತೆಗಳಿಗಾಗಿ ಎಲ್ಲೆಲ್ಲಿ ಸಹಾಯಧನದ ಅಗತ್ಯವಿದೆಯೋ ಅಲ್ಲಿ ಅಂತಹ ಪ್ರೋತ್ಸಾಹಕಗಳು ನೇರ ಮತ್ತು ಪಾರದರ್ಶಕವಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ಪ್ರಯತ್ನವಾಗಬೇಕು. ಇತರ ಎಲ್ಲಾ ಸಂದರ್ಭಗಳಲ್ಲಿ, ಸೇವೆಯ ಅನುವಿಗೋಸ್ಕರ ಆದ ನೈಜ ವೆಚ್ಚ ಮತ್ತು ಯೋಜನೆಯ ಸುಸ್ಥಿರತೆ ಅನುಗುಣವಾದ ಸೇವೆಗಳ ಬೆಲೆಯಾಗಿ ಇದು ಇರುವಂತೆ ಪ್ರಯತ್ನಿಸಬೇಕಿರುತ್ತದೆ. ಇಲಾಖೆಗಳು ಮತ್ತು ಅವುಗಳ ಆಂತರಿಕ ಪಿಪಿಪಿ ಕೋಶವು ಯೋಜನೆಯಲ್ಲಿ ಪ್ರಸ್ತಾಪಿಸಲಾದ ಪ್ರೋತ್ಸಾಹಕಗಳನ್ನು ಪರಿಶೀಲಿಸಬೇಕು. ವಲಯ ನೀತಿಗಳು / ಸ್ಕೀಂಗಳು / ಮಾರ್ಗಸೂಚಿಗಳಡಿ ಅನ್ವಯವಾಗುವ ಎಲ್ಲಾ ಪ್ರೋತ್ಸಾಹಕಗಳು ಸಂಬಂಧಪಟ್ಟ ಇಲಾಖೆ ಮತ್ತು ಆರ್ಥಿಕ ಇಲಾಖೆಯಿಂದ ಅನುಮೋದಿಸಲ್ಪಡಬೇಕು.

58. ಯೋಜನೆಯ ಮಾನದಂಡಗಳು ಅನುಮತಿಸುವವರೆಗೆ, ಪ್ರತಿ ಯೋಜನೆಯು ಕರ್ನಾಟಕ ರಾಜ್ಯದ ಸ್ಥಳೀಯ ಜನಸಂಖ್ಯೆಗೆ ಗರಿಷ್ಠ ಉದ್ಯೋಗಗಳ ಅವಕಾಶಕ್ಕೆ ಪ್ರಯತ್ನಿಸಬೇಕು.

ಭಾಗ V ಕಾರ್ಯನೀತಿಯ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನೆ

59. ಮೂಲಸೌಕರ್ಯ ಯೋಜನೆಗಳಿಗಾಗಿ ರಾಜ್ಯದ ಪಿಪಿಪಿ ಕಾರ್ಯನೀತಿ-2025 ನ್ನು, ಸಮಗ್ರ ಕ್ರಿಯಾಯೋಜನೆಯಾಗಿ ಪರಿವರ್ತಿಸುವಲ್ಲಿ ರಾಜ್ಯ ಸರ್ಕಾರವು ಸಂಬಂಧಿಸಿದ ಇಲಾಖೆ ಮತ್ತು ಅದರ ಆಂತರಿಕ ಪಿಪಿಪಿ ಕೋಶದಿಂದ ಪ್ರತಿಯೊಂದು ಮೂಲಸೌಕರ್ಯ ವಲಯ ಕಾರ್ಯತಂತ್ರ ಹಾಗೂ ಅನುಷ್ಠಾನ ಯೋಜನಾ ವಿವರಗಳಿರುವ ಬಹುವಾರ್ಷಿಕ ಕ್ರಿಯಾಯೋಜನೆಯನ್ನಾಗಿ ಅಭಿವೃದ್ಧಿಪಡಿಸಲಿದೆ.

60. ವಿವಿಧ ಇಲಾಖೆಗಳೊಡನೆ ಸಮನ್ವಯ ಹಾಗೂ ಯೋಜನೆಗಳಿಗೆ ಸಹಕಾರ ಮತ್ತು ಕಾರ್ಯನೀತಿಗಳು, ನಿರ್ದೇಶನಗಳು ಕೈಪಿಡಿಗಳು ಹಾಗೂ ಮಾರ್ಗಸೂಚಿಗಳ ಕಾಲಾನುಕ್ರಮ ಮಧ್ಯಂತರ ತಿದ್ದುಪಡಿಗಳಿಗಾಗಿ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ಸಮಿತಿಗೆ ಶಿಫಾರಸ್ಸುಗಳನ್ನು ಮಾಡಲು ಸರ್ಕಾರವು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ/ಸರ್ಕಾರದ ಪ್ರಧಾನ ಕಾರ್ಯದರ್ಶಿ/ಸರ್ಕಾರದ ಕಾರ್ಯದರ್ಶಿ, ಮೂಲಸೌಲಭ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ರವರ ಅಧ್ಯಕ್ಷತೆಯಲ್ಲಿ ಒಂದು ಸಮನ್ವಯ ಸಮಿತಿಯನ್ನು ರಚಿಸುತ್ತದೆ.
61. ರಾಜ್ಯ ಮಟ್ಟದಲ್ಲಿ ಕಾರ್ಯನೀತಿಯ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನವನ್ನು ಗೌರವಾನ್ವಿತ ಮುಖ್ಯಮಂತ್ರಿಯವರ ಅಧ್ಯಕ್ಷತೆಯಿರುವ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯು ಮಾಡುವುದು.
62. ಮೌಲ್ಯಮಾಪನವು ವಿವಿಧ ಸಮಯಗಳಲ್ಲಿ ನಡೆಯುವುದು, ಸಾಮಾನ್ಯವಾಗಿ ಕಾರ್ಯನೀತಿ ಸರಣಿಯ ಮಾರ್ಗ-ಮಧ್ಯೆ ಅಥವಾ ಕಾರ್ಯಕ್ರಮದ ಅನುಷ್ಠಾನ ಮತ್ತು ಅಂತ್ಯದಲ್ಲಿ. ಒಂದು ಮೌಲ್ಯಮಾಪನದ ಹೊರಹೊಮ್ಮನ್ನು ಹೊಸ ಕಾರ್ಯನೀತಿ ಉಪಕ್ರಮದ ಮೂಲವಾಗಿ ಬಳಸಿಕೊಳ್ಳಬಹುದು. ರಾಜ್ಯದ ಮೂಲಸೌಕರ್ಯ ಯೋಜನೆಗಳಿಗೆ ಪಿಪಿಪಿ ಕಾರ್ಯನೀತಿ-2025 ರ ಮೌಲ್ಯಮಾಪನವನ್ನು ತಟಸ್ಥ (ನ್ಯೂಟ್ರಲ್) ಮತ್ತು ನಂಬಲರ್ಹ ಏಜೆನ್ಸಿಗಳ ಮುಖಾಂತರ ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಸಲಾಗುವುದು ಮತ್ತು ಫಲಿತಾಂಶಗಳನ್ನು ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯ ಮುಂದೆ ಮಂಡಿಸಲಾಗುವುದು. ಅಂತಹ ಫಲಿತಾಂಶಗಳನ್ನಾಧರಿಸಿಕೊಂಡು ಮತ್ತು ರಾಜ್ಯದಲ್ಲಿ ಉದ್ಭವಿಸುವ ಮೂಲಸೌಕರ್ಯ ಅವಶ್ಯಕತೆಗಳನುಸಾರ, ಕ್ರಿಯಾಯೋಜನೆಗಳು ಮತ್ತದರ ನಡುವಿನ ಕ್ರಮಗಳನ್ನು ತಿರುಚಲಾಗುವುದು ಮತ್ತು ಮರುರೂಪಿಸಲಾಗುವುದು.

ಭಾಗ VI. ಕಾರ್ಯನೀತಿಯ ಅವಧಿ ಮತ್ತು ಪುನರಾವಲೋಕನ

63. ಈ ಕಾರ್ಯನೀತಿಯು ಸರ್ಕಾರದ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ ಜಾರಿಯಾಗುತ್ತದೆ ಮತ್ತು ಹೊಸ ಮೂಲಸೌಕರ್ಯ ಯೋಜನೆಗಳ ಪಿಪಿಪಿ ಕಾರ್ಯನೀತಿಯನ್ನು ನಿರೂಪಿಸುವವರೆವಿಗೆ ಪರಿಣಾಮದಲ್ಲಿರುತ್ತದೆ.
64. ಭಾಗೀದಾರರ ಪ್ರತಿಕ್ರಿಯೆ ಆಧರಿತ ಒಂದು ನಿರ್ಣಾಯಕ ಮೌಲ್ಯಮಾಪನವು ಪ್ರತಿ ಮೂರು ವರ್ಷಗಳಿಗೊಮ್ಮೆ ಈ ಕಾರ್ಯನೀತಿಯ ಮಧ್ಯಂತರ ಪರಿಶೀಲನೆಗೊಳಪಡುತ್ತದೆ ಮತ್ತು ಅಗತ್ಯ ಮತ್ತು ಅಪೇಕ್ಷಣೀಯವೆಂದು ಪರಿಗಣಿಸಲ್ಪಡುವ ವ್ಯಾಪ್ತಿಯ ಬದಲಾವಣೆಗಳನ್ನು ಆ ಹಂತದಲ್ಲಿ ಅಳವಡಿಸಿಕೊಳ್ಳಲಾಗುತ್ತದೆ.

65. ಮೂಲಸೌಕರ್ಯಗಳನ್ನು ಒದಗಿಸಲು ಪಿಪಿಪಿಯ ವ್ಯಾಪ್ತಿಯನ್ನು ವಿಸ್ತರಿಸಿ ಮತ್ತು ಸಾಂಸ್ಥಿಕರಣಗೊಳಿಸುವುದಕ್ಕೆ ಅಸ್ತಿತ್ವದಲ್ಲಿರುವ ಶಾಸಕಾಂಗದ ಚೌಕಟ್ಟಿನಲ್ಲಿಯೂ ಸಹ ಸೂಕ್ತ ಬದಲಾವಣೆಗಳು ಅವಶ್ಯಕವಾಗಬಹುದೆಂಬುದನ್ನು ಸರ್ಕಾರವು ಗುರುತಿಸುತ್ತದೆ. ಆದಾಗ್ಯೂ ಪ್ರಸಕ್ತ ಚೌಕಟ್ಟು ಮೂಲಸೌಕರ್ಯದ ಅಭಿವೃದ್ಧಿಯಲ್ಲಿ ಪಿಪಿಪಿಗೆ ಸಾಕಷ್ಟು ವ್ಯಾಪ್ತಿಯನ್ನು ನೀಡುತ್ತದೆಂದು ಭಾವಿಸಿದೆ. ಪಿಪಿಪಿಗಳಿಗಿರುವ ನಿರ್ದಿಷ್ಟ ಶಾಸಕಾಂಗದ ನಿರ್ಬಂಧಗಳನ್ನೂ ಸಹ ಮಧ್ಯಾವಧಿ ಪರಿಶೀಲನೆಯಲ್ಲಿ ವಿಮರ್ಶಿಸಲಾಗುವುದು ಮತ್ತು ಪರಿಹರಿಸಲಾಗುವುದು.

ಭಾಗ VII. ವಲಯವಾರು ಕಾರ್ಯತಂತ್ರಗಳು

66. ಈ ದಾಖಲೆಯಲ್ಲಿ ರೂಪಿಸಲಾದ ವಿಶಾಲ ತತ್ವಗಳು ಪ್ರತಿ ವಲಯದ ಅಭಿವೃದ್ಧಿಗೆ ವಿವಿಧ ತಂತ್ರಗಳನ್ನು ತಿಳಿಸುತ್ತದೆ. ಸಂಬಂಧಪಟ್ಟ ಇಲಾಖೆಗಳು ತಮ್ಮ ಆಂತರಿಕ ಪಿಪಿಪಿ ಕೋಶದ ಮೂಲಕ ಈ ಕಾರ್ಯನೀತಿಯು ಜಾರಿಗೆ ಬಂದ ಆರು ತಿಂಗಳೊಳಗೆ ವಲಯದ ಕಾರ್ಯತಂತ್ರಗಳು ಮತ್ತು ಕ್ರಿಯಾ ಯೋಜನೆಗಳನ್ನು ಅಂತಿಮಗೊಳಿಸುತ್ತವೆ.

67. ವಿವಿಧ ಮೂಲಸೌಕರ್ಯ ವಲಯಗಳಡಿ ತಕ್ಷಣದ ಅವಧಿಗೆ ಈಗಾಗಲೇ ಗುರುತಿಸಿರುವ ಯೋಜನೆಗಳ ಅಭಿವೃದ್ಧಿಯ ಅವಕಾಶಗಳ ಕ್ರಿಯಾ ಯೋಜನೆಯನ್ನು ರೂಪಿಸುವ ಸಂಘಟಿತ ಪ್ರಯತ್ನದಲ್ಲಿ ಮೂಲಬಂಧಮತ್ತುಒಜಸಾ ಇಲಾಖೆಯ ಸರ್ಕಾರ/ ಸರ್ಕಾರದ ಏಜೆನ್ಸಿಗಳಿಗೆ ಸಹಾಯ ಮಾಡುತ್ತದೆ. ಗುರುತಿಸಲಾಗಿರುವ ಮತ್ತು ಹೊಸ ಯೋಜನಾ ಅಭಿವೃದ್ಧಿ ಚಟುವಟಿಕೆಗಳಲ್ಲಿ ಸಲಹೆ ಹಾಗೂ ಸಮನ್ವಯಕ್ಕಾಗಿ ಸಂಬಂಧಪಟ್ಟ ಇತರ ಇಲಾಖೆಗಳಾದ ಲೋಕೋಪಯೋಗಿ, ಬಂದರುಗಳು ಮತ್ತು ಒಳನಾಡು ಜಲಸಾರಿಗೆ, ನಗರಾಭಿವೃದ್ಧಿ, ಇಂಧನ, ವಾಣಿಜ್ಯ ಮತ್ತು ಕೈಗಾರಿಕಾ ಮತ್ತು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ, ಪ್ರವಾಸೋದ್ಯಮ ಮತ್ತು ಯುವಜನ ಸೇವೆಗಳು, ಮುಂತಾದವುಗಳು ಇನ್ನಿತರವುಗಳೊಳಗೆ, ಮೂಲಬಂಧಮತ್ತುಒಜಸಾ ಇಲಾಖೆಯು ಅಂತರಸಂಪರ್ಕ (ಇಂಟರ್‌ಫೇಸ್) ಸಾಧಿಸುತ್ತದೆ.

ಭಾಗ VIII. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ, ಕಲಬುರಗಿಯ ಮೂಲಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ¹⁰

68. 2013 ರಲ್ಲಿ ಭಾರತದ ಸಂವಿಧಾನದ ವಿಧಿ 371-ಜೆ ಅಡಿ ಕಲ್ಯಾಣ -ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿರುವಂತೆ, ಈ ಪ್ರದೇಶದ ಮೂಲಸೌಕರ್ಯಗಳ ಅಭಿವೃದ್ಧಿಯ

¹⁰ ದಿನಾಂಕ: 30.10.2015 ರ ಸರ್ಕಾರದ ಆದೇಶ ಸಂಖ್ಯೆ ಐಡಿಡಿ 07 ಐಟಿಎಸ್ 2013 ರಂತೆ

ಪ್ರೋತ್ಸಾಹಕ್ಕೆ ಕೆಳಕಂಡ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ:

ಎ. ಈ ಪ್ರದೇಶದ ಪ್ರಮುಖ ಸಾಮಾಜಿಕ ಮತ್ತು ಆರ್ಥಿಕ ಮೂಲಸೌಕರ್ಯಗಳ ಅಂದರೆ, ರಸ್ತೆಗಳು ಮತ್ತು ಸೇತುವೆಗಳು, ಆರೋಗ್ಯಪಾಲನೆ, ಶಿಕ್ಷಣ, ಕುಡಿಯುವ ನೀರಿನ ಸರಬರಾಜು, ಸಣ್ಣ ನೀರಾವರಿ, ಪಶು ಸಂಗೋಪನೆ, ರೇಷ್ಮೆಕೃಷಿ ಮತ್ತು ನಗರಾಭಿವೃದ್ಧಿ ಪರಿಹಾರೋಪಾಯವಾಗಿ ಮೂಲಸೌಕರ್ಯ ಕಾರ್ಯತಂತ್ರ ಕ್ರಿಯಾಯೋಜನೆಯನ್ನು ರೂಪಿಸುವುದು.

ಬಿ. ಕಲ್ಯಾಣ-ಕರ್ನಾಟಕ ಪ್ರದೇಶಾವೃದ್ಧಿ ಮಂಡಳಿಯಲ್ಲಿ (ಕೆಕೆಆರ್‌ಡಿಬಿ) ಪಿಪಿಪಿ ಕೋಶವನ್ನು ಸೃಜಿಸಿ, ಅದನ್ನು ಈ ಕೆಳಗಿನಂತೆ ಸಜ್ಜುಗೊಳಿಸುವುದು:

- i. ಈ ಪ್ರದೇಶದಲ್ಲಿ ಕೈಗೊಳ್ಳಬಹುದಾದ ಸಂಭಾವ್ಯ ಪಿಪಿಪಿ ಯೋಜನೆಗಳನ್ನು ಗುರುತಿಸಲು
- ii. ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಖಾಸಗಿ ಅಭಿವೃದ್ಧಿದಾರರ (ಡೆವಲಪರ್ಸ್) ಆಯ್ಕೆಗೆ ಅನುವು ಮಾಡಲು
- iii. ಅಂತಹ ಯೋಜನೆಗಳ ಕಾರ್ಯಕ್ಷಮತೆಯ ಉಸ್ತುವಾರಿಗೆ

ಸಿ. ಸಮನ್ವಯ ಸಮಿತಿಯು ಯೋಜನೆಗಳ ಪ್ರಗತಿಯನ್ನು ತ್ರೈಮಾಸಿಕ ಆಧಾರದಲ್ಲಿ ಮೇಲ್ವಿಚಾರಣೆ ಮಾಡುತ್ತದೆ.

ಡಿ. ಸರ್ಕಾರವು ಈ ಭಾಗದ ಅಧಿಕಾರಿಗಳಿಗೆ ಪಿಪಿಪಿಯ ಅಗತ್ಯ ಮತ್ತು ಪ್ರಯೋಜನಗಳನ್ನು ಅರ್ಥಮಾಡಿಕೊಳ್ಳಲು ನಿರ್ದಿಷ್ಟ ಸಾಮರ್ಥ್ಯ ಬಲವರ್ಧನೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು. ಪಿಪಿಪಿ ಮಾದರಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಎಲ್ಲಾ ಯೋಜನೆಗಳಲ್ಲಿ ಶೀಘ್ರ ಸೇವೆ ಒದಗಿಸುತ್ತಿರುವುದನ್ನು 'ಕ್ಷಿಪ್ರ ಅನುಸರಣೆ (ಪಾಸ್ಡ್ ಟ್ರ್ಯಾಕ್)' 'ಯ ಮೂಲಕ ಖಚಿತಪಡಿಸಿಕೊಳ್ಳಲಾಗುವುದು.

ಭಾಗ IX. ಭಾರತ ಸರ್ಕಾರವು ನಿರೂಪಿಸಿರುವ ಮಾದರಿ ಸಂಗ್ರಹಣಾ (ಬಿಡ್) ದಾಖಲೆಗಳು, ನೀತಿಗಳು ಹಾಗೂ ನಿಯಮಗಳು¹¹:

69. ಭಾರತ ಸರ್ಕಾರವು ವಿವಿಧ ವಲಯಗಳಿಗೆ ಹಲವು ಮಾದರಿ ಸಂಗ್ರಹಣೆ ದಾಖಲೆಗಳನ್ನು ಹೊರತಂದಿದೆ ಮತ್ತು ಇಲಾಖೆಗಳು ರಾಜ್ಯದಲ್ಲಿ ಕೈಗೊಳ್ಳುವ ಪಿಪಿಪಿ ಯೋಜನೆಗಳಲ್ಲಿ ಅವುಗಳನ್ನು ಅಳವಡಿಸಿಕೊಳ್ಳಲಿದೆ. ಭಾರತ ಸರ್ಕಾರವು ಪಿಪಿಪಿಯ ಮೇಲೆ ಕಾರ್ಯನೀತಿಗಳು ಮತ್ತು ನಿಯಮಗಳನ್ನು ಬಿಡುಗಡೆಗೊಳಿಸಿದ ಸಂದರ್ಭಾನುಸಾರ ರಾಜ್ಯವು ಅವುಗಳನ್ನು ಅಳವಡಿಸಿಕೊಳ್ಳುತ್ತದೆ.

¹¹ ದಿನಾಂಕ: 30.10.2015 ರ ಸರ್ಕಾರದ ಆದೇಶ ಸಂಖ್ಯೆ ಐಡಿಡಿ 07 ಐಟಿಎಸ್ 2013 ರನ್ವಯ

ಭಾಗ X. ಅನುಸೂಚಿಗಳು

ಎ. ಅನುಸೂಚಿ - I ತೊಡಕುಗಳ ಮೌಲ್ಯಮಾಪನೆ (ರಿಸ್ಕ್ ಇವಾಲ್ಯುಯೇಷನ್) ಮತ್ತು ತೊಡಕು ನಿವಾರಣೆ (ರಿಸ್ಕ್ ಮಿಟಿಗೇಷನ್) ಕ್ರಮಗಳು

ಯೋಜನೆಗಳು ಅಭಿವೃದ್ಧಿ, ನಿರ್ಮಾಣ ಮತ್ತು ಕಾರ್ಯಚರಣೆ ಅವಧಿಯಲ್ಲಿ ಹಲವಾರು ರೀತಿಯ ತೊಡಕುಗಳಿಗೆ ಒಳಪಡುತ್ತವೆ. ಪಿಪಿಪಿಯ ಚೌಕಟ್ಟಿನಲ್ಲಿ ತೊಡಕುಗಳನ್ನು ಸಾಮಾನ್ಯವಾಗಿ ನಿಭಾಯಿಸಲು ಸಮರ್ಥವಾದಂತಹ ಪಕ್ಷಕ್ಕೆ ನಿಯೋಜಿಸಲಾಗುವುದು. ಮಾದರಿ ರಿಯಾಯತು (ಬಿಒಟಿ) ಕರಾರಿನ ಯೋಜನೆಯ ಜೀವನಚಕ್ರದ ಸಮಯದಲ್ಲಿ ನಿರೀಕ್ಷಿಸಬಹುದಾದ ವಿಶಿಷ್ಟ ತೊಡಕುಗಳು ಹಾಗೂ ಅವುಗಳ ನಿವಾರಣೆ (ಉಪಶಮನ) ಕ್ರಮಗಳನ್ನು ಕೆಳಗಿನ ಕೋಷ್ಟಕವು ನಿರೂಪಿಸುತ್ತದೆ:

ತೊಡಕಿನ ವಿವರ	ವಹಿಸಲಾಗಿರುವುದು	ತೊಡಕು ನಿವಾರಣೆ ಕ್ರಮಗಳು
I. ಯೋಜನೆಯ ಅಭಿವೃದ್ಧಿಯ ಅವಧಿ		
ಅನುಷ್ಠಾನ ಪೂರ್ವ ಅವಶ್ಯಕ ಶಾಸನಬದ್ಧ ಅನುಮತಿಗಳು, ಪರಿಸರ ಅನುಮತಿಯೂ ಸೇರಿರುವಂತೆ	ಇಪಿಸಿ ಗುತ್ತಿಗೆದಾರ/ ರಿಯಾಯಿತಿದಾರ	ಸರ್ಕಾರವು ಅಂತಹ ಎಲ್ಲಾ ಅನುಮತಿಗಳನ್ನು ಪಡೆಯಲು ಸಹಕರಿಸಬೇಕು
ಭೂ-ಸ್ವಾಧೀನ	ಸರ್ಕಾರದ ಏಜೆನ್ಸಿ	ತ್ವರಿತ ಭೂ-ಸ್ವಾಧೀನಕ್ಕಾಗಿ ಸರ್ಕಾರವು ಸೂಕ್ತ ಪ್ರಕ್ರಿಯೆಗಳನ್ನು ಸ್ಥಾಪಿಸಬೇಕು. ಸರ್ಕಾರದ ಏಜೆನ್ಸಿ ಅಥವಾ ಅನುಷ್ಠಾನ ಪ್ರಾಧಿಕಾರವು ಟೆಂಡರ್ ಸಮಯದಲ್ಲಿ ಶೇ.90 ರ ಖುಣಭಾರರಹಿತ ಭೂಮಿಯ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಬಹುದು. ಆದಾಗ್ಯೂ, ಎಸ್‌ಎಲ್‌ಎಸ್ ಡಬ್ಲ್ಯೂಎ / ಎಸ್‌ಹೆಚ್‌ಎಲ್‌ಸಿಸಿ ಯು ಪ್ರಕರಣವಾರು ಆಧಾರದ ಮೇಲೆ ಇದನ್ನು ಸಡಿಲಗೊಳಿಸಬಹುದು. ಇಲಾಖೆಗಳು ಭೂ ಸ್ವಾಧೀನ ಪ್ರಕ್ರಿಯೆಯ ನಿರ್ವಹಣೆಗೆ ಸೂಕ್ತ ಸಾಂಸ್ಥಿಕ ಕಾರ್ಯವಿಧಾನವನ್ನು ರಚಿಸಬಹುದು.
ಭೂ-ಸ್ವಾಧೀನದಲ್ಲಿ ವಿಳಂಬ	ಸರ್ಕಾರದ ಏಜೆನ್ಸಿ	-ಮೇಲ್ಕಂಡಂತೆ -
II ನಿರ್ಮಾಣ ಅವಧಿ		
ಯೋಜನೆಯ ವಿನ್ಯಾಸ ತೊಡಕು	ಇಪಿಸಿ ಗುತ್ತಿಗೆದಾರ/ ರಿಯಾಯಿತಿದಾರ	ಸ್ವತಂತ್ರ ತಾಂತ್ರಿಕ ಸಮಾಲೋಚಕನಿಂದ ವಿವರವಾದ ತಾಂತ್ರಿಕ ಮೌಲ್ಯಮಾಪನ. ಸ್ವತಂತ್ರ ಇಂಜಿನಿಯರ್‌ನಿಗೆ ಯೋಜನೆಯ ವಿನ್ಯಾಸದ ಗುಣಮಟ್ಟ ಮತ್ತು ವಿಶಿಷ್ಟ ವಿವರಣೆಗಳಿಗೆ

ತೊಡಕಿನ ವಿವರ	ವಹಿಸಲಾಗಿರುವುದು	ತೊಡಕು ನಿವಾರಣೆ ಕ್ರಮಗಳು
		ಅನುಗುಣವಾಗಿರುವುದನ್ನು ಖಚಿತಪಡಿಸಿಕೊಳ್ಳುವ ವಿಸ್ತೃತ ಕಾರ್ಯವ್ಯಾಪ್ತಿಯನ್ನು ವಹಿಸಲಾಗಿದೆ.
ರಾಜಕೀಯ ಅನಿವಾರ್ಯ ಘಟನೆಗಳು (ಯುದ್ಧ, ಆಕ್ರಮಣ, ಸಶಸ್ತ್ರ ಸಂಘರ್ಷ ಅಥವಾ ವಿದೇಶೀ ಶತ್ರುಗಳ ದಾಳಿ, ಮುಷ್ಕರಗಳು, ಆಂದೋಲನ, ಅಡೆತಡೆಗಳು, ದಂಗೆ, ಸೈನಿಕ ಕಾರ್ಯಾಚರಣೆ, ನಾಗರಿಕ ದಂಗೆ)	ರಿಯಾಯತು ಕರಾರು	ಸಾಮಾನ್ಯವಾಗಿ ಕರಾರಿನಲ್ಲಿ ಕರಾರು ಪ್ರಾಧಿಕಾರದಿಂದ ಸಮಯ ವಿಸ್ತರಣೆ, ವೆಚ್ಚಗಳ ಹಂಚಿಕೆ ಮತ್ತು ಪರಿಹಾರ ಪಾವತಿಯಂತಹ ಘಟನೆಗಳಿಗೆ ಅನುವುಗಳನ್ನು ನಿರೂಪಿಸುತ್ತದೆ.
ರಾಜಕೀಯೇತರ ಅನಿವಾರ್ಯ ಘಟನೆಗಳು, (ಪ್ರವಾಹಗಳು, ಭೂಕಂಪಗಳು, ಬರ, ಇತ್ಯಾದಿ).		
ಅನ್ಯ ಪಕ್ಷಕಾರರಿಗೆ (3 ನೇ ಪಾರ್ಟಿ) ನಷ್ಟ/ಹಾನಿ	ಇಪಿಸಿ ಗುತ್ತಿಗೆದಾರ/ ರಿಯಾಯತುದಾರ	ಇಪಿಸಿ ಗುತ್ತಿಗೆದಾರನು ಸಾಮಾನ್ಯವಾಗಿ ಸಂಗ್ರಹಿಸುವ ಅಡ್ಡ ಹೊಣೆಗಾರಿಕೆಗೆ ವಿಸ್ತರಿಸಬಹುದಾದ ವಿಮೆ
ಬೆಲೆ ಹೆಚ್ಚಳದ (ಕಾಸ್ಟ್ ಓವರ್‌ರ್ನ್) ತೊಡಕು	ಇಪಿಸಿ ಗುತ್ತಿಗೆದಾರ/ ರಿಯಾಯತುದಾರ	ನಿರ್ಮಾಣ ವೆಚ್ಚಗಳ ಅಂದಾಜು ಇಪಿಸಿ ಗುತ್ತಿಗೆದಾರನಿಂದ ಅಂದಾಜಿಸಲಾದ ನಿರ್ಮಾಣ ವೆಚ್ಚಗಳ ಸ್ವತಂತ್ರ ಮರುಮೌಲ್ಯಮಾಪನ. ನಿಗದಿಯಾದ (ಫಿಕ್ಸ್ಡ್) ಸಮಯ/ ನಿಗದಿಯಾದ ದರದ ಕರಾರುಗಳು. ಬೆಲೆ ಹೆಚ್ಚಳದ ತೊಡಕುಗಳನ್ನು ಇಪಿಸಿ ಗುತ್ತಿಗೆದಾರನಿಗೆ ವರ್ಗಾಯಿಸಲಾಗುವುದು. ವಿಮೆ ರಕ್ಷಣೆ
ಯೋಜನೆಯ ಮುಕ್ತಾಯ /ಅವಧಿ ಹೆಚ್ಚಳದ ತೊಡಕು	ಇಪಿಸಿ ಗುತ್ತಿಗೆದಾರ/ ರಿಯಾಯತುದಾರ	ಇಪಿಸಿ ಗುತ್ತಿಗೆದಾರರಿಗೆ ನಿಗದಿಯಾದ (ಫಿಕ್ಸ್ಡ್) ಸಮಯ/ ನಿಗದಿಯಾದ ದರದ ಕರಾರಿನಲ್ಲಿ ಗುತ್ತಿಗೆ ನೀಡುವಿಕೆ. ನ್ಯೂನತೆಗಳ ಹೊಣೆಗಾರಿಕೆಯ ಅವಧಿಯು ಸೇರಿದಂತೆ ಇಪಿಸಿ ಗುತ್ತಿಗೆದಾರರು ಒದಗಿಸಿದ ಕಾರ್ಯನಿರ್ವಹಣೆ ಭದ್ರತೆ. ಭದ್ರತಾ ಹಣ ಯೋಜನೆಯ ಎಸ್‌ಪಿಪಿಯಲ್ಲಿ ಈಕ್ವಿಟಿ ಹಕ್ಕು

ತೊಡಕಿನ ವಿವರ	ವಹಿಸಲಾಗಿರುವುದು	ತೊಡಕು ನಿವಾರಣೆ ಕ್ರಮಗಳು
ಹಣದುಬ್ಬರದ ತೊಡಕು	ಇಪಿಸಿ ಗುತ್ತಿಗೆದಾರ/ ರಿಯಾಯತುದಾರ	ಇಪಿಸಿ ಗುತ್ತಿಗೆದಾರರಿಗೆ ವರ್ಗಾಯಿಸಲಾಗುವುದು. ಇಪಿಸಿ ಕರಾರಿನ ಅಡಿಯಲ್ಲಿ / ರಿಯಾಯತುದಾರ
ತಂತ್ರಜ್ಞಾನ ತೊಡಕು	ಇಪಿಸಿ ಗುತ್ತಿಗೆದಾರ/ ರಿಯಾಯತುದಾರ	ಉತ್ಪಾದನೆಯ ವಿಶಿಷ್ಟವಿವರಣೆ (ಔಟ್ಪುಟ್ ಸ್ಪೆಸಿಫಿಕೇಶನ್) ಯನ್ನು ಪೂರೈಸಲು, ತಾಂತ್ರಿಕತೆಯನ್ನು ಮೇಲ್ದರ್ಜೆಗೇರಿಸುವ ಬಗ್ಗೆ ರಿಯಾಯತುದಾರನು ಖಾತ್ರಿಗಳು/ ಬದ್ಧತೆಗಳನ್ನು ಒದಗಿಸುವುದು.
ಮುಕ್ತಾಯದ ತೊಡಕು	ಪ್ರವರ್ತಕರು/ ರಿಯಾಯತುದಾರ / ಸಾಲಿಗರು	ಮುಕ್ತಾಯದ ಪರಿಹಾರ ಪ್ರತಿಯೋಜನೆ (ಸಬ್ಸಿಟಿಯೋಷನ್)/ ಯೋಜನೆಯ ಸಾಲಿಗರಿಗೆ ಒಳಗಡೆಯಿಡುವ (ಸ್ವಪ್-ಇನ್) ಹಕ್ಕುಗಳು.
III ಕಾರ್ಯಾಚರಣೆಗಳ ಅವಧಿ		
ಸಂಚಾರ(ಟ್ರಾಫಿಕ್)/ಬೇಡಿಕೆಯ ತೊಡಕು	ಯೋಜನೆಯನ್ನು ಆಧರಿಸಿ ರಿಯಾಯತುದಾರ /ಸಿಎ	ಸ್ವತಂತ್ರ ಸಮಾಲೋಚಕ/ ತಜ್ಞರಿಂದ ವಿಸ್ತೃತ ಸಂಚಾರ ಅಧ್ಯಯನಗಳು. ವರ್ಷಾಸನ ರಚನೆಗಳು/ಹಣಕಾಸು ನೆರವು
ಆದಾಯ ತೊಡಕು	ರಿಯಾಯತುದಾರ /ಸಿಎ	ಸಂಚಾರ ಸಮೀಕ್ಷೆಗಳು/ಪಾವತಿಗೆ- ಇಚ್ಛೆಯ ಅಧ್ಯಯನಗಳು ವರ್ಷಾಸನ ರಚನೆಗಳು/ಹಣಕಾಸು ನೆರವು
ಆದಾಯ ಸೋರಿಕೆಯ ತೊಡಕು	ರಿಯಾಯತುದಾರ /ಸಿಎ	ಪ್ರಾರಂಭ-ತಲುಪುವ ಸ್ಥಳ (ಒರಿಜಿನ್-ಡೆಸ್ಟಿನೇಷನ್) ಸಮೀಕ್ಷೆಗಳು; ಟೋಲಿಂಗ್ ಮೂಲಸೌಕರ್ಯಗಳು, ಮೇಲ್ವಿಚಾರಣಾ ವ್ಯವಸ್ಥೆಗಳು, ಸ್ವತಂತ್ರ ಲೆಕ್ಕಪರಿಶೋಧಕರು
ನಿರ್ವಹಣೆಯ ಗುಣಮಟ್ಟಗಳು	ಒ ಅಂಡ್ ಎಂ ಗುತ್ತಿಗೆದಾರ/ ರಿಯಾಯತುದಾರ	ಕಾರ್ಯಾಚರಣೆಯ ಭದ್ರತೆ (ಪರ್ಫಾಮನ್ಸ್ ಸೆಕ್ಯೂರಿಟಿ) ಸ್ವತಂತ್ರ ಇಂಜಿನಿಯರಿಂದ ಮೇಲ್ವಿಚಾರಣೆ
ಒ ಅಂಡ್ ಎಂ ವೆಚ್ಚದಲ್ಲಿ ಹೆಚ್ಚಳ	ಒ ಅಂಡ್ ಎಂ ಗುತ್ತಿಗೆದಾರ/ ರಿಯಾಯತುದಾರ	ಸ್ಥಿರ ಬೆಲೆಯ ಕರಾರು
ಯೋಜನಾ ರಸ್ತೆ ಬಳಕೆದಾರರುಗಳು/ ಮೂರನೇ ಪಕ್ಷದವರುಗಳಿಗೆ ಗಾಯ	ಒ ಅಂಡ್ ಎಂ ಗುತ್ತಿಗೆದಾರ/ ರಿಯಾಯತುದಾರ/ವಿಮೆ ಕಂಪನಿ	ವಿಮಾ ರಕ್ಷಣೆ
ಪರಿಸರದ ತೊಡಕು	ಒ ಅಂಡ್ ಎಂ ಗುತ್ತಿಗೆದಾರ/ ರಿಯಾಯತುದಾರ	ಕಾರ್ಯನಿರ್ವಹಣೆಯ ಅವಧಿಯಲ್ಲಿ ರಿಯಾಯತುದಾರ/ ಒ ಅಂಡ್ ಎಂ ಗುತ್ತಿಗೆದಾರರು ಅಂಗೀಕೃತ ಪರಿಸರ

ತೊಡಕಿನ ವಿವರ	ವಹಿಸಲಾಗಿರುವುದು	ತೊಡಕು ನಿವಾರಣೆ ಕ್ರಮಗಳು
		ಮಾನದಂಡಗಳನ್ನು ಪೂರೈಸುವುದು. ರಿಯಾಯತು ಕರಾರಿನಲ್ಲಿ ಸೂಕ್ತ ಷರತ್ತುಗಳನ್ನು ವಿಧಿಸುವ ಮೂಲಕ ಇದನ್ನು ಜಾರಿಗೊಳಿಸಬಹುದು.
ಮುಕ್ತಾಯದ (ಟರ್ಮಿನೇಶನ್) ತೊಡಕು	ಸಿಎ / ರಿಯಾಯತುದಾರ / ಸಾಲಿಗೆ	ಮುಕ್ತಾಯದ ಪರಿಹಾರ ಪ್ರತಿನಿಯೋಜನೆ (ಸಬ್‌ಟಿಟ್ಯೂಷನ್) /ಯೋಜನೆಯ ಸಾಲಿಗೆಗೆ ಒಳಗಡಿಯಿಡುವ (ಸ್ಟೆಪ್-ಇನ್) ಹಕ್ಕುಗಳು.
IV ಹಣಕಾಸಿನ ತೊಡಕುಗಳು		
ಈಕ್ವಿಟಿ	ಪ್ರಾಯೋಜಕರು/ ಹೂಡಿಕೆದಾರರು	ರಿಯಾಯತುದಾರರು ಒಟ್ಟುಗೂಡಿಸಿ ಪಾವತಿಸಲಾದ ಈಕ್ವಿಟಿ ಬಂಡವಾಳದಲ್ಲಿ ಸಾಮಾನ್ಯವಾಗಿ ಪ್ರಾಯೋಜಕರು ಕನಿಷ್ಠ ಷೇರನ್ನು ಪೋಷಿಸಿಕೊಂಡು ಬರುವ ಅವಶ್ಯಕತೆಯಿದೆ. ಯೋಜನೆಯ ಸಾಲಿಗೆರು ಈಕ್ವಿಟಿ ದೇಣಿಗೆಯ ತೊಡಕಿನಿಂದ ಬೇರ್ಪಟ್ಟಿರುತ್ತಾರೆ (ಇನ್ಸಲೇಟ್).
ಗಡುವು ಸಾಲ (ಟರ್ಮ್ ಡೆಟ್)	ಸಾಲಿಗೆರು	ಸೂಕ್ತ ಭದ್ರತೆಯ ಸೃಜನೆಯಿಂದ
ಬಡ್ಡಿ ದರದ ತೊಡಕು	ರಿಯಾಯತುದಾರ	ಮರು ಹೊಂದಿಸಬಹುದಾದ ಆಯ್ಕೆಯೊಂದಿಗೆ ಸಾಲದ ಮೇಲೆ ಸ್ಥಿರ ಬಡ್ಡಿ ದರಗಳು
ಪ್ರತಿಕೂಲ ವಿದೇಶಿ ವಿನಿಮಯದ (ಎಫ್‌ಎಕ್ಸ್) ತೊಡಕು	ರಿಯಾಯತುದಾರ / ಸಿಎ	ರೂಪಾಯಿ ಸಾಲದ ಮುಖಾಂತರ ನಿಧಿ ಒದಗಿಸುವುದು. ನಿರ್ಣಾಯಕ ಯೋಜನೆಗಳಲ್ಲಿ ವಿದೇಶಿ ವಿನಿಮಯ (ಫೋರೆಕ್ಸ್) ನಿಧಿಯ ಸಂದರ್ಭದಲ್ಲಿ ಆಗಬಹುದಾದ ವಿನಿಮಯ ದರದ ಅಪಾಯವನ್ನು ಸೂಕ್ತ ಒಪ್ಪಂದಗಳು ಮತ್ತು ನಷ್ಟರಕ್ಷಣೆ (ಹೆಡ್ಜಿಂಗ್) ವ್ಯವಸ್ಥೆಗಳ ಮೂಲಕ ರಿಯಾಯತುದಾರನು ಸಂಪೂರ್ಣವಾಗಿ ಭರಿಸಬಹುದು.
V ಇತರೆ ತೊಡಕುಗಳು		
ನುಸುಳು ರಾಷ್ಟ್ರೀಕರಣ, ಶಾಸನ ಬದಲಾವಣೆಗಳು, ಟೋಲ್‌ಗಳಲ್ಲಿ ತಾರತಮ್ಯ ಚಟುವಟಿಕೆಗಳು, ಇತ್ಯಾದಿ ಒಳಗೊಂಡಂತೆ ಸ್ವತ್ತು ಸ್ವಾಧೀನಪಡಿಸಿಕೊಳ್ಳುವುದು (ಎಕ್ಸ್‌ಪ್ರೋಪ್ರಿಯೇಷನ್)	ಸಿಎ	ಅಂತಹ ಕ್ರಮಗಳನ್ನು ನೇರ ರಾಜಕೀಯ ಅನಿವಾರ್ಯ ನಿರ್ಬಂಧಗಳೆಂದು ವಿವರಿಸಲಾಗಿದ್ದು, ಪರಿಹಾರವನ್ನು ಸಾಮಾನ್ಯವಾಗಿ ರಿಯಾಯತು ಕರಾರಿನಲ್ಲಿ ಒದಗಿಸಲಾಗುವುದು.

ಬಿ. ಅನುಸೂಚಿ II - ಸಾಂಸ್ಥಿಕ ಪಾತ್ರಗಳು ಮತ್ತು ಜವಾಬ್ದಾರಿಗಳು:

ಸರ್ಕಾರ/ಸರ್ಕಾರದ ಏಜೆನ್ಸಿ/ಸಂಸ್ಥೆಗಳು	ಪ್ರಮುಖ ಕಾರ್ಯಗಳು
ಕರ್ನಾಟಕ ಸರ್ಕಾರ (ಜಿಒಕೆ)	<p>ಎ. ಕಾರ್ಯನೀತಿಗಳ ರೂಪಿಸುವಿಕೆ ಮತ್ತು ವಿಮರ್ಶೆ</p> <p>ಬಿ. ಕಾರ್ಯನೀತಿಗಳ ಸಾಮಾನ್ಯ ಆಡಳಿತಾತ್ಮಕ ನಿರ್ವಹಣೆ</p> <p>ಸಿ. ಯೋಜನೆಯ ಅನುಷ್ಠಾನದ ಸಹಕಾರಕ್ಕೆ ವಿವಿಧ ಇಲಾಖೆಗಳೊಂದಿಗೆ ಸಮನ್ವಯ</p> <p>ಡಿ. ಕಾರ್ಯಕ್ಷಮತೆಯ ಮೌಲ್ಯಮಾಪನ</p>
ಮೂಲಸೌಲಭ್ಯ ಅಭಿವೃದ್ಧಿ, ಬಂದರುಗಳು ಮತ್ತು ಒಳನಾಡು ಜಲಸಾರಿಗೆ ಇಲಾಖೆಯು ಪಿಪಿಪಿ ಕೋಶ ಮತ್ತು ಕೆಎಸ್‌ಐಐಡಿಸಿ ಯ ಸಹಯೋಗದೊಂದಿಗೆ	<p>ಎ. ಕಾರ್ಯನೀತಿಗಳ ಮಟ್ಟದ ಪ್ರಾರಂಭಿಕ ಕ್ರಮಗಳ ಸಮನ್ವಯತೆ;</p> <p>ಬಿ. ಪಿಪಿಪಿ ಮಾದರಿಯಲ್ಲಿ ಅನುಷ್ಠಾನಗೊಳಿಸಲು ಪ್ರಸ್ತಾಪಿಸಿರುವ ಎಲ್ಲಾ ಮೂಲಸೌಲಭ್ಯ ಯೋಜನೆಗಳ ಮೌಲ್ಯಮಾಪನಕ್ಕೆ ಎಸ್‌ಹೆಚ್‌ಎಲ್‌ಸಿಸಿ ಮತ್ತು ಎಸ್‌ಎಲ್‌ಎಸ್‌ಡಬ್ಲ್ಯುಎಗೆ ನೆರವು ನೀಡುವುದು;</p> <p>ಸಿ. ಪಿಪಿಪಿ ಯೋಜನೆಗಳ ಕಾರ್ಯನೀತಿ, ತಾಂತ್ರಿಕ, ಕಾನೂನು ಮತ್ತು ಇತರ ವಿಷಯಗಳನ್ನು ನಿರ್ವಹಿಸುವುದು;</p> <p>ಡಿ. ಈ ಕೆಳಗಿನ ವಿಷಯಗಳ ಅಭಿವೃದ್ಧಿಯಲ್ಲಿ ಸರ್ಕಾರದ ನೋಡಲ್ ಏಜೆನ್ಸಿಯಾಗಿ ಕಾರ್ಯ ನಿರ್ವಹಿಸುವುದು:</p> <p>i. ಪಿಪಿಪಿ ಕಾರ್ಯನೀತಿಗಳು ಮತ್ತು ಕಾರ್ಯಕ್ರಮಗಳು, ಮತ್ತು ಅದರ ಪರಿಗಣನೆ ಮತ್ತು ಅಳವಡಿಕೆಗಾಗಿ ಸರ್ಕಾರಕ್ಕೆ ಸೂಕ್ತ ಶಿಫಾರಸುಗಳನ್ನು ಮಾಡುವುದು;</p> <p>ii. ಪಿಪಿಪಿ ಮಾದರಿಯಲ್ಲಿ ಕೈಗೊಳ್ಳಲಾದ ರಾಜ್ಯದಲ್ಲಿನ ಎಲ್ಲಾ ಮೂಲಸೌಕರ್ಯ ಯೋಜನೆಗಳು; ಮತ್ತು</p> <p>iii. ಆಸ್ತಿ ನಗದೀಕರಣದ ಮೂಲಕ ಕೈಗೊಳ್ಳಲಾದ ರಾಜ್ಯದಲ್ಲಿನ ಎಲ್ಲಾ ಮೂಲಸೌಕರ್ಯ ಯೋಜನೆಗಳು;</p> <p>ಇ. ಇಲಾಖೆಗಳು / ಸರ್ಕಾರದ ಏಜೆನ್ಸಿಗಳು ಗುರುತಿಸಿದ ಪಿಪಿಪಿ ಯೋಜನೆಗಳು ರಾಜ್ಯದ ಉದ್ದೇಶಗಳಿಗೆ ಅನುಗುಣವಾಗಿವೆಯೇ ಎಂದು ಖಚಿತಪಡಿಸಿಕೊಳ್ಳಲು;</p>

	<p>ಎಫ್. ಯೋಜನೆಗಳ ಹಣಕಾಸು, ನಿರ್ಮಾಣ, ನಿರ್ವಹಣೆ ಮತ್ತು ಕಾರ್ಯಾಚರಣೆಯಲ್ಲಿ ಖಾಸಗಿ ವಲಯದ ವ್ಯಕ್ತಿಗಳ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು;</p> <p>ಜಿ. ಸರ್ಕಾರದ ಅಂತರ್ ಇಲಾಖೆ/ಏಜೆನ್ಸಿಗಳ ನಡುವೆ ಸಮನ್ವಯ ಸಾಧಿಸುವುದು;</p> <p>ಹೆಚ್. ಯೋಜನೆಗಳಿಗೆ ಕರ್ನಾಟಕ ಕಾರ್ಯಸಾಧ್ಯತೆಯ ಅಂತರ ನಿಧಿಯನ್ನು ಮಂಜೂರು ಮಾಡಲು ಅನುಮೋದನೆ ಪ್ರಕ್ರಿಯೆಯಲ್ಲಿ ಅನುಕೂಲವಾಗುವಂತೆ ಸಹಕರಿಸುವುದು;</p> <p>ಐ. ಯೋಜನಾ ಅನುಮೋದನೆ ಪ್ರಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವುದು:</p> <ol style="list-style-type: none"> ವಿಜಿಎಫ್‌ನ ಅನುಮೋದನೆ ಸಂಬಂಧಿಸಿದ ವಿಷಯಗಳಲ್ಲಿ ಭಾರತ ಸರ್ಕಾರದ ಆರ್ಥಿಕ ವ್ಯವಹಾರಗಳ ಇಲಾಖೆ, ಹಣಕಾಸು ಇಲಾಖೆಗಳ ನಡುವಿನ ಸಮನ್ವಯ; ಮೂಲಸೌಕರ್ಯದಲ್ಲಿ ಖಾಸಗಿ ವಲಯದ ಒಳಗೊಳ್ಳುವಿಕೆಯನ್ನು ಆಕರ್ಷಿಸುವುದು ಮತ್ತು ಕಾಲಕಾಲಕ್ಕೆ ಯೋಜನೆಯ ಮೌಲ್ಯಮಾಪನದ ಮೇಲ್ವಿಚಾರಣಾ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಸಚಿವಾಲಯಗಳು / ಇಲಾಖೆಗಳು / ಏಜೆನ್ಸಿಗಳ ನಡುವೆ ಸಮನ್ವಯ ಮತ್ತು <p>ಜಿ. ಮೂಲಸೌಕರ್ಯ ವಲಯಗಳಿಗೆ ಮಾದರಿ ದಾಖಲೆಗಳು/ಒಪ್ಪಂದಗಳನ್ನು ಅಭಿವೃದ್ಧಿಪಡಿಸುವುದು;</p> <p>ಕೆ. ನಿಧಿಯ (ಕೆಐಪಿಡಿಎಫ್) ನಿರ್ವಹಣೆ ಮತ್ತು ಕಾರ್ಯಾಚರಣೆ ಹಾಗೂ ತನ್ನ ಸ್ವತ್ತುಗಳ ನಿರ್ವಹಣೆ;</p> <p>ಪಿಪಿಪಿಎಸಿ</p> <p>ಎ. ರಾಜ್ಯದ ವಿವಿಧ ಇಲಾಖೆಗಳು, ಸರ್ಕಾರದ ಸಂಸ್ಥೆಗಳು ಮತ್ತು ರಾಜ್ಯ ನಿಗಮಗಳು ಅನುಷ್ಠಾನಗೊಳಿಸಬೇಕಾದ ಎಲ್ಲಾ ಪಿಪಿಪಿ ಯೋಜನೆಗಳ ಪರಿಶೀಲನೆ ಮತ್ತು ಸಲಹೆಗಾಗಿ</p>
--	--

	<p>ಮೂಲಬಂಧಮತ್ತುಒಜಸಾ ಇಲಾಖೆ ಮೂಲಕ ಪಿಪಿಪಿಎಸಿ ಗೆ ಕಳುಹಿಸಲಾಗುತ್ತದೆ.</p> <p>ಬಿ. ಯೋಜನೆಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಸಲಹೆ ನೀಡುವುದು ಮತ್ತು ಶಿಫಾರಸ್ಸುಗಳು ಅಥವಾ ಸಲಹೆಗಳನ್ನು ನೀಡುವುದು;</p> <p>ಸಿ. ಪಿಪಿಪಿ ಯೋಜನೆಯ ಪ್ರಸ್ತಾವನೆಗಳಿಗೆ ಸಲಹೆ ನೀಡಲು, ಪರಿಶೀಲಿಸಲು, ಅನುಮೋದಿಸಲು / ನಿರಾಕರಿಸಲು;</p> <p>ಡಿ. ಕೇಂದ್ರ ಸರ್ಕಾರದ ಮಧ್ಯಸ್ಥಿಕೆಗಳು ಅಥವಾ ಅನುಮತಿಗಳ ಅಗತ್ಯವಿರುವ ಮೂಲಸೌಕರ್ಯ ಯೋಜನೆಗಳನ್ನು ಉತ್ತೇಜಿಸುವ ವಿಷಯಗಳಲ್ಲಿ ಶಿಫಾರಸ್ಸುಗಳನ್ನು ಮಾಡಲು;</p> <p>ಇ. ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರದ ಸಂಬಂಧಿತ ಯೋಜನೆ(ಸ್ಕೀಂಗಳ) ಅಡಿಯಲ್ಲಿ ವಯಬಿಲಿಟಿ ಗ್ಯಾಪ್ ಫಂಡಿಂಗ್ ಅನುದಾನಕ್ಕಾಗಿ ಯೋಜನೆಗಳನ್ನು ಶಿಫಾರಸ್ಸು ಮಾಡುವುದು;</p> <p>ಎಫ್. ಹಣದ ಮೌಲ್ಯ ಮತ್ತು ಅಂತಹುದೇ ಪರಿಗಣನೆಗಳ ಆಧಾರದ ಮೇಲೆ ರಿಯಾಯಿತಿ ಒಪ್ಪಂದಗಳಿಗೆ ತಿದ್ದುಪಡಿಗಳು ಮತ್ತು ಮಾರ್ಪಾಡುಗಳನ್ನು ಪರಿಶೀಲಿಸಲು ಮತ್ತು ಸೂಚಿಸಲು;</p> <p>ಜಿ. ಯೋಜನೆಗಳಿಗೆ ಕರ್ನಾಟಕ ವಯಬಿಲಿಟಿ ಗ್ಯಾಪ್ ಫಂಡಿಂಗ್ ಯೋಜನೆಯಡಿಯಲ್ಲಿ ಹಣಕಾಸಿನ ಬೆಂಬಲವನ್ನು ನಿರ್ಧರಿಸಲು;</p> <p>ಹೆಚ್. ಸ್ವಿಸ್-ಚಾಲೆಂಜ್ ಅಪ್ರೋಚ್ ಮೂಲಕ ಕೈಗೊಳ್ಳಲಾದ ಸ್ವಯಂ-ಮೋಟೋ ಪ್ರಸ್ತಾವನೆ ಅಥವಾ ಯೋಜನೆಯ ಪ್ರಮಾಣ ಮತ್ತು ವ್ಯಾಪ್ತಿಯನ್ನು ಅನುಮೋದಿಸಲು ಮತ್ತು ಅಗತ್ಯವಿದ್ದಲ್ಲಿ ಹಣಕಾಸಿನೇತರ ಸ್ವಭಾವದ ಮಾರ್ಪಾಡುಗಳನ್ನು ಶಿಫಾರಸ್ಸು ಮಾಡಲು;</p> <p>ಐ. ಪಿಪಿಪಿ ಯೋಜನೆಗಳನ್ನು ಬಲಪಡಿಸಲು ಮತ್ತು ಪರಿಶೀಲಿಸಲು ಯಶಸ್ವಿ ಪಿಪಿಪಿ ಯೋಜನೆಗಳಿಂದ ಯೋಜನಾ ವೆಚ್ಚದ ಒಂದು ಸಣ್ಣ ಶೇಕಡಾವಾರು ಅಥವಾ ಒಟ್ಟು ಮೊತ್ತವನ್ನು ಸಂಗ್ರಹಿಸಲು;</p>
--	--

	<p>ಕಾರ್ಯಕ್ರಮತೆ ಪರಿಶೀಲನಾ ಘಟಕ:</p> <p>ಎ. ಅನುಷ್ಠಾನ, ಕಾರ್ಯಾಚರಣೆ ಮತ್ತು ನಿರ್ವಹಣೆಯ ಸಮಯದಲ್ಲಿ ಪಿಪಿಪಿ ಯೋಜನೆಗಳನ್ನು ಪರಿಶೀಲಿಸಲು ಮತ್ತು ಮೇಲ್ವಿಚಾರಣೆ ಮಾಡಲು;</p> <p>ಬಿ. ನಿಯತಕಾಲಿಕವಾಗಿ ಅನುಮತಿಗಳ ಸ್ಥಿತಿಯನ್ನು ಪರಿಶೀಲಿಸಲು;</p> <p>ಸಿ. ಮಾಹಿತಿ ನಿರ್ವಹಣಾ ವ್ಯವಸ್ಥೆಯ ಮೂಲಕ ಮೇಲಿನ ತ್ರೈಮಾಸಿಕ ವರದಿಗಳನ್ನು ಕಂಪ್ಯೂಟ್ ಮಾಡಲು ವಿವಿಧ ಪಿಪಿಪಿ ಯೋಜನೆಯ ಅನುಷ್ಠಾನ ಇಲಾಖೆಗಳು / ಸರ್ಕಾರದ ಏಜೆನ್ಸಿಗಳಿಂದ ಮಾಹಿತಿಯನ್ನು ಪಡೆಯಲು.</p>
ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ	ರೂ. 500 ಕೋಟಿಗಿಂತ ಹೆಚ್ಚಿನ ಪಿಪಿಪಿ ಯೋಜನೆಗಳಿಗೆ ಸಹಕಾರ ಮತ್ತು ಅನುಮೋದನೆ
ರಾಜ್ಯ ಮಟ್ಟದ ಏಕಗವಾಕ್ಷಿ ಸಮಿತಿ	<p>ಎ. ಎಲ್ಲಾ ಪಿಪಿಪಿ ಯೋಜನೆಗಳನ್ನು ಸುಗಮಗೊಳಿಸಲು, ಸಮನ್ವಯಗೊಳಿಸಲು ಮತ್ತು ಪರಿಶೀಲಿಸಲು ಮತ್ತು ರೂ.500 ಕೋಟಿವರೆಗಿನ ಯೋಜನೆಗಳನ್ನು ಅನುಮೋದಿಸಲು.</p> <p>ಬಿ. ಪಿಪಿಪಿ ಮತ್ತು ಸ್ವಿಸ್ ಚಾಲೆಂಜ್ ಯೋಜನೆಗಳಿಗೆ ಸಂಬಂಧಿಸಿದಂತೆ ಅಂತರ ಇಲಾಖೆಯ ಅನುಮತಿಗಳು, ವಿಳಂಬಗಳು / ನಿಲುಗಡೆಗಳು / ಹಕ್ಕುಗಳು / ಸಮಯ ವಿಸ್ತರಣೆಗಳು, ಅರ್ಜಿಗಳು ಇತ್ಯಾದಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು.</p> <p>ಸಿ. ಪಿಪಿಪಿ ಯೋಜನೆಗಳಿಗೆ ನಿಧಿಯ ವಿತರಣೆಯನ್ನು (ಕೆಐಪಿಡಿಎಫ್ / ಕೆವಿಜಿಎಫ್) ಅನುಮೋದಿಸಲು.</p> <p>ಡಿ. (i) ವಲಯಗಳಿಗೆ ರಸ್ತೆ ನಕ್ಷೆ / ಬಹು-ವರ್ಷದ ಮೂಲಸೌಕರ್ಯ ಕ್ರಿಯಾ ಯೋಜನೆ, ಮತ್ತು (ii) ರಾಜ್ಯದಲ್ಲಿ ಮೂಲಸೌಕರ್ಯ ಅಭಿವೃದ್ಧಿಗಾಗಿ ಪಿಪಿಪಿ ಯೋಜನೆಗಳಿಗೆ ಆಯಾ ಇಲಾಖೆಗಳಿಂದ ವಾರ್ಷಿಕ ಕ್ರಿಯಾ ಯೋಜನೆ ಸಿದ್ಧಪಡಿಸುವಿಕೆ.</p> <p>ಇ. ಜಿಲ್ಲಾ ಪಿಪಿಪಿ ಸಮಿತಿ, ಕೆಕೆಆರ್‌ಡಿಬಿ ಪಿಪಿಪಿ ಕೋಶ, ಇಲಾಖೆಯ ಆಂತರಿಕ ಪಿಪಿಪಿ ಕೋಶದ ಕಾರ್ಯಗಳನ್ನು ಮೇಲ್ವಿಚಾರಣೆ ಮಾಡಲು.</p>

ಜಿಲ್ಲಾ ಪಿಪಿಪಿ ಸಮಿತಿ	<p>ಎ. ಯೋಜನೆಯ ಗುರುತಿಸುವಿಕೆ, ಅಭಿವೃದ್ಧಿ ಮತ್ತು ಅನುಷ್ಠಾನಕ್ಕೆ ಸಹಕರಿಸುವುದು</p> <p>ಬಿ. ಆಯಾ ಇಲಾಖೆಗಳ ಮೂಲಕ ಪಿಪಿಪಿ ಯೋಜನೆಗಳಿಗೆ ಅನುಮೋದನೆಗಳನ್ನು ಪಡೆಯಲು;</p> <p>ಸಿ. ವಿವಿಧ ಇಲಾಖೆಗಳ ನಡುವೆ ಸಮನ್ವಯಕ್ಕೆ ಸಹಕರಿಸುವುದು</p> <p>ಡಿ. ಒಪ್ಪಿಗೆ ಹಾಗೂ ಅನುಮೋದನೆಗಳಿಗೆ ಸಹಕರಿಸುವುದು</p> <p>ಇ. ವಿವಿಧ ಯೋಜನೆಗಳ ಅನುಷ್ಠಾನಕ್ಕಾಗಿ ಖಾಸಗಿ ಡೆವಲಪರ್‌ಗಳ ಆಯ್ಕೆಗೆ ಅನುಕೂಲ ಕಲ್ಪಿಸುವುದು;</p> <p>ಎಫ್. ಪಿಪಿಪಿ ಯೋಜನೆಗಳ ಕಾರ್ಯಕ್ಷಮತೆಯನ್ನು ಮೇಲ್ವಿಚಾರಣೆ ಮಾಡಲು.</p>
ಕೆ.ಕೆ.ಆರ್.ಡಿ.ಬಿ ಪಿಪಿಪಿ ಕೋಶ	<p>ಎ. ಕೆಕೆಆರ್‌ಡಿಬಿ ಪ್ರದೇಶದಲ್ಲಿ ಕೈಗೊಳ್ಳಬಹುದಾದ ಸಂಭಾವ್ಯ ಪಿಪಿಪಿ ಯೋಜನೆಗಳನ್ನು ಗುರುತಿಸಲು;</p> <p>ಬಿ. ಆಯಾ ಇಲಾಖೆಗಳ ಮೂಲಕ ಪಿಪಿಪಿ ಯೋಜನೆಗಳಿಗೆ ಅನುಮೋದನೆಗಳನ್ನು ಪಡೆಯಲು;</p> <p>ಸಿ. ವಿವಿಧ ಯೋಜನೆಗಳ ಅನುಷ್ಠಾನಕ್ಕಾಗಿ ಖಾಸಗಿ ಅಭಿವರ್ಧಕರ ಆಯ್ಕೆಯನ್ನು ಸುಲಭಗೊಳಿಸಲು;</p> <p>ಡಿ. ಯೋಜನೆಗಳ ಕಾರ್ಯಕ್ಷಮತೆಯನ್ನು ಮೇಲ್ವಿಚಾರಣೆ ಮಾಡಲು.</p>
ಇಲಾಖೆಗಳ ಆಂತರಿಕ ಪಿಪಿಪಿ ಕೋಶ	<p>ಎ. ಪಿಪಿಪಿ ಯೋಜನೆಯನ್ನು ಅಭಿವೃದ್ಧಿಪಡಿಸುವ ಸಾಮೂಹಿಕ ಕಾರ್ಯನಿರ್ವಹಣೆಯಲ್ಲಿ ಇಲಾಖೆ / ಸರ್ಕಾರದ ಏಜೆನ್ಸಿಗೆ ಶಿಫಾರಸುಗಳು ಅಥವಾ ಸಲಹೆಗಳನ್ನು ನೀಡುವುದು;</p> <p>ಬಿ. ಪಿಪಿಪಿ ಯೋಜನೆಗಳನ್ನು ಪರಿಕಲ್ಪನೆ ಮಾಡಲು ಮತ್ತು ಗುರುತಿಸಲು ಮತ್ತು ಇಲಾಖೆಯ ಉದ್ದೇಶಗಳಿಗೆ ಅವುಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು;</p> <p>ಸಿ. ಪಿಪಿಪಿ ಯೋಜನೆಗಳನ್ನು ಮುಖ್ಯವಾಹಿನಿಗೆ ತರಲು ಮತ್ತು ಆದ್ಯತೆಯ ಮಾದರಿಯಾಗಿ ಉತ್ತೇಜಿಸಲು;</p> <p>ಡಿ. ಪಿಪಿಪಿ ಯೋಜನೆಗಳಿಗೆ ಸಂಬಂಧಿಸಿದ ಎಲ್ಲಾ ಯೋಜನಾ ಪ್ರಸ್ತಾವನೆಗಳು, ಯೋಜನೆಯ ದಾಖಲೆಗಳು ಮತ್ತು ಇತರ ಪರಿಗಣನೆಗಳನ್ನು ಪರಿಶೀಲಿಸಲು ಮತ್ತು ಅನುಮೋದಿಸಲು / ನಿರಾಕರಿಸಲು;</p>

	<p>ಇ. ಪಿಪಿಪಿ ಯೋಜನೆಗೆ ಪ್ರಸ್ತಾವಿಸಬಹುದಾದ ಪ್ರೋತ್ಸಾಹಕಗಳನ್ನು ಪರಿಶೀಲಿಸಲು ಮತ್ತು ಅನುಮೋದಿಸಲು;</p> <p>ಎಫ್. ಯೋಜನೆಯ ಪರಿಸರ ಸುಸ್ಥಿರತೆಯನ್ನು ಪರಿಶೀಲಿಸುವುದು.</p> <p>ಜಿ. ಯೋಜನಾ ನಿರ್ವಹಣಾ ಘಟಕವು ವರದಿ ಮಾಡುವ ಕಾರ್ಯ ವಿಧಾನದ ಮೂಲಕ ವಿನ್ಯಾಸ, ಅನುಷ್ಠಾನ, ಕಾರ್ಯನಿರ್ವಹಣೆ ಸಮಯದಲ್ಲಿ ಪಿಪಿಪಿ ಯೋಜನೆಗಳನ್ನು ಪರಿಶೀಲಿಸುವಿಕೆ ಮತ್ತು ಮೇಲ್ವಿಚಾರಣೆ ಮಾಡುವುದು.</p> <p>ಹೆಚ್. ತ್ರೈಮಾಸಿಕ ಆಧಾರದ ಮೇಲೆ ಕೆಎಸ್‌ಐಐಡಿ‌ಸಿ ಅಭಿವೃದ್ಧಿಪಡಿಸುವ ಮತ್ತು ನಿರ್ವಹಿಸುವ ಮಾಹಿತಿ ನಿರ್ವಹಣಾ ವ್ಯವಸ್ಥೆಯಲ್ಲಿ ಪಿಪಿಪಿ ಯೋಜನೆಯ ಪ್ರಗತಿಯನ್ನು ನವೀಕರಿಸಲು;</p> <p>ಐ. ಪಿಪಿಪಿ ಯೋಜನೆಗಳ ಅನುಮತಿಗಳಿಗೆ ಸಮಯ ಮಿತಿಗಳನ್ನು ನಿಗದಿಪಡಿಸುವುದು ಮತ್ತು ಸಕಾಲದಲ್ಲಿ ಶಾಸನಬದ್ಧ ಮತ್ತು ಇತರ ಅನುಮತಿಗಳು ಮತ್ತು ಅನುಮೋದನೆಗಳನ್ನು ಪಡೆಯುವಲ್ಲಿ ರಿಯಾಯಿತಿದಾರರಿಗೆ ಸಹಾಯ ಮಾಡುವುದು;</p> <p>ಜೆ. ಸರ್ಕಾರದ ಏಜೆನ್ಸಿ ಮತ್ತು ಖಾಸಗಿ ವಲಯದಿಂದ ಭಾಗವಹಿಸುವವರ ನಡುವಿನ ಪಿಪಿಪಿ ಯೋಜನೆಗಳಲ್ಲಿನ ವಿವಾದಗಳನ್ನು ಪರಿಹರಿಸುವಲ್ಲಿ ಸಹಾಯವನ್ನು ಒದಗಿಸಲು ಮತ್ತು ಅವರ ಇಲಾಖಾ ಮುಖ್ಯಸ್ಥರಿಗೆ ಸೂಕ್ತ ಶಿಫಾರಸುಗಳನ್ನು ಮಾಡುವುದು;</p> <p>ಕೆ. ರಾಜ್ಯದಲ್ಲಿ ಮೂಲಸೌಕರ್ಯ ಅಭಿವೃದ್ಧಿಗಾಗಿ ಪ್ರತ್ಯೇಕ ವಲಯಗಳಿಗೆ ಕಾರ್ಯತಂತ್ರವನ್ನು ಅಭಿವೃದ್ಧಿಪಡಿಸಲು ಮತ್ತು ಮಾರ್ಗಸೂಚಿ / ಬಹು-ವರ್ಷದ ಮೂಲಸೌಕರ್ಯ ಕ್ರಿಯಾ ಯೋಜನೆಯನ್ನು (ಕನಿಷ್ಠ ಐದು ವರ್ಷಗಳವರೆಗೆ) ಸಿದ್ಧಪಡಿಸುವುದು;</p> <p>ಎಲ್. ಪಿಪಿಪಿ ಯೋಜನೆಗಳಿಗೆ ವಲಯದ ಕಾರ್ಯತಂತ್ರಗಳು ಮತ್ತು ವಾರ್ಷಿಕ ಕ್ರಿಯಾ ಯೋಜನೆಯನ್ನು ಅಂತಿಮಗೊಳಿಸಲು ಮತ್ತು ಪಿಪಿಪಿ ಅಭಿವೃದ್ಧಿಗೆ ಯೋಜನೆಗಳನ್ನು ಗುರುತಿಸುವುದು;</p>
--	--

	<p>ಎಂ. ಕೈಗೊಳ್ಳಬೇಕಾದ ಪಿಪಿಪಿ ಯೋಜನೆಗಳಿಗೆ ಆದ್ಯತೆ ನೀಡುವುದು ಮತ್ತು ಅನುಷ್ಠಾನಕ್ಕೆ ತೆಗೆದುಕೊಳ್ಳಬೇಕಾದ ಪಿಪಿಪಿ ಯೋಜನೆಗಳ ದಾಖಲೆಗಳನ್ನು ಸಿದ್ಧಪಡಿಸುವುದು;</p> <p>ಎನ್. ಅಂತರ-ವಲಯ ಸಂಪರ್ಕಗಳನ್ನು ಗುರುತಿಸಲು;</p> <p>ಓ ಮೂಲಸೌಕರ್ಯ ಯೋಜನೆಗಳಿಗಾಗಿ ವಲಯ ನೀತಿಗಳನ್ನು ಪಿಪಿಪಿ ನೀತಿಗಳೊಂದಿಗೆ ಹೊಂದಿಸುವುದು.</p> <p>ಪಿ. ಪಿಪಿಪಿ ಗಳಿಗೆ ಭಂಡಾರ / ಜ್ಞಾನ ಕೇಂದ್ರವಾಗಿ ಕಾರ್ಯನಿರ್ವಹಿಸಲು;</p> <p>ಕೂ. ಇಲಾಖಾ ಅಧಿಕಾರಿಗಳ ತರಬೇತಿ ಮತ್ತು ಸಾಮರ್ಥ್ಯ ವೃದ್ಧಿ ಸೇರಿದಂತೆ ಪಿಪಿಪಿ ವಿಷಯಗಳಲ್ಲಿ ಸಲಹೆ ನೀಡಲು;</p> <p>ಆರ್. ಪಿಪಿಪಿ ಯೋಜನೆಯ ಅನುಮೋದನೆಗಳನ್ನು ಸುಲಭಗೊಳಿಸಲು;</p> <p>ಎಸ್. ರಾಜ್ಯಗಳು ಅಥವಾ ವಲಯಗಳಲ್ಲಿ ಪಿಪಿಪಿ ಚೌಕಟ್ಟಿನಲ್ಲಿ ಮಧ್ಯಂತರ ತಿದ್ದುಪಡಿ ಮತ್ತು ಸೂಕ್ತ ಬದಲಾವಣೆಗಳನ್ನು ಮಾಡಲು ಸಹಾಯ ಮಾಡುವ ಪಿಪಿಪಿ ಯೋಜನೆಗಳ ಪರಿಣಾಮದ ಮೌಲ್ಯಮಾಪನವನ್ನು ಕೈಗೊಳ್ಳುವುದು.</p> <p>ಇಲಾಖೆ / ಸರ್ಕಾರದ ಏಜೆನ್ಸಿಯು ಆಯವ್ಯಯ ಹಂಚಿಕೆಯ ಆಯ್ಕೆಯನ್ನು ಮಾಡುವ ಮೊದಲು ಪಿಪಿಪಿ ಮಾದರಿ ಮೂಲಕ ತಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸುವ ಸಾಧ್ಯತೆಯನ್ನು ಅನ್ವೇಷಿಸುತ್ತದೆ. ಸೂಕ್ತವಾದ ಪಿಪಿಪಿ ಮಾದರಿಯ ಮೂಲಕ ಯೋಜನೆಯನ್ನು ರಚಿಸುವುದು ಆದ್ಯತೆಯಾಗಿರುತ್ತದೆ. ಪಿಪಿಪಿ ಮಾದರಿಯಲ್ಲಿ ಹಣಕ್ಕೆ ಅತ್ಯುತ್ತಮವಾದ ಮೌಲ್ಯವನ್ನು ಒದಗಿಸದಿದ್ದರೆ ಅಥವಾ ಪಿಪಿಪಿ ಮಾದರಿಯ ಮೂಲಕ ಯೋಜನೆಯು ಕಾರ್ಯಸಾಧ್ಯವಾಗದಿದ್ದರೆ ಮಾತ್ರ, ಸರ್ಕಾರದ ಏಜೆನ್ಸಿಯು ಪ್ರಾಜೆಕ್ಟ್ ಎಕ್ಸಿಕ್ಯೂಶನ್ ಇತರ ಸಂಭಾವ್ಯ ವಿಧಾನಗಳನ್ನು ಹುಡುಕುತ್ತದೆ.</p>
--	--

ಸಿ. ಅನುಸೂಚಿ III - ಯೋಜನೆಯ ಅಭಿವೃದ್ಧಿಗೆ ಪ್ರೋತ್ಸಾಹಕಗಳು

1. ಮೂಲಸೌಲಭ್ಯ ಯೋಜನೆಗಳಲ್ಲಿ ದೀರ್ಘಾವಧಿ ಬೆಳವಣಿಗೆ, ಕಡಿಮೆ ಆದಾಯ ಮತ್ತು ಹೆಚ್ಚಿನ ತೊಡಕುಗಳು ಇರುವುದನ್ನು ಪರಿಗಣಿಸಿ, ತೆರಿಗೆ ರಜಾದಿನಗಳು, ತೆರಿಗೆ ವಿನಾಯಿತಿಗಳು, ಕಾರ್ಯಸಾಧ್ಯತಾ ಅಂತರ ನಿಧಿ ಇತ್ಯಾದಿ ಬೆಂಬಲಗಳ ವಿಶೇಷ ಪರಿಗಣನೆಗಳನ್ನು ಅಂಶವನ್ನು ಗುರುತಿಸಿ, ಭಾರತ ಸರ್ಕಾರದ ವ್ಯಾಪ್ತಿಯಲ್ಲಿ ಒದಗಿಸಲಾಗಿದೆ.
2. ಯೋಜನೆಗಳಿಗೆ ಲಭ್ಯವಿರುವ ಪ್ರೋತ್ಸಾಹಕಗಳು ಮತ್ತು ಬೆಂಬಲಗಳಲ್ಲದೇ ಸರ್ಕಾರವು ಕೆಳಗಿನ ಪ್ರೋತ್ಸಾಹಕಗಳನ್ನು ಅದರೊಂದಿಗೆ ಸಂಬಂಧಿಸಿದ ವಲಯಗಳ ಕಾರ್ಯನೀತಿಗಳಲ್ಲಿ ಒದಗಿಸಲಾದ ಪ್ರೋತ್ಸಾಹಕಗಳೊಡನೆ ನೀಡಲು ಮುಂದಾಗಿದೆ. ಆದಾಗ್ಯೂ, ಪ್ರೋತ್ಸಾಹಕಗಳ ಪುನರಾವರ್ತನೆಯನ್ನು ಪರಿಗಣಿಸಬಾರದು.

ಎ. ಸಹಕಾರಗಳು

- ಎ. ಎಲ್ಲಿ ಯೋಜನೆಗೆ ಅಗತ್ಯವಿರುವ ಜಮೀನನ್ನು ತಾನೇ ಸ್ವಂತವಾಗಿ ಪಡೆಯಲು ಖಾಸಗಿ ಹೂಡಿಕೆದಾರರಿಗೆ ಸಾಧ್ಯವಿಲ್ಲವೂ, ಸರ್ಕಾರವು ಯೋಜನೆಗೆ ಅಗತ್ಯವಿರುವ ಜಮೀನನ್ನು ಸ್ವಾಧೀನಪಡಿಸಿಕೊಡುವುದು;
- ಬಿ. ವಿವಿಧ ಏಜೆನ್ಸಿಗಳಿಂದ ಅನುಮತಿ ಮತ್ತು ಅನುಮೋದನೆಗಳನ್ನು ಪಡೆದುಕೊಳ್ಳಲು ಅನುಕೂಲ ಮಾಡಿಕೊಡುವುದು;
- ಸಿ. ಯೋಜನೆಗೆ ಅಗತ್ಯವಿರುವ ನೀರು ಮತ್ತು ವಿದ್ಯುತ್ವನ್ನು ಪಡೆದುಕೊಳ್ಳಲು ಅನುಕೂಲ ಮಾಡಿಕೊಡುವುದು.

ಬಿ. ಸ್ವತ್ತು ಆಧರಿಸಿದ ಬೆಂಬಲ

- ಎ. ಸರ್ಕಾರದ ಜಮೀನನ್ನು ಲಭ್ಯತೆಗೆ ಅನುಗುಣವಾಗಿ ರಿಯಾಯಿತಿ ದರದಲ್ಲಿ ಒದಗಿಸಬಹುದು;
- ಬಿ. ಮೂಲಸೌಕರ್ಯ ಯೋಜನೆಯು ಸ್ವತಃ ಆರ್ಥಿಕವಾಗಿ ಕಾರ್ಯಸಾಧ್ಯವಾಗಿಲ್ಲದಿದ್ದರೆ, ಸರ್ಕಾರವು ರಿಯಾಯಿತಿಯ ಭಾಗವಾಗಿ ಪಿಎಸ್‌ಪಿ ಗೆ ಪ್ರೋತ್ಸಾಹವನ್ನು ನೀಡಬಹುದು ಮತ್ತು ಸಮಂಜಸವಾದ ಸಂಯೋಜಿತ ಆಂತರಿಕ ಆದಾಯವನ್ನು ಖಚಿತಪಡಿಸಿಕೊಳ್ಳಲು ಸೂಕ್ತವಾದ ವಾಣಿಜ್ಯ ಚಟುವಟಿಕೆಗಳನ್ನು ಅಭಿವೃದ್ಧಿಪಡಿಸಲು ಪಿಎಸ್‌ಪಿ ಗೆ ಅವಕಾಶ ನೀಡಬಹುದು. ಅಂತಹ ಅಭಿವೃದ್ಧಿ ಹಕ್ಕುಗಳು ಅನ್ವಯವಾಗುವ ಕಾನೂನುಗಳು ಮತ್ತು ಭೂ-ಬಳಕೆಗೆ ಅನುಗುಣವಾಗಿರುತ್ತವೆ ಮತ್ತು ವಾಣಿಜ್ಯ ಸಂಕೀರ್ಣಗಳು, ಹೋಟೆಲ್‌ಗಳು, ವಸತಿ ಸಂಕೀರ್ಣಗಳು ಮತ್ತು ಜಾಹೀರಾತು ಹೋಡಿಂಗ್‌ಗಳನ್ನು ಒಳಗೊಂಡಿರುತ್ತದೆ. ಸ್ಥಳೀಯ ನಿಯಮಾವಳಿಗಳ ಅಡಿಯಲ್ಲಿ ಅನುಮತಿಸಿದರೆ, ಇದು ಅನ್ವಯವಾಗುವ ಮಹಡಿ- ಜಾಗದ ಸೂಚ್ಯಂಕ ನಿಯಮಗಳಲ್ಲಿ ಸಡಿಲಿಕೆಯನ್ನು ಒಳಗೊಂಡಿರುತ್ತದೆ;

ಸಿ. ಮಹತ್ವದ ಸಂಪರ್ಕಗಳ ಅವಶ್ಯಕತೆ ಇರುವ ಯೋಜನೆಗಳಿಗೆ ಸಂಪರ್ಕ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು.

ಡಿ. "ಸ್ವಿಸ್ ಚಾಲೆಂಜ್ ಮಾರ್ಗ"ದಲ್ಲಿ ಮಾಡಿರುವ ಸಂಗ್ರಹಣೆಗೆ ಇದು ಲಭ್ಯವಾಗುವುದಿಲ್ಲ¹².

ಸಿ. ವರಮಾನದ ಹರಿವನ್ನು ಬಿಟ್ಟುಕೊಡುವುದು

ಎ. ಮೂಲಸೌಕರ್ಯ ಯೋಜನೆಯು ಸಂಬಂಧಿತ ವಲಯದ ನೀತಿಗಳು ಮತ್ತು ಇತರೆ ಅನ್ವಯವಾಗುವ ನೀತಿಗಳಿಂದ ಅನುಮೋದನೆಗೆ ಬದ್ಧವಾಗಿ ಪ್ರೋತ್ಸಾಹಕಗಳನ್ನು ಪಡೆಯಬಹುದಾಗಿದೆ.

ಡಿ. ಅನಿಶ್ಚಿತ ಖಾತರಿಗಳು

ಎ. ನಿರ್ದಿಷ್ಟ ಪ್ರಕರಣಗಳಲ್ಲಿ, ಖಾತರಿಯಾದ ಪಾವತಿ ರಚನೆಗಳು ಅಂದರೆ "ಪಡೆ-ಅಥವಾ-ಪಾವತಿಸು" (ಎಲ್ಲಿ ಸೇವೆಯ ಲಭ್ಯತೆಗೆ ಪಾವತಿಯ ಭರವಸೆ ಇರುತ್ತದೆ) ಅಥವಾ "ಸರಬರಾಜು-ಅಥವಾ-ಪಾವತಿಸು (ಎಲ್ಲಿ ಸೇವೆಗಳ ಅಲಭ್ಯತೆಗೆ ಪಾವತಿಯ ಭರವಸೆ ಇರುತ್ತದೆ) ಗಳನ್ನು ಪರಿಗಣಿಸಲಾಗುವುದು.

ಇ. ಆರ್ಥಿಕ ಬೆಂಬಲ

ಎ. ಕೇಂದ್ರ ಸರ್ಕಾರದ ವಯಾಬಿಲಿಟಿ ಗ್ಯಾಪ್ ಫೈನಾನ್ಸ್: ಭಾರತ ಸರ್ಕಾರದ ವಯಾಬಿಲಿಟಿ ಗ್ಯಾಪ್ ಫಂಡ್ ಬಿಡುಗಡೆಗೆ ಕರ್ನಾಟಕ ಸರ್ಕಾರವು ಯೋಜನೆಯನ್ನು ಪ್ರಾಯೋಜಿಸುತ್ತದೆ.

ಬಿ. ಕೇಂದ್ರ ಸರ್ಕಾರದ ವಿಜಿಎಫ್ ಫಂಡ್ ಮೇಲೆ ಹಾಗೂ ಹೆಚ್ಚು ವಯಾಬಿಲಿಟಿ ಗ್ಯಾಪ್ ಫಂಡ್‌ನ್ನು ಹೆಚ್ಚುವರಿಯಾಗಿ ಕರ್ನಾಟಕ ಸರ್ಕಾರವು ಕೂಡಾ ಒದಗಿಸುತ್ತದೆ.

ಸಿ. ಆದರೆ, ಒಟ್ಟು ವಯಾಬಿಲಿಟಿ ಗ್ಯಾಪ್ ಫಂಡನ ಮೊತ್ತವನ್ನು ಯೋಜನೆಯ ಎಲ್ಲಾ ವೆಚ್ಚಗಳು ಮತ್ತು ಪ್ರೋತ್ಸಾಹಕಗಳನ್ನು ಸ್ಪಷ್ಟವಾಗಿ ಮತ್ತು ವಿವರವಾಗಿ ಲೆಕ್ಕಾಹಾಕಿದ ನಂತರ ನಿರ್ಧರಿಸಲಾಗುತ್ತದೆ.

i. ಜಮೀನಿನ ವೆಚ್ಚ ಹಾಗೂ ಮುದ್ರಾಂಕ ಶುಲ್ಕ, ಪರಿವರ್ತನಾ ಶುಲ್ಕ ಮುಂತಾದ ಜಮೀನಿಗೆ ಸಂಬಂಧಿಸಿದ ವೆಚ್ಚಗಳನ್ನು ಹೊರತುಪಡಿಸಿ, ಯೋಜನೆಗಳ ಎಲ್ಲಾ ವೆಚ್ಚಗಳನ್ನು ಪರಿಗಣಿಸಿಕೊಂಡು

¹² ತಿದ್ದುಪಡಿ ಸಂಖ್ಯೆ: ಐಡಿಡಿ 59 ಐಟಿಎಸ್ 2009 ದಿನಾಂಕ: 31.05.2010 ರನ್ವಯ

- ii. ಆಸ್ತಿ ಆಧಾರಿತ ಬೆಂಬಲ ಮತ್ತು ಮೇಲೆ ತಿಳಿಸಲಾದ ವರಮಾನದ ಹರಿವನ್ನು ಸೇರಿದಂತೆ ಮತ್ತು ಇತರ ವಲಯ ಕಾರ್ಯನೀತಿಯಡಿಯಲ್ಲಿ ಒದಗಿಸಲಾದ ಯಾವುದೇ ಇತರ ಹಣಕಾಸಿನ ಪ್ರೋತ್ಸಾಹ ಒಳಗೊಂಡಂತೆ ಅಥವಾ ಕೇಂದ್ರ ಸರ್ಕಾರದ, ಕೇಂದ್ರ ಸರ್ಕಾರದ ಸಂಸ್ಥೆ, ಸರ್ಕಾರ ಅಥವಾ ಸರ್ಕಾರದ ಸಂಸ್ಥೆಯ ಸ್ಥಿತಿ ನಡಿ ನೀಡಲಾದ ಎಲ್ಲಾ ಇತರ ಪ್ರೋತ್ಸಾಹಕಗಳನ್ನು ಗಣನೆಗೆ ತೆಗೆದುಕೊಂಡು,

ಡಿ. ಸ್ವಿಸ್ ಚಾಲೆಂಜ್ ಮಾರ್ಗದಲ್ಲಿ ಮಾಡಲಾದ ಸಂಗ್ರಹಣೆಗಳಿಗೆ ಇದು ಲಭ್ಯವಾಗುವುದಿಲ್ಲ¹³.

¹³ ತಿದ್ದುಪಡಿ ಸಂಖ್ಯೆ ಐಡಿಡಿ 59 ಐಟಿಎಸ್ 2009 ದಿನಾಂಕ 31.05.2010 ರನ್ವಯ

ಡಿ. ಅನುಸೂಚಿ IV -ಅನ್ವಯಿಸುವ ವಲಯಗಳು

ವಲಯಗಳು	ವಲಯಗಳು ಮತ್ತು ಉಪವಲಯಗಳು
1. ಕೃಷಿ ಮೂಲಸೌಕರ್ಯ	<ol style="list-style-type: none"> 1. ಕೃಷಿ ಮತ್ತು ತೋಟಗಾರಿಕಾ ಮಾರುಕಟ್ಟೆಗಳು 2. ಪುಷ್ಪೋದ್ಯಾನಗಳು ಮತ್ತು ಮಾರುಕಟ್ಟೆಗಳು 3. ಕೃಷಿ-ಆಹಾರ ಸಂಸ್ಕರಣೆ ಮತ್ತು ಸಂಬಂಧಿತ ಮೂಲಸೌಕರ್ಯ (ಸಾಮಾನ್ಯ-ಬಳಕೆದಾರರ ಶೈತ್ಯಾಗಾರ ಸೌಕರ್ಯಗಳು ಸೇರಿರುವಂತೆ) 4. ಕೃಷಿ ಮತ್ತು ತೋಟಗಾರಿಕೆ ಎ. ಸಂಗ್ರಹಣಾ ನಿಲ್ದಾಣಗಳು (ಟರ್ಮಿನಲ್ ಸ್ಟೋರೇಜ್) ಬಿ. ಕೊಯ್ಲು ನಂತರದ ಸಂಗ್ರಹಣಾ ಮೂಲಸೌಕರ್ಯ ಸಿ. ಸರಕುಸಾಗಣಿಕಾ ಪಾರ್ಕ್‌ಗಳು ಡಿ. ಉಗ್ರಾಣಗಳು (ವೇರ್‌ಹೌಸಸ್) ಇ. ಸಂಗ್ರಹಣಾ ಮಾರುಕಟ್ಟೆಗಳು (ಟರ್ಮಿನಲ್ ಮಾರುಕಟ್ಟೆ) 5. ಮೀನುಗಾರಿಕೆ, ಪಶುಸಂಗೋಪನೆ ಪಾರ್ಕ್‌ಗಳು ಮತ್ತು ಡೈರಿ (ಕ್ಷೀರಾಗಾರ) ಮೂಲಸೌಕರ್ಯ 6. ಗೋಡೌನ್‌ಗಳು 7. ಆಹಾರ ಪಾರ್ಕ್‌ಗಳು 8. ಮಣ್ಣು ಪರೀಕ್ಷಾ ಪ್ರಯೋಗಾಲಯಗಳು
2. ಶಿಕ್ಷಣ	<ol style="list-style-type: none"> 1. ಕೇವಲ ವಾಣಿಜ್ಯಾಧಾರಿತವಾಗದ ಆದರೆ ಸಾರ್ವಜನಿಕ ಅಗತ್ಯವನ್ನು ಈಡೇರಿಸುವ ಶಿಕ್ಷಣ ಸಂಸ್ಥೆಗಳ ಮೂಲಸೌಕರ್ಯ ಮತ್ತು ಸೌಲಭ್ಯಗಳು. 2. ಶಾಲೆಗಳು 3. ಜ್ಞಾನ ನಗರ 4. ವೃತ್ತಿಪರ ತರಬೇತಿ 5. ಕೌಶಲ್ಯಾಭಿವೃದ್ಧಿ 6. ವಿಜ್ಞಾನ ಮತ್ತು ತಂತ್ರಜ್ಞಾನ ಪಾರ್ಕ್‌ಗಳು 7. ಇ-ಗ್ರಂಥಾಲಯಗಳು 8. ವಿಶೇಷ ಅಗತ್ಯವುಳ್ಳ ಮಕ್ಕಳಿಗಾಗಿ ಶಾಲೆಗಳು

<p>3. ಇಂಧನ</p>	<ol style="list-style-type: none"> 1. ವಿದ್ಯುತ್ ಕಾಯ್ದೆ 2003 ರ ಪ್ರಕಾರ ವಿದ್ಯುತ್ ಉತ್ಪಾದನೆ, ಸ್ವ ಉಪಯೋಗಿ ವಿದ್ಯುತ್ ಉತ್ಪಾದನೆ ಸೇರಿದಂತೆ, ಮತ್ತು ಸಹ-ಉತ್ಪಾದನಾ ಯೋಜನೆಗಳು, ಪ್ರಸರಣ, ವಿತರಣೆ ಮತ್ತು ವಿದ್ಯುತ್ ವಾಣಿಜ್ಯ ಸೇವೆಗಳು 2. ತೈಲ ಮತ್ತು ಅನಿಲ (ಮೂಲ, ನಿಲ್ದಾಣಗಳು, ಸಾಗಣೆ ಮತ್ತು ಅನಿಲ ಕಾಮಗಾರಿಗಳು) 3. ದ್ರವೀಕೃತ ನೈಸರ್ಗಿಕ ಅನಿಲ ಸಂಗ್ರಹ ಸೌಲಭ್ಯ. 4. ನವೀಕರಿಸಬಹುದಾದ ಮತ್ತು ಅಸಾಂಪ್ರದಾಯಿಕ ಇಂಧನ ಮೂಲಗಳು (ಗಾಳಿ, ಜಲ, ಸೌರ. ಅಲೆ, ಜೈವಿಕ ಮತ್ತು ಪೌರ ಘನ ತ್ಯಾಜ್ಯ (ಎಂಎಸ್‌ಡಬ್ಲ್ಯೂಸ್)) 5. ತೇಲುವ ಸೌರ 6. ಇಂಧನ ಶೇಖರಣಾ ವ್ಯವಸ್ಥೆಗಳು 7. ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಮೂಲಸೌಕರ್ಯ 8. ಹಸಿರು ಜಲಜನಕ
<p>4. ಆರೋಗ್ಯ ರಕ್ಷಣೆ</p>	<ol style="list-style-type: none"> 1. ಕೇವಲ ವಾಣಿಜ್ಯಾಧಾರಿತವಾಗದ ಆದರೆ ಸಾರ್ವಜನಿಕ ಅಗತ್ಯವನ್ನು ಈಡೇರಿಸುವ ಆರೋಗ್ಯ ರಕ್ಷಣೆಯ ಮೂಲಸೌಕರ್ಯ ಮತ್ತು ಸೌಲಭ್ಯಗಳು. 2. ಆರೋಗ್ಯ ರಕ್ಷಣೆಯ ಮೂಲಸೌಕರ್ಯ ಮತ್ತು ಸೌಲಭ್ಯಗಳು <ul style="list-style-type: none"> ಎ. ಪ್ರಾಥಮಿಕ ಬಿ. ದ್ವಿತೀಯ ಸಿ. ತೃತೀಯ 3. ಶೂಶ್ರೂಷೆ (ನರ್ಸಿಂಗ್) ಮತ್ತು ರೋಗಿಯ ಆರೈಕೆ 4. ರೋಗನಿರ್ಣಯ ಕೇಂದ್ರಗಳು (ಡಯಾಗ್ನಾಸ್ಟಿಕ್ ಸೆಂಟರ್) 5. ಗಾಯ ಮತ್ತು ರಕ್ಷಣಾ (ಟ್ರಾಫಿಕ್ ಮತ್ತು ರೆಸ್ಕ್ಯೂ) ಕೇಂದ್ರಗಳು. 6. ದೈಹಿಕ ಮತ್ತು ಮಾನಸಿಕ ವಿಕಲಚೇತನ ವ್ಯಕ್ತಿಗಳ ಪುನರ್ವಸತಿ ಮತ್ತು ತರಬೇತಿ ಕೇಂದ್ರಗಳು 7. ವೈದ್ಯಾಪ್ಯ ಕೇಂದ್ರಗಳು 8. ವೈದ್ಯಕೀಯ ಶಿಕ್ಷಣ ಮೂಲಸೌಕರ್ಯ

<p>5. ಕೈಗಾರಿಕಾ ಮೂಲಸೌಕರ್ಯ</p>	<ol style="list-style-type: none"> 1. ಕೈಗಾರಿಕಾ ಪಾರ್ಕ್‌ಗಳು (ಜೈವಿಕ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ ಪಾರ್ಕ್‌ಗಳು ಇತ್ಯಾದಿ) 2. ವಿಶೇಷ ಆರ್ಥಿಕ/ ಮುಕ್ತ ವ್ಯಾಪಾರ ಮತ್ತು ರಫ್ತು ಉತ್ತೇಜನಾ ವಲಯಗಳು 3. ಕೈಗಾರಿಕಾ ಪ್ರದೇಶ ಮತ್ತು ಕೈಗಾರಿಕಾ ಉಪನಗರಗಳು\ 4. ಸಮುದ್ರ (ಮರೈನ್) ಪಾರ್ಕ್‌ಗಳು 5. ಆಹಾರ ಪಾರ್ಕ್‌ಗಳು 6. ವಿಶೇಷ ಹೂಡಿಕೆ ವಲಯಗಳು 7. ರಾಷ್ಟ್ರೀಯ ಹೂಡಿಕೆ ಮತ್ತು ಉತ್ಪಾದನಾ ರೀತಿಯ ವಿಶೇಷ ವಲಯಗಳ ಅಭಿವೃದ್ಧಿ 8. ಕಾರಿಡಾರ್ (ಮಾರ್ಗ) ಗಳ ಅಭಿವೃದ್ಧಿ <ul style="list-style-type: none"> ಎ. ಕೈಗಾರಿಕಾ ಕಾರಿಡಾರ್ ಬಿ. ಮೂಲಸೌಕರ್ಯ ಕಾರಿಡಾರ್ ಸಿ. ಸರಕು ಕಾರಿಡಾರ್ 9. ಐಟಿ ಸೇವೆಗಳು
<p>6. ಜಲಸಂಪನ್ಮೂಲ</p>	<p>ಕಾಲುವೆಗಳು, ಅಣೆಕಟ್ಟುಗಳು ಹಾಗೂ ಕಿಂಡಿ ಅಣೆಕಟ್ಟುಗಳು</p>
<p>7. ಸಾರ್ವಜನಿಕ ಮಾರುಕಟ್ಟೆಗಳು</p>	<ol style="list-style-type: none"> 1. ಕೇವಲ ವಾಣಿಜ್ಯಾಧಾರಿತವಾಗದ ಆದರೆ ಸಾರ್ವಜನಿಕ ಅಗತ್ಯವನ್ನು ಈಡೇರಿಸುವ ಸಾರ್ವಜನಿಕ ಮಾರುಕಟ್ಟೆಗಳ ಮೂಲಸೌಕರ್ಯ ಮತ್ತು ಸೌಲಭ್ಯಗಳು. 2. ಕರಕುಶಲ ವಸ್ತುಗಳು ಹಾಗೂ ಮಹಿಳೆಯರು ಮತ್ತು ವಿಶೇಷ ಚೇತನರಿಂದ ತಯಾರು ಮಾಡಲ್ಪಟ್ಟ ಉತ್ಪನ್ನಗಳ ಪ್ರೋತ್ಸಾಹಕ ಮಾರುಕಟ್ಟೆಗಳು
<p>8. ಪ್ರವಾಸೋದ್ಯಮ</p>	<ol style="list-style-type: none"> 1. ಕ್ರೀಡಾ ವಿನೋದ ಮನರಂಜನೆ, ವಿಷಯಾಧಾರಿತ ಪಾರ್ಕ್‌ಗಳು. 2. ಕೃಷಿ ಪ್ರವಾಸೋದ್ಯಮ ಮತ್ತು ಗ್ರಾಮೀಣ ಪ್ರವಾಸೋದ್ಯಮ 3. ಕಾರವಾನ್ ಪ್ರವಾಸೋದ್ಯಮ 4. ಕರಾವಳಿ ಪ್ರವಾಸೋದ್ಯಮ ಮತ್ತು ಬೀಚ್ ಪ್ರವಾಸೋದ್ಯಮ

	<ol style="list-style-type: none"> 5. ಸಾಂಸ್ಕೃತಿಕ ಪ್ರವಾಸೋದ್ಯಮ (ಸಾಂಸ್ಕೃತಿಕ ಉತ್ಸವಗಳು, ಸಾಂಸ್ಕೃತಿಕ ಕೇಂದ್ರಗಳು) 6. ಪರಿಸರ ಸ್ನೇಹಿ ಪ್ರವಾಸೋದ್ಯಮ (ಪರಿಸರ ಪ್ರವಾಸೋದ್ಯಮ ಮತ್ತು ವನ್ಯಜೀವಿ ಪ್ರವಾಸೋದ್ಯಮ ಒಳಗೊಂಡಂತೆ) 7. ಶೈಕ್ಷಣಿಕ ಪ್ರವಾಸೋದ್ಯಮ 8. ಸಿನಿಮಾ ಪ್ರವಾಸೋದ್ಯಮ 9. ಗ್ಯಾಸ್ಟ್ರೊನಮಿ (ತಿನಿಸು) ಪ್ರವಾಸೋದ್ಯಮ 10. ಹೆರಿಟೇಜ್ ಪ್ರವಾಸೋದ್ಯಮ, ಮ್ಯೂಸಿಯಂ 11. ಒಳನಾಡು ಜಲಸಾರಿಗೆ ಪ್ರವಾಸೋದ್ಯಮ 12. ಕಡಲ (ಮರೈನ್) ಪ್ರವಾಸೋದ್ಯಮ 13. ಎಮ್‌ಬಸಿಇ ಪ್ರವಾಸೋದ್ಯಮ ಮತ್ತು ವ್ಯಾಪಾರ ಪ್ರವಾಸೋದ್ಯಮ (ಹೋಟೆಲ್‌ಗಳು/ ರೆಸಾರ್ಟ್‌ಗಳು, ಸಮಾವೇಶ ಕೇಂದ್ರಗಳು, ಪ್ರದರ್ಶನ ಕೇಂದ್ರಗಳು, ಇತ್ಯಾದಿ.) 14. ಗಣಿಗಾರಿಕೆ ಪ್ರವಾಸೋದ್ಯಮ 15. ಆಧ್ಯಾತ್ಮಿಕ ಪ್ರವಾಸೋದ್ಯಮ (ಧಾರ್ಮಿಕ ಪ್ರವಾಸೋದ್ಯಮ ಮತ್ತು ಆಧ್ಯಾತ್ಮಿಕ ದೃಶ್ಯವೀಕ್ಷಣೆಯನ್ನು ಒಳಗೊಂಡಿದೆ) 16. ಕ್ರೀಡಾ ಪ್ರವಾಸೋದ್ಯಮ (ಕ್ರೀಡೆಗಳು, ಗಾಲ್ಫ್ ಕೋರ್ಸ್‌ಗಳು) 17. ಸ್ವಾಸ್ಥ್ಯ ಪ್ರವಾಸೋದ್ಯಮ 18. ವಿಶೇಷ ಪ್ರವಾಸೋದ್ಯಮ ಪ್ರದೇಶದಂತಹ ಇತರ ಪ್ರಮುಖ ಪ್ರವಾಸೋದ್ಯಮ ಧೀಮ್‌ಗಳು 19. ರೋಪ್‌ವೇಗಳು ಮತ್ತು ಕೇಬಲ್ ಕಾರ್‌ಗಳು
9. ಸಾರಿಗೆ ಮತ್ತು ಸರಕುಸಾಗಣೆ	<ol style="list-style-type: none"> 1. ರಸ್ತೆಗಳು (ಸೇತುವೆಗಳು, ಇಂಟರ್‌ಚೇಂಜ್‌ಗಳು ಮತ್ತು ಫ್ಲೈಓವರ್‌ಗಳನ್ನೊಳಗೊಂಡಂತೆ) 2. ರೈಲ್ವೇ ವ್ಯವಸ್ಥೆಗಳು <ol style="list-style-type: none"> ಎ. ಸುರಂಗಗಳು ಬಿ. ಕಮಾಯಸೇತುವೆ (ವಯಾಡಕ್ಸ್‌ಗಳು) ಸಿ. ಸೇತುವೆಗಳು

	<p>3. ನಗರ ಸಾರಿಗೆ ವ್ಯವಸ್ಥೆ: ಎಂಆರ್‌ಟಿಎಸ್, ಎಲ್‌ಆರ್‌ಟಿಎಸ್, ಮೋನೋರೈಲು, ಅತೀ ಹೆಚ್ಚು ಸಾಮರ್ಥ್ಯದ ಬಸ್ ವ್ಯವಸ್ಥೆ ಹಾಗೂ ಅತಿವೇಗದ ರೈಲು ವ್ಯವಸ್ಥೆ</p> <p>4. ವಿಮಾನನಿಲ್ದಾಣಗಳು ಮತ್ತು ವಿಮಾನ ಇಳಿತಾಣಗಳು (ಏರ್‌ಸ್ಟ್ರಿಪ್)</p> <p>5. ಸಣ್ಣ ಬಂದರುಗಳು ಮತ್ತು ರೇವುಗಳು (ನೌಕಾ ನಿಲ್ದಾಣಗಳು)</p> <p>6. ಹಡಗುಕಟ್ಟೆಗಳು</p> <p>7. ಒಳನಾಡು ಜಲಸಾರಿಗೆ</p> <p>8. ಬಸ್/ಟ್ರಕ್ /ನಗರ ಸಾರಿಗೆ ಟರ್ಮಿನಲ್‌ಗಳು ಮತ್ತು ಸಾರ್ವಜನಿಕ ಸೌಲಭ್ಯಗಳು ಅಂದರೆ ಸಾರ್ವಜನಿಕ ಸೌಕರ್ಯ ಕೇಂದ್ರಗಳು</p> <p>9. ಉಗ್ರಾಣ ಮೂಲಸೌಕರ್ಯ (ಕಂಟೇನರ್ ಪ್ರೈಟ್ ಸ್ಟೇಷನ್‌ಗಳು, ಕಂಟೈನರ್ ಡಿಪೋಗಳು, ಶೈತ್ಯಾಗಾರ ಸಂಗ್ರಹ ವ್ಯವಸ್ಥೆ ಹಾಗೂ ಟ್ಯಾಂಕ್ ಫಾರ್ಮ್‌ಗಳು)</p> <p>10. ಯಾಂತ್ರಿಕ ಮತ್ತು ಬಹುಮಹಡಿಯ ಪಾರ್ಕಿಂಗ್ (ವಾಹನ ನಿಲ್ದಾಣ) ಸೌಲಭ್ಯಗಳು</p> <p>11. ಸಾರಿಗೆ ಟರ್ಮಿನಲ್‌ಗಳು ಎ. ಅಂತರ್ -ಮಾದರಿ (ಇಂಟರ್ ಮೋಡಲ್) ಸಾಗಣಕ ಕೇಂದ್ರಗಳು ಬಿ. ಸಂಚಾರ ನಿರ್ವಹಣಾ ಕೇಂದ್ರಗಳು</p> <p>12. ಪಾರ್ಕಿಂಗ್ ವ್ಯವಸ್ಥೆ ಎ. ಮೇಲ್ಮೈ (ಸರ್ಪೇಸ್) ಪಾರ್ಕಿಂಗ್ ಬಿ ಸುರಂಗ (ಅಂಡರ್‌ಗ್ರೌಂಡ್) ಸಾರ್ವಜನಿಕ ಪಾರ್ಕಿಂಗ್ ಸೌಲಭ್ಯ</p> <p>13. ಸಾರ್ವಜನಿಕ ಬೈಸಿಕಲ್ ಹಂಚಿಕೆ ವ್ಯವಸ್ಥೆ</p> <p>14. ನಗರ ಸಾರ್ವಜನಿಕ ಸಾರಿಗೆ (ನಗರ ರಸ್ತೆ ಸಾರಿಗೆಯ ಸಂದರ್ಭದಲ್ಲಿ ರೋಲಿಂಗ್ ಸ್ಟಾಕ್ ಹೊರತುಪಡಿಸಿ)</p>
--	--

<p>10. ನಗರ ಮತ್ತು ಪೌರಾಡಳಿತ ಮೂಲಸೌಕರ್ಯ</p>	<ol style="list-style-type: none"> 1. ಟೌನ್ಶಿಪ್ ಅಭಿವೃದ್ಧಿ 2. ಸಾಮಾನ್ಯ ಬಳಕೆದಾರರ ಸೌಲಭ್ಯಗಳೊಂದಿಗೆ ವಾಣಿಜ್ಯ ಅಭಿವೃದ್ಧಿ 3. ನೀರು ಸರಬರಾಜು ಮತ್ತು ಒಳಚರಂಡಿ 4. ನಿರ್ಲವಣೀಕರಣ 5. ತ್ಯಾಜ್ಯ ನೀರು ಪುನರ್ಬಳಕೆ ಮತ್ತು ಮರುಬಳಕೆ 6. ಘನ ತ್ಯಾಜ್ಯ/ ಜೈವಿಕ-ವೈದ್ಯಕೀಯ ತ್ಯಾಜ್ಯ/ಅಪಾಯಕಾರಿ ತ್ಯಾಜ್ಯ: ಸಂಗ್ರಹಣೆ, ಸಾಗಣಿಕೆ, ಸಂಸ್ಕರಣೆ ಮತ್ತು ವಿಲೇವಾರಿ ಸೌಲಭ್ಯಗಳು 7. ಇಂಧನ ದಕ್ಷತೆ <ol style="list-style-type: none"> ಎ. ಬೀದಿದೀಪಗಳಲ್ಲಿ ಬಿ. ಸಂಚಾರ ಸೂಚಕಗಳ (ಸಿಗ್ನಲ್ ಲೈಟ್) ನಿರ್ವಹಣೆ 8. ಸೂಚನಾ ಫಲಕ (ಸೈನೇಜ್) 9. ಇ-ತ್ಯಾಜ್ಯ ನಿರ್ವಹಣೆ 10. ಹೆಗ್ಗುರುತು ಜಂಕ್ಷನ್‌ಗಳನ್ನು ನಿರ್ಮಿಸಲು ಸಾರ್ವಜನಿಕ ಸ್ಥಳದ ಬಳಕೆ, ಇತ್ಯಾದಿ.
<p>11. ಕ್ರೀಡೆಗಳು ಮತ್ತು ಯುವಜನಸೇವೆ</p>	<ol style="list-style-type: none"> 1. ಕ್ರೀಡಾ ಮೂಲಸೌಕರ್ಯ 2. ಕಲೆ ಮತ್ತು ಸಂಸ್ಕೃತಿ ರಂಗಮಂದಿರಗಳು 3. ಆಟದ ಮೈದಾನಗಳು / ಕ್ರೀಡೆಗಳು / ಕ್ರೀಡಾಂಗಣ(ಸ್ಟೇಡಿಯಂ)ಗಳು 4. ಕ್ರೀಡಾ ಗ್ರಾಮಗಳಲ್ಲಿ ವಿದ್ಯಾರ್ಥಿ ವಸತಿ ನಿಲಯಗಳು/ ನಿವಾಸಗಳು 5. ಕ್ರೀಡಾ ತರಬೇತಿ ಕೇಂದ್ರಗಳು ಮತ್ತು ವ್ಯಾಯಾಮ ಕೇಂದ್ರ (ಜಿಮ್) ಗಳು.
<p>12. ವಸತಿ</p>	<ol style="list-style-type: none"> 1. ಕಡಿಮೆ ವೆಚ್ಚದ /ಇಡಬ್ಲ್ಯೂಎಸ್ ವಸತಿ 2. ಕೈಗೆಟುಕುವ ಬೆಲೆಯ ವಸತಿ 3. ಕೈಗೆಟುಕುವ ಬಾಡಿಗೆ ವಸತಿ ಸಂಕೀರ್ಣ
<p>13. ಗ್ರಾಮೀಣಾಭಿವೃದ್ಧಿ</p>	<ol style="list-style-type: none"> 1. ತ್ಯಾಜ್ಯದಿಂದ ವಿದ್ಯುತ್ (ಕೃಷಿ ತ್ಯಾಜ್ಯ) 2. ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳು

14. ದೂರಸಂಪರ್ಕ	<ol style="list-style-type: none"> 1. ಬ್ರಾಡ್ ಬ್ಯಾಂಡ್/ ಅಂತರ್ಜಾಲ ಒದಗಿಸುವ ದೂರಸಂಪರ್ಕ- ಸ್ಥಿರ ಜಾಲ: ಆಪ್ಟಿಕ್ ಫೈಬರ್/ಕೇಬಲ್ ನೆಟ್ವರ್ಕ್‌ಗಳು 2. ದೂರಸಂಪರ್ಕ ಗೋಪುರಗಳು 3. ಡೇಟಾ ಕೇಂದ್ರಗಳು
15. ಅರಣ್ಯ	<ol style="list-style-type: none"> 1. ಎನ್ ಟಿ ಎಪ್ ಪಿ ಆಧಾರಿತ ಮೌಲ್ಯವರ್ಧನೆ ಘಟಕಗಳು / ಎನ್ ಟಿ ಎಪ್ ಪಿ ಆಧಾರಿತ ಸಾರ್ವಜನಿಕ ಮಾರುಕಟ್ಟೆಗಳು / ಅರಣ್ಯ ಆಧಾರಿತ ಕೈಗಾರಿಕೆಗಳು / ಬಿದಿರು ಅಭಿವೃದ್ಧಿ ಯೋಜನೆ / ಮೌಲ್ಯವರ್ಧನೆ ಯೋಜನೆಗಳು / ಅರಣ್ಯೇತರ ಭೂಮಿಯಲ್ಲಿ ಕೈಗಾರಿಕಾ ಪ್ಲಾಂಟೇಶನ್ ಯೋಜನೆಗಳು. (ಗಮನಿಸಿ*) 2. ಜೈವಿಕ / ಸಾಗರ ಉದ್ಯಾನವನದಂತಹ ಪರಿಸರ-ಜಾಗೃತಿ / ಶಿಕ್ಷಣ ಮೂಲಸೌಕರ್ಯ ಯೋಜನೆಗಳು (ಮೃಗಾಲಯ, ವಸ್ತುಸಂಗ್ರಹಾಲಯ, ಸಾಗರಾಲಯ, ಇತ್ಯಾದಿ...) 3. ದೊಡ್ಡ ಪ್ರಮಾಣದ ಆಧುನಿಕ ಟೆಂಬರ್ ಡಿಪೋಗಳು / ನರ್ಸರಿಗಳು 4. ಅರಣ್ಯ ತೆರವು ಮುಂತಾದ ಶಾಸನಬದ್ಧ ಅನುಮತಿಗಳಡಿಯಲ್ಲಿ ಅವಶ್ಯಕತೆಗಳಿಗಾಗಿ ಬಳಸಿಕೊಳ್ಳಬಹುದಾದ ಭೂ ಬ್ಯಾಂಕ್ ಅಭಿವೃದ್ಧಿ / ನಿರ್ವಹಣೆ / ಅರಣ್ಯೀಕರಣ ಯೋಜನೆಗಳು. <p>(ಗಮನಿಸಿ*: ಮರ ಆಧಾರಿತ ಉದ್ಯಮ / ಕಾಗದ ಅಥವಾ ಪಲ್ಪ ಕೈಗಾರಿಕೆಗಳು, ಉರುವಲು / ಇದ್ದಿಲು / ಮರುನಿರ್ಮಾಣ ಮಾಡಿದ ಮರದ ಉತ್ಪನ್ನಗಳು)</p>

ಟಿಪ್ಪಣಿ: ಈ ನೀತಿಯಲ್ಲಿ ಉಲ್ಲೇಖಿಸಲಾದ ವಲಯಗಳು ಮತ್ತು ಉಪ-ವಲಯಗಳನ್ನು ಸೂಚಕ ಪಟ್ಟಿಯಾಗಿ ಪರಿಗಣಿಸಲಾಗುತ್ತದೆ ಮತ್ತು ಸಂಪೂರ್ಣ ಪಟ್ಟಿಯಾಗಿ ಅಲ್ಲ.

ಇ. ಅನುಸೂಚಿ V - ಆಸ್ತಿ /ಸ್ವತ್ತು ನಗದೀಕರಣ

ಆರ್ಥಿಕ ಬೆಳವಣಿಗೆ ಮತ್ತು ಕಾರ್ಯಕ್ಷಮತೆಯನ್ನು ಸಶಕ್ತಗೊಳಿಸುವಲ್ಲಿ ಮೂಲಸೌಕರ್ಯವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಸರ್ಕಾರವು ಈ ಮಹತ್ವವನ್ನು ಗುರುತಿಸಿ, ಆರ್ಥಿಕ ಅಭಿವೃದ್ಧಿಯನ್ನು ಉಳಿಸಿಕೊಂಡು ಮತ್ತು ಅದರ ವೇಗವನ್ನು ವದಿಸಲು ಮೂಲಸೌಕರ್ಯಗಳಲ್ಲಿ ಹೂಡಿಕೆಗೆ ಆದ್ಯತೆ ನೀಡಿದೆ. ಹೂಡಿಕೆಯಾಧಾರಿತ ಬೆಳವಣಿಗೆಯನ್ನು ಸಾಧಿಸಲು, ಸಾರ್ವಜನಿಕ ಮೂಲಸೌಕರ್ಯ ಹೂಡಿಕೆಗಳಿಂದ ಮೌಲ್ಯವನ್ನು ಹೆಚ್ಚಿಸಲು ಮತ್ತು ಸಮರ್ಥ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಖಾಸಗಿ ವಲಯದ ಪರಿಣತಿಯನ್ನು ಬಳಸಿಕೊಳ್ಳಲು, ಆಸ್ತಿ ನಗದೀಕರಣ ಮತ್ತು ಆಸ್ತಿ ಮರುಬಳಕೆಯು ಅತ್ಯಗತ್ಯ. ಅನೇಕ ಸಾರ್ವಜನಿಕ ವಲಯದ ಸ್ವತ್ತುಗಳು ಉತ್ತಮವಾಗಿ ಬಳಕೆಯಾಗುತ್ತಿಲ್ಲ ಮತ್ತು ಸರ್ಕಾರಕ್ಕೆ ಹೆಚ್ಚಿನ ಆರ್ಥಿಕ ಮತ್ತು ಮೌಲ್ಯವನ್ನು ಒದಗಿಸಲು ಪರಿಣಾಮಕಾರಿಯಾಗಿ ಸಾಧಿಸಲು ನಗದೀಕರಣವನ್ನು ಬಳಸಬಹುದು. ಈ ನಿಟ್ಟಿನಲ್ಲಿ, ಸರ್ಕಾರವು ಅಸ್ತಿತ್ವದಲ್ಲಿರುವ ಸ್ವತ್ತುಗಳ ಸಮರ್ಥ ನಿರ್ವಹಣೆ ಮತ್ತು ಆಸ್ತಿ ನಗದೀಕರಣದ ಮೂಲಕ ಉತ್ಪತ್ತಿಯಾಗುವ ಆದಾಯದ ಮರುಹೂಡಿಕೆಯ ಮೂಲಕ ಹೊಸ ಮೂಲಸೌಕರ್ಯವನ್ನು ರಚಿಸುವಲ್ಲಿ ಖಾಸಗಿ ಪಾಲುದಾರರಿಗೆ ಹೆಚ್ಚಿನ ಪಾತ್ರವನ್ನು ಕಲ್ಪಿಸುತ್ತದೆ.


ಆಸ್ತಿ ನಗದೀಕರಣವು ಸಾರ್ವಜನಿಕ ಸ್ವತ್ತುಗಳಲ್ಲಿ ಇಲ್ಲಿಯವರೆಗೆ ಸೂಕ್ತ ಆಧಾರವನ್ನು ನೀಡದೇ ಮಾಡಲಾದ ಹೂಡಿಕೆಯ ಮೇಲಿನ ಮೌಲ್ಯಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದು, ರಾಜ್ಯಕ್ಕೆ ಆದಾಯದ ಹೊಸ ಮೂಲಗಳನ್ನು ಸೃಷ್ಟಿಸುತ್ತದೆ ಮತ್ತು ಕಾಲಾಂತರದಲ್ಲಿ ಸರ್ಕಾರ / ಸಾರ್ವಜನಿಕ ಸಂಪನ್ಮೂಲಗಳ ಉತ್ತಮ ಹಣಕಾಸು ನಿರ್ವಹಣೆಗೆ ಕೊಡುಗೆ ನೀಡುತ್ತದೆ.

ಕರ್ನಾಟಕದ ಸರ್ಕಾರದ ಏಜೆನ್ಸಿಗಳು / ಸಂಸ್ಥೆಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಆಸ್ತಿ ನಗದೀಕರಣವನ್ನು ಅನ್ವೇಷಿಸಲು ಈ ಕೆಳಗಿನ ವಿಧಾನವನ್ನು ಅಳವಡಿಸಿಕೊಳ್ಳಬಹುದು:

- ಮೂಲಸೌಕರ್ಯ ಅಗತ್ಯಗಳನ್ನು ಸ್ಥಾಪಿಸುವುದು: ಮೂಲಸೌಕರ್ಯ ಕ್ಷೇತ್ರಗಳ ಅಡಿಯಲ್ಲಿ ಬರುವ ಎಲ್ಲಾ ವಲಯಗಳಲ್ಲಿ ಭವಿಷ್ಯದ ಮೂಲಸೌಕರ್ಯ ಅಗತ್ಯತೆಗಳನ್ನು ಸ್ಥಾಪಿಸುವುದರೊಂದಿಗೆ ಆಸ್ತಿ ನಗದೀಕರಣ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. ಇದು ಸರ್ಕಾರದ ಏಜೆನ್ಸಿಯು / ಸಂಸ್ಥೆಯು ಅಸ್ತಿತ್ವದಲ್ಲಿರುವ ಆಸ್ತಿಯನ್ನು ಶಕ್ತಗೊಳಿಸಲು ಮತ್ತು ಖಾಸಗಿ ಹೂಡಿಕೆಯನ್ನು ಬಳಸಿಕೊಂಡು ಮೂಲಸೌಕರ್ಯವನ್ನು ಸ್ಥಾಪಿಸಲು ಅನುಕೂಲ ಮಾಡಿಕೊಡುತ್ತದೆ.
- ಕ್ರಿಯಾ ಯೋಜನೆಗಳನ್ನು ತಯಾರಿಸುವುದು: ಸರ್ಕಾರದ ಏಜೆನ್ಸಿ / ಸಂಸ್ಥೆಯು ತಮ್ಮ ಆಂತರಿಕ ಪಿಪಿಪಿ ಕೋಶದ ಮುಖಾಂತರ ಆಸ್ತಿ ನಗದೀಕರಣದ ಮೂಲಕ ಮೂಲಸೌಕರ್ಯ ಅಗತ್ಯಗಳಿಗೆ ಧನಸಹಾಯಕ್ಕಾಗಿ ಬಹು-ವರ್ಷದ ಕ್ರಿಯಾ ಯೋಜನೆ ಅಥವಾ ವಾರ್ಷಿಕ ಕ್ರಿಯಾ ಯೋಜನೆಯನ್ನು ಅನ್ವೇಷಿಸಬಹುದು.

- iii. ಸ್ವತ್ತುಗಳನ್ನು ಗುರುತಿಸುವುದು: ಮೂಲಸೌಕರ್ಯ ಅಗತ್ಯತೆಗಳು ಮತ್ತು ಹಣಕಾಸಿನ ಅಗತ್ಯತೆಗಳ ಆಧಾರದ ಮೇಲೆ, ಸರ್ಕಾರದ ಏಜೆನ್ಸಿ / ಸಂಸ್ಥೆಯು ನಗರೀಕರಣ ಅಥವಾ ಮರುಬಳಕೆಗಾಗಿ ಲಭ್ಯವಾಗುವಂತಹ ತಮ್ಮ ಅಧಿಕಾರ ವ್ಯಾಪ್ತಿಯೊಳಗೆ ಅಸ್ತಿತ್ವದಲ್ಲಿರುವ ಆಸ್ತಿಗಳನ್ನು ಗುರುತಿಸುವುದು ಮತ್ತು ನಗರೀಕರಣಕ್ಕಾಗಿ ಸಿದ್ಧಪಡಿಸಬೇಕು.
- iv. ನಗರೀಕರಣ ಮಾದರಿಗಳನ್ನು ಅನ್ವೇಷಿಸುವುದು: ಸರ್ಕಾರದ ಸಂಸ್ಥೆಯು ಸ್ವತ್ತುಗಳ ಪರಿಣಾಮಕಾರಿ ಬಳಕೆಯನ್ನು ಬಲಿಷ್ಠಗೊಳಿಸುವ ಹಣಗಳಿಕೆಯ ವಿವಿಧ ಮಾದರಿಗಳನ್ನು ಮೌಲ್ಯಮಾಪನ ಮಾಡುವುದು. ನಗರೀಕರಣ ಮಾದರಿಗಳ ಅಳವಡಿಕೆಯು ಆಸ್ತಿ ವಿವರ, ನಗರೀಕರಣದ ಉದ್ದೇಶಗಳು, ಪ್ರಾಯೋಜಕರು ಮತ್ತು ಹೂಡಿಕೆದಾರರ ನಿರೀಕ್ಷೆಗಳು ಇತ್ಯಾದಿಗಳ ವಿವಿಧ ಅಂಶಗಳ ಮೇಲೆ ಅವಲಂಬಿತವಾಗಿದೆ ಎಂಬುದನ್ನು ಗಮನಿಸಬೇಕು ಮತ್ತು ಇವುಗಳನ್ನು ಸೂಕ್ತವಾಗಿ ಗಣನೆಗೆ ತೆಗೆದುಕೊಳ್ಳಬೇಕು.
- v. ಯೋಜನೆಯ ಅಭಿವೃದ್ಧಿ: ಗುರುತಿಸಲಾದ ಸ್ವತ್ತುಗಳಿಗೆ ಸರ್ಕಾರದ ಸಂಸ್ಥೆಯು ನಗರೀಕರಣ ಯೋಜನೆಯನ್ನು ಅಭಿವೃದ್ಧಿಪಡಿಸುತ್ತದೆ. ಖಾಸಗಿ ವಲಯದ ಭಾಗದಾರರನ್ನು ನೇಮಿಸಲು ಅಗತ್ಯವಾದ ಅನುಮೋದನೆಗಳನ್ನು ಸರ್ಕಾರದ ಸಂಸ್ಥೆಯು ಪಡೆಯಬೇಕು.
- vi. ನಗರೀಕರಣ ಚೌಕಟ್ಟುಗಳು: ನಗರೀಕರಣ ಯೋಜನೆಗಳು ಭಾಗ IV - "ಟೆಚ್‌ಸ್ಟೋನ್ ಪ್ರಿನ್ಸಿಪಲ್ಸ್" ನಲ್ಲಿ ಉಲ್ಲೇಖಿಸಿರುವಂತೆ ಒಪ್ಪಂದದ ರಚನೆ, ಸಂಗ್ರಹಣೆ ಪ್ರಕ್ರಿಯೆ, ಸಾಂಸ್ಥಿಕ ಚೌಕಟ್ಟುಗಳಿಗೆ ಬದ್ಧವಾಗಿರಬೇಕು.

ಸರ್ಕಾರದ ಏಜೆನ್ಸಿಗಳಿಗೆ /ಸಂಸ್ಥೆಗಳಿಗೆ ನಗದೀಕರಣ ಪ್ರಕ್ರಿಯೆಯ ಮಾರ್ಗದರ್ಶನ ನೀಡಲು ರಾಜ್ಯದಲ್ಲಿ ನಗದೀಕರಣ ಯೋಜನೆಗಳನ್ನು ಕೈಗೊಳ್ಳುವ ಪ್ರಕ್ರಿಯೆ ಮತ್ತು ಕೆಲಸದ ಹರಿವನ್ನು ಕೆಳಗೆ ವಿವರಿಸಲಾಗಿದೆ.



ಎಫ್. ಅನುಸೂಚಿ VI - ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಯೋಜನೆಗಳ ಪರಿಕಲ್ಪನಾ ಟಿಪ್ಪಣಿಯ ಮಾದರಿ (ಟೆಂಪ್ಲೇಟ್)


ಈ ಟೆಂಪ್ಲೇಟ್ ಪಿಪಿಪಿ ಯೋಜನೆಗಳಿಗೆ ಸಮಗ್ರವಾದ 'ಪರಿಕಲ್ಪನಾ ಟಿಪ್ಪಣಿ' ತಯಾರಿಕೆಯಲ್ಲಿ ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಿಗೆ ಮಾರ್ಗದರ್ಶನ ನೀಡುತ್ತದೆ. ಪರಿಕಲ್ಪನೆಯ ಹಂತದಲ್ಲಿ, ಈ ಟೆಂಪ್ಲೇಟ್‌ನಲ್ಲಿ ಉಲ್ಲೇಖಿಸಲಾದ ಪ್ರಸ್ತಾವಿತ ಯೋಜನೆಗಳ ವಿವರಗಳನ್ನು ಇಲಾಖೆಗಳಲ್ಲಿ ಆಂತರಿಕವಾಗಿ ಚರ್ಚಿಸಬಹುದು ಎಂದು ಸೂಚಿಸಲಾಗಿದೆ. ಮಾಹಿತಿಯನ್ನು ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಗೆ ಸಲ್ಲಿಸುವ ಮೊದಲು ಇಲಾಖೆಗಳ ಆಂತರಿಕ ಪಿಪಿಪಿ ಕೋಶದಿಂದ ವಿಶ್ಲೇಷಿಸಿ, ಪರಿಶೀಲಿಸಬಹುದು.

ಪರಿಕಲ್ಪನೆಯ ಟಿಪ್ಪಣಿಯಲ್ಲಿ ಸಂಬಂಧಿತ ಮಾಹಿತಿ / ಅಂಶಗಳನ್ನು ಒಳಗೊಡಿಸುವುದರಿಂದ ಯೋಜನೆಯ ಬಗ್ಗೆ ಅರಿತುಕೊಳ್ಳಲು ಹಾಗೂ ಯೋಜನೆಯ ಅನುಷ್ಠಾನದಲ್ಲಿ ಮತ್ತು ವ್ಯವಹರಣಾ ಸಲಹೆಗಾರರ ಆಯ್ಕೆಯಲ್ಲಿ ಇಲಾಖೆಗಳ ಮುಖ್ಯಸ್ಥರು / ಜಿಲ್ಲಾಧಿಕಾರಿಗಳನ್ನು ಶಕ್ತಗೊಳಿಸುತ್ತದೆ ಹಾಗೂ ಕೆಕೆಆರ್‌ಡಿಬಿ ಯಂತಹ ಮತ್ತು ಇತರೆ ಅನುಷ್ಠಾನ ಸಂಸ್ಥೆಗಳು / ಭಾಗೀದಾರರನ್ನು ಬೆಂಬಲಿಸುತ್ತದೆ.

ಕ್ರ.ಸ	ವಿಭಾಗಗಳು	ನಮೂದಿಸಬೇಕಾದ ವಿವರಗಳು
1	ಯೋಜನೆಯ ಪರಿಕಲ್ಪನೆ	<ol style="list-style-type: none"> ಯೋಜನೆಯ ಅಗತ್ಯ / ಪ್ರಸ್ತುತತೆ. ಯೋಜನೆಯ ಬೇಡಿಕೆಯ ಅಂಶಗಳು. ಯೋಜನೆಯಲ್ಲಿ ಸಂಭವನೀಯ ಆದಾಯದ ಹರಿವು. ಯೋಜನೆಯನ್ನು ಕಾರ್ಯಗತಗೊಳಿಸುವ / ನಿರ್ವಹಿಸುವ ಖಾಸಗಿ ಘಟಕದ ಪಾತ್ರ. ಯೋಜನೆಯ ಅನುಷ್ಠಾನ / ಕಾರ್ಯಾಚರಣೆಗಳಿಗೆ ಸೂಕ್ತವಾದ ಖಾಸಗಿ ಘಟಕದ ವರ್ಗ / ಪ್ರಕಾರ. ಉದಾಹರಣೆಗೆ, ರಿಯಲ್ ಎಸ್ಟೇಟ್ ಡೆವಲಪರ್‌ಗಳು, ಮೂಲಸೌಕರ್ಯ ಸಂಸ್ಥೆಗಳು, ಆಸ್ಪತ್ರೆ ನಿರ್ವಾಹಕರು, ಆತಿಥ್ಯ / ಹೋಟೆಲ್ ನಿರ್ವಾಹಕರು, ದೊಡ್ಡ ಚಿಲ್ಲರೆ ವ್ಯಾಪಾರಿಗಳು, ಇಟಿಪಿ ನಿರ್ವಾಹಕರು, ಪಾರ್ಕಿಂಗ್ ನಿರ್ವಾಹಕರು, ಇತ್ಯಾದಿ. <p>ಉದಾಹರಣೆಗೆ, 'ಕ್ರೀಡಾಂಗಣ ಪುನರಾಭಿವೃದ್ಧಿ ಯೋಜನೆ'ಗಾಗಿ, ನಗರದಲ್ಲಿ ಕ್ರೀಡೆಗಳಿಗೆ ಉತ್ತಮ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವುದು ಮತ್ತು ಅಸ್ತಿತ್ವದಲ್ಲಿರುವ ಸೌಲಭ್ಯಗಳನ್ನು ಉತ್ತಮಗೊಳಿಸುವುದು ಯೋಜನೆಯ ಅಗತ್ಯತೆಯಾಗಿದೆ. ಖಾಸಗಿ ಸಂಸ್ಥೆಯ ಪಾತ್ರವು ಸೌಲಭ್ಯಗಳ ನವೀಕರಣಕ್ಕೆ ಹಣಕಾಸು</p>

		<p>ಒದಗಿಸುವುದು ಮತ್ತು ಆಹಾರ ಮಳಿಗೆಗಳಂತಹ (ಫುಡ್ ಕೋರ್ಟ್) ಪೂರಕ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವುದು. ಖಾಸಗಿ ಘಟಕವು ನಿರ್ದಿಷ್ಟ ಅವಧಿಗೆ ಯೋಜನೆಯ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಸಹ ನಿರ್ವಹಿಸುತ್ತದೆ.</p>
2	ಯೋಜನಾ ಸ್ಥಳದ ವಿವರ	<ol style="list-style-type: none"> 1. ಯೋಜನಾ ಪ್ರದೇಶದ / ಸ್ಥಳದ ವಿಸ್ತಾರ. 2. ಯೋಜನಾ ಸ್ಥಳದ ನಿರ್ದೇಶಾಂಕಗಳು ಮತ್ತು ವಿಳಾಸ. 3. ಯೋಜನಾ ಸ್ಥಳದಲ್ಲಿ ಅಸ್ತಿತ್ವದಲ್ಲಿರುವ ರಚನೆಗಳ ಸಂಖ್ಯೆ ಮತ್ತು ಪ್ರಕಾರ, ಅಸ್ತಿತ್ವದಲ್ಲಿರುವ ರಚನೆಗಳ ಅಂತರ್ನಿರ್ಮಿತ ಪ್ರದೇಶಗಳು, ಇತ್ಯಾದಿಗಳ ಮಾಹಿತಿ. 4. ಭೂ ಬಳಕೆಯ ಪ್ರಕಾರ ಮತ್ತು ವಲಯ / ಬಳಕೆಯ ಆವರಣದ ಬಗೆಗಿನ ವಿವರಗಳು (ಉದಾಹರಣೆಗೆ ಕೈಗಾರಿಕಾ / ವಾಣಿಜ್ಯ / ವಸತಿ / ಮಿಶ್ರ-ಬಳಕೆ). 5. ಯೋಜನಾ ಸ್ಥಳದ ಚಿತ್ರಗಳು, ಲಭ್ಯವಿದ್ದಲ್ಲಿ. 6. ಕಂದು ಭೂಮಿ ಸ್ವತ್ತುಗಳ (ಬ್ರೌನ್‌ಫೀಲ್ಡ್ ಸ್ವತ್ತುಗಳ) ಸಂದರ್ಭದಲ್ಲಿ (ಅಸ್ತಿತ್ವದಲ್ಲಿರುವ ಆಸ್ಪತ್ರೆ / ಹೋಟೆಲ್ / ಪಾರ್ಕ್ / ಇತ್ಯಾದಿ), ಯೋಜನಾ ಸ್ಥಳದಲ್ಲಿ ಅಸ್ತಿತ್ವದಲ್ಲಿರುವ ಬಳಕೆಯನ್ನು ಒದಗಿಸಿ. <p>'ಅಪ್ರೋಚ್ ರೋಡ್', 'ಉಬ್ಬುತಗ್ಗಿನ ಪ್ರದೇಶ', 'ಯೋಜನಾ ಸ್ಥಳದಲ್ಲಿ ಸ್ವಾಭಾವಿಕ ಜಲಮೂಲ ಅಥವಾ ತೊರೆಗಳನ್ನು ಹೊಂದಿದ್ದರೆ', 'ಯೋಜನಾ ಸ್ಥಳದ ಮುಖಾಂತರ ಹಾದು ಹೋಗುವ ಹೆಚ್ ಟಿ (HT) ಟ್ರಾನ್ಸ್ಮಿಷನ್ ಲೈನ್‌ಗಳು' ಮುಂತಾದ ಯೋಜನೆಯ ಮೇಲೆ ಪರಿಣಾಮ ಬೀರಬಹುದಾದ ವಿಷಯಗಳು ಯೋಜನಾ ಪ್ರದೇಶಗಳಿದ್ದರೆ ಅಂತಹವುಗಳನ್ನು ಮೊದಲೇ ನಿರೀಕ್ಷಿಸಬೇಕು.</p>
3	ಯೋಜನೆಯ ವಾಣಿಜ್ಯಾತ್ಮಕಗಳು	<ol style="list-style-type: none"> 1. ಯೋಜನೆಯ ಬೇಡಿಕೆಯ ಅಂಶಗಳು. 2. ಯೋಜನೆಯಲ್ಲಿ ಸಂಭವನೀಯ ಆದಾಯದ ಹರಿವು. <p>ಉದಾಹರಣೆಗೆ, 'ಕ್ರೀಡಾಂಗಣ ಪುನರಾಭಿವೃದ್ಧಿ ಯೋಜನೆ'ಗಾಗಿ, ದೈನಂದಿನ / ಮಾಸಿಕ / ವಾರ್ಷಿಕ ಆಧಾರದ ಮೇಲೆ ಕ್ರೀಡಾಂಗಣದಲ್ಲಿ ಅಸ್ತಿತ್ವದಲ್ಲಿರುವ ಜನಸಂದನೆ (ಫುಟ್ ಫಾಲ್ಸ್) ಆಧಾರದ ಮೇಲೆ ಬೇಡಿಕೆಯ ಅಂಶಗಳನ್ನು ಒದಗಿಸಬಹುದು, ಒದಗಿಸಿದ ಸೌಲಭ್ಯಗಳ ಪ್ರಕಾರ ಮತ್ತು ಬಳಕೆದಾರರು / ಆಟಗಾರರ ಸಂಖ್ಯೆಯಲ್ಲಿ ಹೆಚ್ಚಳ ಇತ್ಯಾದಿಗಳು. ಸಂಭಾವ್ಯ ಆದಾಯ ಹರಿವು, ಸದಸ್ಯತ್ವ ಶುಲ್ಕಗಳು, ಕ್ರೀಡಾ ಸೌಲಭ್ಯಗಳಿಗಾಗಿ ದೈನಂದಿನ ಬಾಡಿಗೆಗಳು / ಕಾರ್ಯಕ್ರಮಗಳಿಗೆ ಸಾಂದರ್ಭಿಕ ಬಾಡಿಗೆಗಳು, ತರಬೇತಿ / ಅಭ್ಯಾಸಕ್ಕಾಗಿ ಶಾಲೆಗಳು / ಕ್ರೀಡಾ</p>

		ಕ್ಲಬ್‌ಗಳಿಂದ ಬಾಡಿಗೆ ಆದಾಯ ಇತ್ಯಾದಿಗಳನ್ನು ಒಳಗೊಂಡಿರಬಹುದು.
4	ಯೋಜನೆಯ ಅಂಶಗಳು	ಯೋಜನಾ ಘಟಕಗಳ ನಿರ್ಮಾಣ / ಅಭಿವೃದ್ಧಿ / ನವೀಕರಣ / ಯಾವುದೇ ಇತರೆ ಘಟಕಗಳನ್ನು ಒಳಗೊಂಡಿರಬಹುದು. ಉದಾಹರಣೆಗೆ, 'ಕ್ರೀಡಾಂಗಣ ಪುನರಾಭಿವೃದ್ಧಿ ಯೋಜನೆ'ಗಾಗಿ, ಯೋಜನಾ ಅಂಶಗಳು ಲಭ್ಯವಿರುವ / ಅಭಿವೃದ್ಧಿಪಡಿಸಬೇಕಾದ ಕ್ರೀಡಾ ಸೌಲಭ್ಯಗಳನ್ನು ಒಳಗೊಂಡಿರಬಹುದು (ಟೆನ್ನಿಸ್ ಕೋರ್ಟ್, ಕ್ರಿಕೆಟ್ ಮೈದಾನ, ಫುಟ್ಬಾಲ್ ಟರ್ಫ್, ಈಜುಕೊಳ, ಇತ್ಯಾದಿ), ಮೂಲಭೂತ ಸೌಕರ್ಯಗಳು (ವಿರಾಮ ಕೊಠಡಿಗಳು, ಶೌಚಾಲಯಗಳು, ಲಾಕರ್‌ಗಳು, ಇತ್ಯಾದಿ), ಭದ್ರತಾ ಸಾಧನಗಳು, ಆಹಾರ ಮತ್ತು ಪಾನೀಯಗಳ ಪ್ರದೇಶ, ಸಮಾವೇಶ ಕೇಂದ್ರಕ್ಕೆ ಸ್ಥಳ, ಉದ್ಯಾನ / ಪಾರ್ಕ್, ತೆರೆದ ಸ್ಥಳ, ಆಂತರಿಕ ರಸ್ತೆಗಳು, ಇತ್ಯಾದಿ.
5	ಯೋಜನೆಯ ಮೊತ್ತ	ಯೋಜನೆಯ ಬಂಡವಾಳ ವೆಚ್ಚ, ಯೋಜನೆಯ ಕಾರ್ಯಾಚರಣೆ ಮತ್ತು ನಿರ್ವಹಣೆಯ ವೆಚ್ಚ, ಯೋಜನೆಯಲ್ಲಿ ನಿರೀಕ್ಷಿತ ಮರುಕಳಿಸುವ ವೆಚ್ಚಗಳು.
6	ಯೋಜನೆಯ ಹಿನ್ನೆಲೆ	ಇಲಾಖೆಗಳು ಯೋಜನೆಯ ಹಿನ್ನೆಲೆ (ಅಥವಾ ಪ್ರಾರಂಭದ ಕಾರಣಗಳು), ಯೋಜನೆಯ ಪ್ರಸ್ತುತ ಸ್ಥಿತಿ ಅಥವಾ ಯಾವುದೇ ಸಂಬಂಧಿತ ಮಾಹಿತಿಯನ್ನು ಒದಗಿಸಬಹುದು.
7	ಪಿಪಿಪಿ ಗೆ ಆಧಾರ	<ol style="list-style-type: none"> 1. ರಾಜ್ಯ ನೀತಿ / ಆಯವ್ಯಯ / ಪ್ರಕಟಣೆಗಳು / ನಿರ್ದೇಶನಗಳು. 2. ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಗಳು / ಕೇಂದ್ರ ಅಥವಾ ರಾಜ್ಯ ಸರ್ಕಾರಗಳು / ಯಾವುದೇ ಇತರರಿಂದ ಹಣಕಾಸಿನ ನೆರವು. 3. ಪಿಪಿಪಿ ಆಧಾರದ ಮೇಲೆ ಯೋಜನೆಯನ್ನು ಅನುಷ್ಠಾನಗೊಳಿಸುವ ಮೂಲಕ ಹೆಚ್ಚಿನ ಆದಾಯವನ್ನು ಗಳಿಸುವುದು. 4. ಜ್ಞಾನ ಮತ್ತು ಅನುಭವ / ಧನಸಹಾಯ ಸಾಮರ್ಥ್ಯ / ಅಪಾಯ-ತೆಗೆದುಕೊಳ್ಳುವ ಸಾಮರ್ಥ್ಯ / ಮೊದಲ ಸಾಗಣೆದಾರರ ಪ್ರಯೋಜನ / ನಾವೀನ್ಯತೆಗಳು / ಖಾಸಗಿ ವಲಯದೊಂದಿಗೆ ಪಾಲುದಾರರ ಅಗತ್ಯವನ್ನು ಸಮರ್ಥಿಸಲು ಯಾವುದೇ ಇತರ ತರ್ಕ / ಸಮರ್ಥನೆಗಳು. 5. ಅಭಿವೃದ್ಧಿ ಮತ್ತು ಕಾರ್ಯಾಚರಣೆಗಳಿಗಾಗಿ ಖಾಸಗಿ ವಲಯದ ದಕ್ಷತೆಗಳು.
8	ಆಡಳಿತ ಇಲಾಖೆಯ ಅನುಮೋದನೆ	ಪರಿಕಲ್ಪನೆಯ ಟಿಪ್ಪಣಿಯನ್ನು ಇಲಾಖೆಗಳ ಆಂತರಿಕ ಪಿಪಿಪಿ ಕೋಶದಲ್ಲಿ ಚರ್ಚಿಸಿ, ಪರಿಶೀಲಿಸಬೇಕಾಗಿರುತ್ತದೆ ಮತ್ತು ಆಡಳಿತ ಇಲಾಖೆಯ ಅನುಮೋದನೆಯೊಂದಿಗೆ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಗೆ ಸಲ್ಲಿಸಬೇಕಾಗಿರುತ್ತದೆ.



ಜಿ. ಅನುಸೂಚಿ VII - ರಾಜ್ಯದಲ್ಲಿ ಪಿಪಿಪಿ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಕಾಲಮಿತಿಗಳು

ರಾಜ್ಯ ಸರ್ಕಾರವು ಪಿಪಿಪಿ ಮಾದರಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿಯನ್ನು ಉತ್ತೇಜಿಸಲು ಆಸಕ್ತಿ ಹೊಂದಿದೆ. ಪಿಪಿಪಿ ಯೋಜನೆಗಳ ಪರಿಣಾಮಕಾರಿತ್ವ ಮತ್ತು ಯಶಸ್ಸು ಹೆಚ್ಚಾಗಿ ಯೋಜನೆಯ ಅಭಿವೃದ್ಧಿಯನ್ನು ನಿರ್ದಿಷ್ಟ ಕಾಲಮಿತಿಯ ಚೌಕಟ್ಟಿನೊಳಗೆ ಕಾರ್ಯಗತಗೊಳಿಸುವುದರ ಮೇಲೆ ಅವಲಂಬಿತವಾಗಿರುತ್ತದೆ. ರಾಜ್ಯದಲ್ಲಿ ಪಿಪಿಪಿ ಯೋಜನೆಗಳ ಅಭಿವೃದ್ಧಿಗೆ ಅಸ್ತಿತ್ವದಲ್ಲಿರುವ ಅಭ್ಯಾಸವು ಪೂರ್ವಸಿದ್ಧತಾ ಹಂತ ಮತ್ತು ಖಾಸಗಿ ಪಾಲುದಾರನ (ರಿಯಾಯಿತಿದಾರ) ಆಯ್ಕೆಯ ಹಂತದ ಬೆಳವಣಿಗೆಯಲ್ಲಿ ದೀರ್ಘಾವಧಿಯ ಪುರಾವೆಹೊಂದಿದೆ. ಹಲವಾರು ನಿರ್ಣಾಯಕ ಕಾರಣಗಳಿಗಾಗಿ ಪಿಪಿಪಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸರ್ಕಾರದ ಇಲಾಖೆಗಳು ಕಾಲಮಿತಿಯನ್ನು ಅನುಸರಿಸಬೇಕು:

1. **ದಕ್ಷತೆ ಮತ್ತು ಉತ್ಪಾದಕತೆ:** ಕಾಲಮಿತಿ ಬದ್ಧತೆಯು ಯೋಜನೆಯು ಅನಗತ್ಯ ವಿಳಂಬವಿಲ್ಲದೆ ಸುಗಮವಾಗಿ ಮುಂದುವರಿಯುವುದನ್ನು ಖಚಿತಪಡಿಸುತ್ತದೆ, ಇದು ಸಂಪನ್ಮೂಲಗಳ ಸಮರ್ಥ ಬಳಕೆ ಮತ್ತು ಹೆಚ್ಚಿನ ಉತ್ಪಾದಕತೆಗೆ ಕಾರಣವಾಗುತ್ತದೆ.
2. **ವೆಚ್ಚ ನಿರ್ವಹಣೆ:** ವಿಳಂಬಗಳು ಹಣದುಬ್ಬರ, ಕಾರ್ಮಿಕ ವೆಚ್ಚಗಳಲ್ಲಿ ಹೆಚ್ಚಳ ಮತ್ತು ವಸ್ತುಗಳ ಬೆಲೆ ಹೆಚ್ಚಳಗಳಂತಹ ಅಂಶಗಳಿಂದಾಗಿ ಗಮನಾರ್ಹವಾದ ಮಿತಿಮೀರಿದ ವೆಚ್ಚಗಳಿಗೆ ಕಾರಣವಾಗಬಹುದು. ಕಾಲಮಿತಿಗೆ ಹೊಂದಿಕೊಳ್ಳುವುದು ಈ ವೆಚ್ಚಗಳ ನಿಯಂತ್ರಣ ಮತ್ತು ಯೋಜನೆಯನ್ನು ಬಜೆಟ್‌ನೊಳಗೆ ಇರಿಸಿಕೊಳ್ಳಲು ಸಹಾಯ ಮಾಡುತ್ತದೆ.
3. **ಹೂಡಿಕೆದಾರರ ವಿಶ್ವಾಸ:** ಯೋಜನೆಗಳು ಸಕಾಲದಲ್ಲಿ ಪೂರ್ಣಗೊಳ್ಳುವ ವಿಶ್ವಾಸವಿದ್ದರೆ ಖಾಸಗಿ ಹೂಡಿಕೆದಾರರು ಪಿಪಿಪಿ ಯೋಜನೆಗಳಲ್ಲಿ ಭಾಗವಹಿಸಿ ಹೂಡಿಕೆ ಮಾಡುವ ಸಾಧ್ಯತೆಯು ಹೆಚ್ಚಿರುತ್ತದೆ. ಸಕಾಲಿಕ ಪೂರ್ಣಗೊಳಿಸುವಿಕೆಯು ಹೂಡಿಕೆದಾರರ ವಿಶ್ವಾಸವನ್ನು ಏರ್ಪಡಿಸುತ್ತದೆ ಮತ್ತು ಇದೇ ರೀತಿಯ ಭವಿಷ್ಯದ ಯೋಜನೆಗಳಲ್ಲಿ ಹೂಡಿಕೆಗಳನ್ನು ಉತ್ತೇಜಿಸುತ್ತದೆ.
4. **ಸಾರ್ವಜನಿಕ ನಂಬಿಕೆ ಮತ್ತು ಉತ್ತರದಾಯಿತ್ವ:** ಸಕಾಲಿಕ ಯೋಜನೆ ಪೂರ್ಣಗೊಳಿಸುವಿಕೆಯು ಸರ್ಕಾರದ ದಕ್ಷತೆ ಮತ್ತು ಹೊಣೆಗಾರಿಕೆಯಲ್ಲಿ ಸಾರ್ವಜನಿಕ ನಂಬಿಕೆಯನ್ನು ಹೆಚ್ಚಿಸುತ್ತದೆ. ಭರವಸೆಯ ಸೇವೆಗಳು ಮತ್ತು ಸುಧಾರಿತ ಮೂಲಸೌಕರ್ಯವನ್ನು ತಲುಪಿಸಲು ಸರ್ಕಾರದ ಬದ್ಧತೆಯನ್ನು ಇದು ಪ್ರದರ್ಶಿಸುತ್ತದೆ.
5. **ತೊಡಕು / ಅಪಾಯ ತಗ್ಗಿಸುವಿಕೆ:** ವಿಳಂಬಗಳು ಯೋಜನೆಗಳನ್ನು ರಾಜಕೀಯ, ಆರ್ಥಿಕ ಮತ್ತು ನಿಯಂತ್ರಕ ಬದಲಾವಣೆಗಳನ್ನು ಒಳಗೊಂಡಂತೆ ವಿವಿಧ ತೊಡಕು/ ಅಪಾಯಗಳಿಗೆ ಒಡ್ಡಬಹುದು. ಕಾಲಮಿತಿಗೆ ಹೊಂದಿಕೊಳ್ಳುವುದು ಈ ತೊಡಕುಗಳಿಗೆ ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡುತ್ತದೆ ಮತ್ತು ಯೋಜನೆಯ ಸ್ಥಿರತೆಯನ್ನು ಕಾಪಾಡಲು ಸಹಾಯ ಮಾಡುತ್ತದೆ.
6. **ಅತ್ಯುತ್ತಮ ಸಂಪನ್ಮೂಲ ಬಳಕೆ:** ಸಮಯೋಚಿತ ಕಾರ್ಯಗತಗೊಳಿಸುವಿಕೆಯು ಕಾರ್ಮಿಕ, ಸಾಮಗ್ರಿಗಳು ಮತ್ತು ಬಂಡವಾಳದಂತಹ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸುವುದನ್ನು ಖಚಿತಪಡಿಸುತ್ತದೆ. ಇದು ಸಂಪನ್ಮೂಲವು ವ್ಯರ್ಥವಾಗುವುದನ್ನು ತಡೆಯುತ್ತದೆ

ಮತ್ತು ಎಲ್ಲಾ ಒಳಹರಿವುಗಳನ್ನು ಅವುಗಳ ಪೂರ್ಣ ಸಾಮರ್ಥ್ಯಕ್ಕೆ ಬಳಸಿಕೊಳ್ಳಲಾಗಿದೆ ಎಂದು ಖಚಿತಪಡಿಸುತ್ತದೆ.

7. **ಆರ್ಥಿಕ ಪರಿಣಾಮ:** ಪಿಪಿಪಿ ಯೋಜನೆಗಳನ್ನು ಸಮಯೋಚಿತವಾಗಿ ಪೂರ್ಣಗೊಳಿಸುವುದರಿಂದ ಸುಧಾರಿತ ಮೂಲಸೌಕರ್ಯ ಮತ್ತು ಸೇವೆಗಳಂತಹ ಪ್ರಯೋಜನಗಳನ್ನು ಸಾರ್ವಜನಿಕರಿಗೆ ಶೀಘ್ರವಾಗಿ ತಲುಪಿಸಲಾಗುತ್ತದೆ ಎಂಬುದನ್ನು ಖಚಿತಪಡಿಸುತ್ತದೆ. ಇದು ಉತ್ಪಾದಕತೆ, ಸಂಪರ್ಕ ಮತ್ತು ಒಟ್ಟಾರೆ ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಮೂಲಕ ಆರ್ಥಿಕತೆಯ ಮೇಲೆ ಧನಾತ್ಮಕ ಪರಿಣಾಮ ಬೀರಬಹುದು.

ಹಂತ	ಚಟುವಟಿಕೆಯ ಹೆಸರು	ಜವಾಬ್ದಾರಿ		ಷರಾ
		ಆಡಳಿತ ಇಲಾಖೆ	ಮೂಲಬಂಧ ಮತ್ತು ಜಸಾ	
1.	ಪರಿಕಲ್ಪನಾ ಟಿಪ್ಪಣಿಯನ್ನು ಸಿದ್ಧಪಡಿಸುವುದು	✓	-	
2.	ಪರಿಕಲ್ಪನಾ ಟಿಪ್ಪಣಿಯ ಅನುಮೋದನೆ	✓	✓	ಎಸ್‌ಎಲ್‌ಎಸ್‌ಡೆ ಬ್ಲಾಕ್ ದಿಂದ ಅನುಮೋದನೆ / ಅನುಸಮರ್ಥನೆ
3.	ವ್ಯವಹರಣಾ ಸಲಹೆಗಾರರ ನೇಮಕ	✓	-	
4.	ವ್ಯವಹರಣಾ ಸಲಹೆಗಾರರಿಂದ ಯೋಜನಾ ದಾಖಲೆಗಳ ತಯಾರಿಕೆ	✓	-	
5.	ಯೋಜನಾ ದಾಖಲೆಗಳ ಪರಿಶೀಲನೆ ಮತ್ತು ಸಲ್ಲಿಕೆ	✓	-	
6.	ಯೋಜನಾ ದಾಖಲೆಗಳ ಮೌಲ್ಯಮಾಪನ ಮತ್ತು ಅನುಮೋದನೆ	✓	✓	ಯೋಜನಾ ದಾಖಲೆಗಳನ್ನು ಸ್ವೀಕರಿಸಿದ ನಂತರ 7 ದಿನಗಳಲ್ಲಿ ಪಿಪಿಪಿಎಸಿ ಯನ್ನು ಕರೆಯಲಾಗುತ್ತದೆ
7.	ಎಸ್‌ಎಲ್‌ಎಸ್‌ಡೆ ಬ್ಲಾಕ್ ಎ / ಎಸ್‌ಹೆಚ್‌ಎಲ್‌ಸಿಸಿ ಯಿಂದ ಯೋಜನೆಯ ಅನುಮೋದನೆ	✓	✓	ಯೋಜನೆಯ ಟೆಂಡರ್ ಗೆ ಸಹಮತಿ
8.	ಟೆಂಡರ್ ಪ್ರಕ್ರಿಯೆ ಮತ್ತು ಖಾಸಗಿ ಪಾಲುದಾರರು / ರಿಯಾಯಿತಿದಾರರ ನೇಮಕ	✓	-	

ಸಂಕ್ಷಿಪ್ತವಾಗಿ ಹೇಳುವುದಾದರೆ, ದಕ್ಷತೆ, ವೆಚ್ಚ-ಪರಿಣಾಮಕಾರಿ ಮತ್ತು ಭಾಗೀದಾರರ ತೃಪ್ತಿಯನ್ನು ಖಚಿತಪಡಿಸಿಕೊಳ್ಳಲು ಪಿಪಿಪಿ ಯೋಜನೆಯ ಅಭಿವೃದ್ಧಿಯಲ್ಲಿ ಕಾಲಮಿತಿಗಳನ್ನು ಅನುಸರಿಸುವುದು ಅತ್ಯಗತ್ಯ. ಇದು ಹೂಡಿಕೆದಾರರು, ಸಾರ್ವಜನಿಕರು ಮತ್ತು ಇತರ ಭಾಗೀದಾರರ ನಡುವೆ ವಿಶ್ವಾಸವನ್ನು ಮೂಡಿಸುತ್ತದೆ ಮತ್ತು ಯೋಜನೆಗಳ ಒಟ್ಟಾರೆ ಯಶಸ್ಸು ಮತ್ತು ಸುಸ್ಥಿರತೆಗೆ ಕೊಡುಗೆ ನೀಡುತ್ತದೆ. ಈ ನಿಟ್ಟಿನಲ್ಲಿ, ಮೂಲಬಂಧಮತ್ತುಒಜಸಾ ಇಲಾಖೆಯು ಚಟುವಟಿಕೆಗಳ ಅನುಕ್ರಮ ಮತ್ತು ಅವುಗಳ ಸೂಚಕ ಕಾಲಮಿತಿಯನ್ನು ಸಿದ್ಧಪಡಿಸಿದೆ ಮತ್ತು ಆಡಳಿತ ಇಲಾಖೆಯು ಪಿಪಿಪಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಇದನ್ನು ಅಳವಡಿಸಿಕೊಳ್ಳಬಹುದು.

ಪಿಪಿಪಿ ಮಾದರಿಯಲ್ಲಿ ಪ್ರಸ್ತಾಪಿಸಲಾದ ಯೋಜನೆಯ ಪರಿಕಲ್ಪನಾ ಟಿಪ್ಪಣಿಯನ್ನು ಸಿದ್ಧಪಡಿಸುವ ಮೂಲಕ ಸರ್ಕಾರದ ಏಜೆನ್ಸಿಯು ಪಿಪಿಪಿಯ ಜೀವನ ಚಕ್ರವನ್ನು ಪ್ರಾರಂಭಿಸುತ್ತದೆ. ತರುವಾಯ, ಅಗತ್ಯ ಯೋಜನಾ ದಾಖಲೆಗಳನ್ನು ತಯಾರಿಸಲು ಸರ್ಕಾರದ ಏಜೆನ್ಸಿಯು ಅನುಮೋದನೆ ಮತ್ತು ವ್ಯವಹರಣಾ ಸಲಹೆಗಾರರನ್ನು ನೇಮಿಸುತ್ತದೆ. ಯೋಜನಾ ಚಟುವಟಿಕೆಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸುವುದನ್ನು ಸರ್ಕಾರದ ಸಂಸ್ಥೆಗಳು ಖಚಿತಪಡಿಸಿಕೊಳ್ಳಬೇಕು. ಇದಲ್ಲದೆ, ಪಿಪಿಪಿಗಾಗಿ ರಚಿಸಲಾದ ರಾಜ್ಯ ಮಟ್ಟದ ಏಕಗವಾಕ್ಷಿ ಸಮಿತಿ / ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯಿಂದ ಅನುಮೋದನೆ ಪಡೆಯುವ ಮೊದಲು ಪಿಪಿಪಿ ಯೋಜನೆಯನ್ನು ಪಿಪಿಪಿಎಸಿ ಯಿಂದ ಪರಿಶೀಲಿಸಬೇಕು. ಅಂತಿಮವಾಗಿ, ಸರ್ಕಾರದ ಏಜೆನ್ಸಿಯು ಕೆಟಿಪಿಪಿ ಕಾಯ್ದೆ ಮತ್ತು ನಿಯಮಾನುಸಾರ ಯೋಜನೆಗೆ ಖಾಸಗಿ ಪಾಲುದಾರನ ನೇಮಕಕ್ಕೆ ಟೆಂಡರ್ ಪ್ರಕಟಿಸಲು ಅಗತ್ಯವಿರುವ ಆಡಳಿತಾತ್ಮಕ ಅನುಮೋದನೆಗಳನ್ನು ಪಡೆಯಬೇಕು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ,

(ಶೈಲಾ ಆರ್. ಗೊರವರ)

ಸರ್ಕಾರದ ಅಧೀನ ಕಾರ್ಯದರ್ಶಿ-1,
ಮೂಲಸೌಲಭ್ಯ ಅಭಿವೃದ್ಧಿ, ಬಂದರು ಮತ್ತು
ಒಳನಾಡು ಜಲಸಾರಿಗೆ ಇಲಾಖೆ.